

### 3. సూర్యు అల్పిమూన్

سورة العنكبوت

ఆల 'జ్ఞమాన్: జ్ఞమాన్ పరివారం. ఈ విషయాలు (33-35) ఆయత్తిలలో ఉన్నాయి. ఇది మదీనాలో అవతరింపజేయబడిన రెండవ లేక మూడవ సూర్యా. ఇందులో **200** ఆయతులున్నాయి. దీని మొదటి 83 ఆయత్తిలలో నబ్జరాన్ నుండి 9వ హిజ్రీలో వచ్చిన కైగ్రస్తవ రాయబారులతో జరిగిన వాదోపవాదాల వివరాలున్నాయి. ఇందులో 2వ హి. రమిదాన్ నెలలో జరిగిన బద్రీ యుద్ధం (121-148) మరియు 3వ హి. షవాల్ నెలలో జరిగిన ఉపాండ యుద్ధం యొక్క విషయాలు (149-180), కూడా ఉన్నాయి.

అనంత కరుణామయుడు ఆపార కరుణాప్రదాత  
అయిన అల్లాహో పేరుతో

بِسْمِ اللَّهِ الرَّحْمَنِ الرَّحِيمِ ○

۱۰۷

اللهُ أَكْبَرُ ﴿١٠٣﴾

**نَزَّلَ عَلَيْكَ الْكِتَابَ يَا أَنْجَلِي مُصَدِّقًا لِمَا بَيْنَ يَدَيْهِ وَأَنْزَلَ التُّورَةَ وَالْإِنجِيلَ**

3. అయిన, సత్యమైన ఈ దివ్యగ్రంథాన్ని  
(ఓ ముహమ్మదీ!) నీపై అవతరింపజేశాడు. ఇది  
పూర్వం అవతరింపజేయబడిన గ్రంథాలలో నుండి  
(మిగిలివున్న సత్యాన్ని) ధృవపరుస్తోంది.<sup>2</sup>  
మరియు అయినే తోరాత్మను మరియు ఇంజీలును<sup>3</sup>

2. చూడండి, 5:46, 48, 61:6.

3. ఇక్కడ (ఖర్జాన్‌లో) పేర్కొనబడిన ఇంజీల్ మరియు తోరాత్ గ్రంథాలు అంటే 'ఈసా' ('ఆ.స.) మరియు మూసా' ('అ.స.) లాపై అవతరింపజేయబడిన దివ్యగ్రంథాలు అని అర్థం. ఆ అసలు దివ్యగ్రంథాలు ఇప్పుడు ప్రపంచంలో లేవు. ఇప్పుడు ప్రపంచంలో ఉన్న అత్యంత ప్రాచీన బైబిల్‌గ్రంథాలు, గ్రీక్‌భాషలో ఉన్న విటిష్ మూర్ఖజయంలోని Codex Sinaiticus, Codex Alexandrinus మరియు రోమ్‌లోని వాటికాన్ లైబ్రరీలో ఉన్న Codex Vaticanus. ఇవి 'ఈసా' ('ఆ.స.) పైకి సజీవులుగా ఎత్తుకోబడిన దాదాపు నాలుగు పందల సంపత్తురాల తరువాత, గ్రీక్ భాషలో వ్రాయబడ్డాయి. మూసా మరియు 'ఈసా' ('అలైపామ్.స.) లాపై అవతరింపజేయబడిన తోరాత్ మరియు ఇంజీల్ గ్రంథాల భాష గ్రీకు కాదు. వారి మతాచారులు, విద్యాంసులు, వాటిలో ఇంత పరక, ఎన్నో సార్లు, ఎన్నో మార్పులు చేస్తూ పచ్చారు. ఈ రోజు వాడుకలో ఉన్న బైబిల్లలో, ఆ ప్రవక్తల కొన్ని ప్రపచనాలు మరియు అసలు దివ్య అవిష్కృతులను కొన్ని అంశాలు - వారి మతాచారులు, విద్యాంసులు వ్రాసిన రూపంలో - ఉన్నాయి. కాబట్టి దివ్య ఖర్జాన్ సూచించేది ఆ ప్రపక్కలాపై అవతరింపజేయబడిన ప్రపచనాలను మాత్రమే కానీ ఈ రోజు వాడుకలో ఉన్న

అవతరింపజేశాడు -

4. దీనికి ముందు - ప్రజలకు సన్మానం చూపటానికి. మరియు (సత్యసత్యాలను విశదికరించే) ఈ గీటురాయిని కూడా అవతరింపజేశాడు.<sup>1</sup> నిశ్చయంగా, ఎవరైతే అల్లాహు ఆజ్ఞలను తెరస్తురిస్తారో వారికి కలిన శిక్ష ఉంటుంది. మరియు అల్లాహు సర్వశక్తి మంతుడు, ప్రతీకారం తీర్చుకోగల వాడు.

5. నిశ్చయంగా, భూమిలో గానీ మరియు ఆకాశాలలో గానీ, అల్లాహుకు గోప్యంగా ఉన్నది ఏదిలేదు.

6. అయిన తన ఇష్టానుసారంగా మిమ్మల్ని (మాతృ) గర్భాలలో తీర్చిదిద్దుతాడు.<sup>2</sup> అయిన తప్ప మరొక అరాధ్య దేవుడు లేదు. అయిన సర్వశక్తిమంతుడు, మహా వివేకవంతుడు.

7. అయిన (అల్లాహు)యే నీవై (ఒ ముహమ్మద్వుడీ!) ఈ గ్రంథాన్ని (బుర్జన్సన్) అవతరింపజేశాడు, ఇందులో కొన్ని స్వప్తమైన అర్థమిచ్చే ఆయతలు (ముహ్మాకమాత్) ఉన్నాయి. అవి ఈ గ్రంథానికి మూలాలు. మరికొన్ని అస్వప్తమైనవి (ముతపాబిహాత్) ఉన్నాయి.<sup>3</sup> కావున తమ హృదయాలలో వక్త

مَنْ قَبْلُ هُدًى لِلنَّاسِ وَأَنْزَلَ الْفُرْقَانَ فَإِنَّ  
الَّذِينَ كَفَرُوا بِآيَاتِ اللَّهِ لَهُمْ عَذَابٌ شَدِيدٌ  
وَاللَّهُ عَزِيزٌ ذُو انتِقامَةٍ<sup>①</sup>

إِنَّ اللَّهَ لَا يَخْفِي عَلَيْهِ شَئٌ فِي الْأَرْضِ وَلَا فِي  
السَّمَاوَاتِ<sup>②</sup>

هُوَ الَّذِي يُصَوِّرُ كُلُّ فِي الْأَرْجَامِ كَيْفَ يَشَاءُ  
لَا إِلَهَ إِلَّا هُوَ الْعَزِيزُ الْحَكِيمُ<sup>③</sup>

هُوَ الَّذِي أَنْزَلَ عَلَيْكَ الْكِتَابَ مِنْهُ أَيُّ  
نُحْكَمْتُ هُنَّ أُمُّ الْكِتَابِ وَأُخْرُ مُتَشَبِّهُتْ قَاتِلًا  
الَّذِينَ فِي قُلُوبِهِمْ رَبِيعٌ فَيَسْتَعِونَ مَا نَشَاءَ  
مِنْهُ أَبْتَغِيَاهُ الْفِتْنَةُ وَأَبْتَغِيَاهُ تَأْوِيلُهُ وَمَا  
يَعْلَمُ تَأْوِيلُهُ إِلَّا اللَّهُ تَوَسِّعُونَ فِي الْعِلْمِ

బ్రైవిల్ (Revised) Authorized King James Version ను కాదు. చూడండి, 4:136, 5:47.

1. చూడండి, 2:53.

2. ముస్లిమ్ వీరు (అల్-ముస్లిమ్ వీరు): The Fashioner. రూపమిచ్చేవాడు. తాను కోరిన విధంగా తన స్వప్తి రూపాన్ని తీర్చిదిద్దేవాడు, చూడండి, 59:24. ఇది అల్లాహు (సు.తా.) అత్యుత్తమ పేర్లలో ఒకటి.

3. ముహ్మాకమాత్: అంటే, అల్లాహుతా'అలా ఆజ్ఞలను, అయిన నీషిధించిన వాటిని, 'హలాల్ చేసిన వాటిని, కథలను మొదలైనవాటిని స్వప్తంగా తెలియజేసే ఆయతలు. ఈ ఆయతల భావం స్వప్తంగా ఉంటుంది. ఇవి దివ్యగ్రంథ పునాదులు. ఏటిని ఉమ్మల్-కితాబ్ అని అంటారు. ఏ ఆయతల అర్థంలో సంశయానికి తావుఉంటుందో వాటిని ముతపాబిహాత్ అంటారు. ఏ విషయాలైతే మానవ ఇందియాలకు అతీతంగా ఉన్నాయో వాటిని విపరించటానికి, వాటికి దగ్గరగా పొలికపున్న, గోచర విషయాలకు మానవభాషలో ఉభించే వదాలు ఉపయోగించబడిన

ಉನ್ನವಾರು, ಸಂಕ್ಷಿಭಾನ್ಯಿ ರೆಕೆತ್ತಿಂಚಟಾನಿಕಿ ಮರಿಯು ಗೂಡಾರ್ಥಾಲನು ಅಪ್ಪೆಕ್ಕಿಂಚಿ ಎಲ್ಲಪ್ಪದೂ ಅಸ್ವಾಸ್ತಮೆನ ವಾಟಿ ವೆಂಂಟಪಡತಾರು. ವಾಟಿ ಅನಲು ಅರ್ಥಂ ಅಲ್ಲಾಹ್‌ಕು ತಪ್ಪ ಮರೆವ್ಯರಿಕೆ ತೆಲಿಯಿರು. ಕಾನೀ, ಪರಿಪಕ್ಯ ಜ್ಞಾನಂ ಗಲವಾರು: “ಮೇಮು ದೀನಿನಿ ವಿಶ್ವಸಿಂಚಾಮು, ಪ್ರತಿ ಒಕ್ಕಟೀ ಮಾ ಪ್ರಭುವುವದ್ದ ನುಂಡಿ ವಚ್ಚಿನದೆ!” ಅನಿ ಅಂಟಾರು. ಜ್ಞಾನ ವಂತಲು ತಪ್ಪ ಇತರಲು ವೀಟಿನಿಗ್ರಹಿಂಚಲೇರು.

**8.** (ವಾರು ಇಲಾ ಅಂಟಾರು): “ಈ ಮಾ ಪ್ರಭೂ! ಮಾಕು ಸನ್ಯಾಸಂ ಚೂಪಿಸ ತರುವಾತ ಮಾ ಹೃದಯಾಲನು ಪ್ರಕಮಾರ್ಗಂ ವೈಪುನಕು ಪೋನಿವ್ಯಕ್ತ. ಮರಿಯು ಮಾತ್ರೆ ನೀ ಕಾರುಣ್ಯನ್ನಿ ಪ್ರಸಾದಿಂಚ. ನಿಖ್ಯಯಂಗಾ, ನೀವೇ ಸರ್ಯವರ ಪ್ರದಾತವು (ಸರ್ಯಪ್ರದುತವು).<sup>1</sup>

**9.** “ಈ ಮಾ ಪ್ರಭೂ! ನಿಖ್ಯಯಂಗಾ ನೀವೇ ಮಾನವುಲಂದರಿನೀ, ನಿಸ್ನಂದೇಹಂಗಾ ರಾಬೋಯೆ, ಅದಿನಮುನ ಸಮಾವೇಶಪರಚೇವಾಡವು.<sup>2</sup> ನಿಖ್ಯಯಂಗಾ, ಅಲ್ಲಾಹ್ ತನ ವಾಗ್ನಾನ್ಯಾನ್ಯಿ ಭಂಗಂಚೇಯಿದು.”

**10.** ನಿಖ್ಯಯಂಗಾ, ಸತ್ಯತಿರಸ್ಯಾರುತ್ತೆನ ವಾರಿಕಿ ವಾರಿ ಧನಂ ಗಾನೀ, ವಾರಿ ಸಂತಾನಂ ಗಾನೀ, ಅಲ್ಲಾಹ್‌ಕು ಪ್ರತಿಕೂಲಂಗಾ ಏ ಮಾತ್ರಂ ಪನಿಕಿ ರಾಪು. ಮರಿಯು ಇಲಾಂಟಿ ವಾರೆ ಸರಕಾಗ್ನಿಕಿ ಇಂಧನಮಯ್ಯವಾರು.

**11.** ವಾರಿ ಮುಗಿಂಪು ಫಿರ್ಬೆಸು ಜಾತಿ ಮರಿಯು ವಾರಿಕಿ ಮುಂದುನ್ನ ವಾರಿವಲೆ ಉಂಟುಂದಿ. ವಾರು ಮಾ

يَقُولُونَ أَمَنَّا بِهِ كُلُّ مَنْ عَنِيدَ رَبِّنَا وَمَا يَدْرِي  
إِلَّا أُولُو الْأَلْبَابِ<sup>⑤</sup>

رَبَّنَا لَا تُزِغْ قُلُوبَنَا بَعْدَ إِذْ هَدَيْنَا وَهُبْ لَنَا مِنْ  
كُلُّ نَكْرَحَةٍ إِنَّكَ أَنْتَ الْوَقَابُ<sup>٠</sup>

رَبَّنَا إِنَّكَ جَامِعُ النَّاسِ لِيُوْمٍ لَارْبِ فِيهِ  
اللهُ لِكُلِّ خِلْفٍ الْمِيزَادُ<sup>١</sup>

إِنَّ الَّذِينَ لَفَرُوا إِنْ تُعْنِيَ عَنْهُمْ آمُواهُمْ وَلَا  
أَوْلَادُهُمْ مِنَ اللَّهِ شَيْئًا وَأَوْلَيَكُ هُمْ وَقُوَّدُ  
النَّارِ<sup>٢</sup>

كَذَابٌ إِلَى فِرْعَوْنَ وَالَّذِينَ مِنْ قَبْلِهِمْ كَذَبُوا

ಅಯತುಲು. ಈದಾ: ಸ್ಯಾರ್, ಸರಕಂ ಮೊದಲೈಸಿ. ಕಾವುನ ಮಾನವುಡು ಮುತಪಾಬಿಹ್ತಲನು ಚದಿವೆಟಪ್ಪಿದು ವಾಟಿನಿ ಮುಹ್ಮಾಕಮಾತ್ರಲ ವೆಲುಗುಲೋ ಅರ್ಥಂ ಚೆಸುಕೋವಟಾನಿಕಿ ಪ್ರಯತ್ನಿಂಚಾಲಿ. ಎಂದುಕಂಬೇ ಭೂರ್ಭಾನ್ ವಾಟಿನಿ ಉಮ್ಮೆಲ್ ಕಿರ್ಬ - ಗ್ರಂಥಮೂಲಾಲು, ಅನ್ನದಿ.

**1.** ಅರ್-ವಹ್ದಾಬ್: Bestower. ಸರ್ಯವರ ಪ್ರದಾತ, ಸರ್ಯಪ್ರದುಡು, ಪರಮದಾತ, ಉದಾರಂಗಾ ದಾನಂಚೇಸೇವಾಡು. ಇದಿ ಅಲ್ಲಾಹ್ (ಸು.ತಾ.) ಅತ್ಯುತ್ತಮ ಪೇರ್ಲಲೋ ಒಕಟಿ. ಇಂಕಾ ಚೂಡಂಡಿ, 38:35, 38:9.

**2.** ಜಾಮಿ'ಡ (ಅರ್-ಜಾಮಿ'ಡ): The collector of the created beings for the Day of Reckoning. ಸಮಾವೇಶಪರಚೇವಾಡು, ಪ್ರೋಗುಚೇಸೇವಾಡು, ಕೂಡಬೆಳ್ಳೇವಾಡು. ಪೈರೆಂಡು ಅಲ್ಲಾಹ್ (ಸು.ತಾ.) ಅತ್ಯುತ್ತಮ ಪೇರ್ಲ. ಇಂಕಾ ಚೂಡಂಡಿ, 4:140, 77:38.

ಸೂಚನ (ಅಜ್ಞ)ಲನು ತಿರಸ್ಕರಿಂಚಾರು, ಕಾಬಟೀ ಅಲ್ಲಾಹ್ ವಾರಿ ಪಾಪಾಲ ಫಲಿತಂಗ, ವಾರಿನಿ ಪಟ್ಟುಕುನ್ನಾಡು. ಮರಿಯು ಅಲ್ಲಾಹ್ ಶಿಕ್ಕ ವಿಧಿಂಚಂಲ್ ಚಾಲಾ ಕರಿಸುದು.

12. (ಒ ಪ್ರವಕ್ತಾ!) ಸತ್ಯಾನ್ನಿ ತಿರಸ್ಕರಿಂಚಿನ ವಾರಿತೋ ಅನು: “‘ಮೀರು ತ್ಯರಲ್ ನೇ ಲೊಂಗದೀಯ ಬಡಿ ಸರಕಂಲ್ ಜಮಚೇಯಬಡತಾರು. ಮರಿಯು ಅದಿ ಅತಿಚೆಡ್ ವಿರಾಮಸ್ಥಲಮ್ಮು! ’”

13. ವಾಸ್ತವಾನಿಕಿ (ಬ್ರಹ್ಮ ಯುಧ್ರಂಗಂಲ್) ಮಾರ್ಗಾನ್ನಿನ ಅ ರೆಂಡು ವರ್ಗಾಲಲ್ ಮೀಕು ಒಕ ಸೂಚನ ಉಂದಿ. ಒಕ ವರ್ಗಂ ಅಲ್ಲಾಹ್ ಮಾರ್ಗಂಲ್ ಪೋರಾದೆದಿ ಮರಿಯು ರೆಂಡವದಿ ಸತ್ಯ ತಿರಸ್ಕಾರುಲದಿ. ವಾರು (ವಿಶ್ವಾಸುಲು) ವಾರಿನಿ (ಸತ್ಯ ತಿರಸ್ಕಾರುಲನು) ರೆಟ್ಟಿಂಪು ಸಂಭ್ಯೆಲ್ ಉನ್ನಿತ್ತು ತಮ ಕಳ್ಳಾರಾ ಚೂಶಾರು. ಮರಿಯು ಅಲ್ಲಾಹ್ ತಾನು ಕೋರಿನ ವಾರಿನಿ ತನ ಸಹಾಯಂ (ವಿಜಯಂ)ತೋ ಬಲಪರುಸ್ತಾಡು. ನಿಶ್ಚಯಂಗ, ದೂರದೃಷ್ಟಿ ಗಲವಾರಿಕಿ ಇಂದುಲ್ ಒಕ ಗುಣಪಾಠ ಮುಂದಿ.

14. ಸ್ತ್ರೀಲು, ಸಂತಾನಂ ಮರಿಯು ಕೂರಿ ಪೆಟ್ಟಿನ ವೆಂಡಿ ಬಂಗಾರು ರಾಸುಲು, ಮೇಲು ಜಾತಿ ಗುರ್ಬಾಲು, ಪಶುವುಲು, ಪಾಲಾಲು ಮೊದಲೈನ ಮನೋಪಾರಮೈನ ವಸ್ತುವುಲ ಪ್ರೇಮ ಪ್ರಜಲಕು ಆಕರ್ಷಣೀಯಂಗ ಚೇಯಬಡಿಂದಿ. <sup>2</sup> ಇದಂತಾ ಇಹಾಲ್ ಕ ಜೀವಸಭೋಗಂ. ಕಾನೀ, ಅನುಲೈನ ಗಮ್ಯಸ್ಥಾನಂ ಅಲ್ಲಾಹ್ ವರ್ದನೆ ಉಂದಿ. (1/2)

15. \* ಇಲಾ ಚೆಪ್ಪು: “‘ಮೀ? ವಾಟಿ

يَا لَيْلَاتِنَا فَآخَدَهُمُ اللَّهُ يَعْلَمُ بِهِمْ وَاللَّهُ شَدِيدُ  
الْعِقَابِ ①

فُلْلَلَدِينُنَ كَفَرُوا سَتَعْلَمُونَ وَخَنَّرُونَ إِلَى  
جَهَنَّمَ وَبِئْسَ الْيَهَادُ ②

فَذَكَرَ كَلْمَاهُ رَبِّ فِتْنَتِنَا فِتْنَةَ تَقَاتِلُ  
فِي سَبِيلِ اللَّهِ وَأُخْرَى كَافِرَةٌ يَرُونَهُمْ مُتَلَاهِيهِمْ رَأَى  
الْعَيْنَ وَاللَّهُ يُوَقِّدُ بِهِمْ مَنْ يَشَاءُ إِنَّ فِي  
ذَلِكَ لَعْبَةً لَا أُولَئِكَ الْأَبْصَارِ ③

رُّبِّنَ لِلنَّاسِ حُبُّ الشَّهَوَاتِ مِنَ النِّسَاءِ  
وَالْبَنِينَ وَالْفَنَاطِيرِ الْمُقْنَطِرَةِ مِنَ الدَّهَبِ  
وَالْفُضَّةِ وَالْحِنْدِ الْمُسَوَّبَةِ وَالْأَغْامَ وَالْحَرَثِ  
ذُلِّكَ مَتَاعُ الْحَيَاةِ الدُّنْيَا وَاللَّهُ عِنْدَهُ حُسْنُ  
الْهَبَابِ ④

فُلْلَلَدِينُنَ ذُلْكُمْ لِلَّدِينِ الْقَوْاعِدَ

1. ಚೂಡಂಡಿ, 8:44. ಇದಿ 2ವ ಹೊಳ್ಳಿ ಶಕಂಲ್ ರಮಂದಾನ್ ನೆಲಲ್ ಜರಿಗಿನ ಬ್ರಹ್ಮ ಯುಧ್ ವಿಷಯಂ. ಅ ಯುಧ್ಂಲ್ ಮುಸ್ಲಿಂಲು ದಾದಾಪು 313 ಮುಂದಿ ಉನ್ನಾರು. ಮರಿಯು ಮಕ್ಕಾ ಮುಸ್ಲಿಂಕುಲು ವೇಯ ಮುಂದಿ ಉನ್ನಾರು. ಇದಿ ಮುಸ್ಲಿಂಲ ಮರಿಯು ಮುಸ್ಲಿಂಕ ಖುರೈಪುಲ ಮಧ್ಯ ಜರಿಗಿನ ಮೊದಲೆ ಯುಧ್ಂ. ಖುರೈಪುಲು ಎಂತೋ ಯುಧ್ ಸಾಮಗ್ರಿ ತೀಸುಕೊನಿ ವಚ್ಚಾರು. ಮುಸ್ಲಿಂಲು ಪೋರಾಟಕು ಸಿದ್ಧಪಡಿ ರಾಕಪೋಯಿಸಪ್ಪಬೇಕಿ, ವಾರಿಕಿ ಅಲ್ಲಾಹ್ (ಸು.ತಾ.) ಸಹಾಯಂ ಲಭಿಂಚಿ, ಗೆಲುಪೊಂದಾರು.

2. ಚೂಡಂಡಿ, 18:7.

కంటే ఉత్తమమైన వాటిని నేను మీకు తెలుపనా? దైవభీతి గలవారికి, వారి ప్రభువు పద్ధ స్విర్ వనాలున్నాయి. వాటి క్రింద సెలయేళ్ళు ప్రవహస్తూ ఉంటాయి, అక్కడ వారు శాశ్వతంగా ఉంటారు మరియు వారికి ఆక్కడ పవిత్ర సహవాసులు (అ'జ్యాజ్) ఉంటారు మరియు వారికి అల్లాహో ప్రసస్తుత లభిస్తుంది.<sup>1</sup>" మరియు అల్లాహో తన దాసులను కనిపెట్టుకొని ఉంటాడు.

**16.** ఎవరైతే: "ఓ మా ప్రభూ! మేము నిశ్చయంగా విశ్వసించాము, కావున మా తప్పులను క్షమించు మరియు సరకాగ్ని సుండి మమ్మల్ని తప్పించు." అని పటుకుతారో!

**17.** (అలాంటి వారే!) సహనశీలురు, సత్యవంతులు మరియు వినయవిధేయతలు గలవారు, దాసపరులు మరియు వేకువ జామున<sup>1</sup> తమ పాపాలకు క్షమాపణ వేడుకునే వారు.

**18.** నిశ్చయంగా, అయిన తప్ప మరొక ఆరాధ్యనీయుడు లేదని, అల్లాహో, దేవదూతలు మరియు జ్ఞానవంతులు సాక్ష్యమిచ్చారు; అయినే న్యాయ పరిరక్కకుడు.<sup>2</sup> అయిన తప్ప మరొక ఆరాధ్యనీయుడు లేదు! అయిన సర్వ శక్తిమంతుడు, మహా వివేకవంతుడు.

**19.** నిశ్చయంగా, అల్లాహోకు సమ్మతమైన ధర్మం కేవలం అల్లాహోకు విధేయులవటం (ఇస్లాం) మాత్రమే.<sup>3</sup> కానీ పూర్వ గ్రంథప్రజలు పరస్పర ఈర్ఘ్యతో, వారికి జ్ఞానం లభించిన

رَبِّهِمْ جَلَّ بَحْرُهُ مِنْ تَحْتِهَا الْأَنْهَرُ خَلِدِينَ فِيهَا  
وَآذْوَاجُ مَظَاهِرَهُ وَرِضْوَانٌ مِنَ اللَّهِ وَاللَّهُ  
بَصِيرٌ بِالْعِيَادَةِ ⑥

اَلَّذِينَ يَقُولُونَ رَبَّنَا اَنَا اَمْنَا فَاغْفِرْنَا  
ذُنُوبَنَا وَقَنَاعَدَابَ النَّارِ ⑦

الصَّابِرِينَ وَالصَّدِيقِينَ وَالْقَنِيتِينَ  
وَالْتَّنْفِيقِينَ وَالْمُسْتَغْفِرِينَ بِالْاسْحَارِ ⑧

شَهَدَ اللَّهُ أَنَّهُ لَا إِلَهَ إِلَّا هُوَ الْمَلِكُ وَأُولُو  
الْعِلْمُ قَائِمًا بِالْقُسْطِ دَلَالَةً لَا إِلَهَ إِلَّا هُوَ الْعَزِيزُ  
الْحَكِيمُ ⑨

إِنَّ الَّذِينَ عِنْدَ اللَّهِ إِلَّا سُلْطَانٌ وَّاَخْتَلَفَ  
الَّذِينَ اُوتُوا الْكِتَابَ إِلَّا مِنْ بَعْدِ مَا جَاءَهُمْ  
الْعِلْمُ بَعْدَ آيَاتِهِمْ وَمَنْ يَكْفُرُ بِاِلْهِ فَإِنَّ

1. చూడండి, 51:18.

2. ఖాయిమన్ బిల్ఫిస్: Maintains His creation in justice. న్యాయ పరిరక్కకుడు, అల్-ముఫ్ఫిస్: (సుకరించబడిన పదం) The Equitable, Justly. నిష్ఠకపాతడు, న్యాయవంతుడు. ఇది అల్లాహో (సు.తా.) అత్యుత్తమ పేర్లలో ఒకటి.

3. చూడండి, 3:85 మరియు 7:158, 25:1.

ತರುವಾತನೆ ಭೇದಾಭಿಪ್ರಾಯಾಲಕು ಲೋನಯ್ಯಾರು. ಮರಿಯು ಎವರೈತೆ ಅಲ್ಲಾಹ್ ಸೂಚನಲನು ತಿರಸ್ಕರಿಸ್ತಾರೋ! ವಾರು ನಿಷ್ಪಯಂಗಾ, ಅಲ್ಲಾಹ್ ಲೆಕ್ಕಾತೀಸುಕೋವಟಂಲೋ ಅತಿ ಶಿಫ್ರುದು (ಅನಿತೆಲುಸುಕೊವಾಲಿ).

20. (ಬ್ರಹ್ಮಕ್ತಾ!) ವಾರು ನೀತೋ ವಿವಾದಮಾಡಿತೆ ಇಟ್ಟನು: “ನೇನೂ ಮರಿಯು ನಾ ಅನುಚರಲು ಅಲ್ಲಾಹ್ ಪ್ರೀತಿ ಪಾಂದರೂನಿಕಿ ಅಯನಕು ಸಂಪೂರ್ಣಂಗ ವಿಧೆಯು (ಮುಸ್ಲಿಮು)ಲ ಮಯ್ಯಾಮು.” ಮರಿಯು ಗ್ರಂಥ ಪ್ರಜಲತೋ ಮರಿಯು ನಿರಕ್ಕ್ಯಾರಾಸ್ಯಲತೋ (ಚದುವು ರಾನಿ ಅರಬ್ಬುಲತೋ): “ಎಮೀ? ಮೀರು ಕೂಡಾ ವಿಧೆಯುಲಯ್ಯಾರಾ?” ಅನಿ ಅಡುಗು. ವಾರು ವಿಧೆಯು ಲೈತೆ ಸನ್ಯಾಗಂ ಪಾಂದಿನ ವಾರವುತಾರು. ಕಾನಿ ಒಕವೇಳ ವಾರು ವೆಸುದಿರಿಗಿತೆ, ನೀ ಬಾಧ್ಯತ ಕೇವಲಂ ಸಂದೇಶಾನ್ವಿ ಅಂದಜೆಯಟಂ ಮಾತ್ರಮೇ! ಮರಿಯು ಅಲ್ಲಾಹ್ ತನ ದಾಸುಲನು ಕನಿಷ್ಠೆಟ್ಟುಕೊನಿ ಉಂಟಾಡು.

21. ನಿಷ್ಪಯಂಗಾ, ಅಲ್ಲಾಹ್ ಅದೇಶಾ (ಅಯಾತ್)ಲನು ತಿರಸ್ಕರಿಂಚೆ ವಾರಿಕಿ ಮರಿಯು ಅಯನ ಪ್ರಬ್ರಹ್ಮಲನು ಅನ್ಯಾಯಂಗಾ ಚಂಪೇವಾರಿಕಿ ಮರಿಯು ನ್ಯಾಯಸಮೃತಂಗಾ ವ್ಯವಹಾರಿಂಚಮನಿ ಬೋಧಿಂಚೆ ಪ್ರಜಲನು ಚಂಪೇವಾರಿಕಿ, ಬಾಧಾಕರಮೈಸ ಶಿಕ್ಷ ಉನ್ನದನಿ ತೆಲಿಯಜೆಯ್ಯ.

22. ಅಲಾಂದಿ ವಾರಿ ಕರ್ಮಲು ಇಹಲೋಕ ಮಂದುನು ಮರಿಯು ಪರಲೋಕಮಂದುನು ವೃಧಾ ಅವುತಾಯಿ. ಮರಿಯು ವಾರಿಕಿ ಸಹಾಯಕಲು ಎವ್ಯರೂ ಉಂಡರು.

23. ಎಮೀ? ಗ್ರಂಥಂಲೋನಿ ಕೊಂತಭಾಗಂ ಪಾಂದಿನವಾರಿ ಪರಿಸ್ಥಿತಿ ಎಲಾಉಂದೋ ನೀವು ಗಮನಿಂಚಲೇದಾ? ವಾರಿ ಮಧ್ಯ ತೀರ್ಪು ಚೇಯಬಾನಿಕಿ, ಅಲ್ಲಾಹ್ ಗ್ರಂಥಂ ವೈಪುನಕು ರಂಡಿ ಅನಿ, ವಾರಿನಿ

اللَّهُ سَرِيعُ الْحِسَابٍ ④

قَاتُنْ حَاجُوكَ فَتَلْ أَسْلَمْتُ وَجْهِيَ لِلَّهِ وَمِنْ  
أَبْيَعِنْ وَقُلْ لِلَّهِنْ أُوتُوا النَّكَبَ  
وَالْأُمَّمِنْ أَسْلَمْتُمْ فَقَاتُنْ أَسْلَمْوَا فَقَدْ  
اهْتَدَوْا وَإِنْ تَوَلُوا فَإِنَّمَا عَلَيْكَ الْبَلْغُ مُوَالِهُ  
بَصِيرٌ بِالْعِبَادَ ⑤

إِنَّ الَّذِينَ يَكْفُرُونَ يَا لِيْلَةِ اللَّهِ وَيَقْتُلُونَ  
النَّبِيِّنَ بِغَيْرِ حِقْقٍ وَيَقْتُلُونَ الَّذِينَ  
يَأْمُرُونَ بِالْقِسْطِ مِنَ النَّاسِ فَبَشِّرُهُمْ  
بِعَدَّا بِالْأَلْيَمِ ⑥

أُولَئِكَ الَّذِينَ حِظِّطُتْ أَعْيُلُهُمْ فِي  
الدُّنْيَا وَالْآخِرَةِ وَمَا لَهُمْ مِنْ نِصْرَانِ ⑦

أَلْفَتَرَالِي الَّذِينَ أُوتُوا نِصْيَابًا مِنَ الْكِتَابِ  
يُدْعَوْنَ إِلَى كِتَابِ اللَّهِ لِيَحْكُمْ بَيْنَهُمْ ثُمَّ يَتَوَلَّ  
فَرِيقٌ مِنْهُمْ وَهُمْ مُعْرَضُونَ ⑧

1. ಮಾದಂಡಿ, 2:96, 3:85.

ಅಹ್ಯನಿಂಚಿನಪುಡು, ವಾರಿಲೋನಿ ಒಕ ಪರ್ದಂವಾರು ವಿಮುಖುತ್ತೆ, ವೆಸುದಿರಿಗಿಬೋತಾರು.

**24.** ವಾರು ಅಲೂ ಚೆಯಟಾನಿಕಿ ಕಾರಣಂ ವಾರು: “ನರಕಾಗ್ನಿ ಕೊನ್ನಿಂದಿನಾಲು ಮಾತ್ರಮೇ ಮುಮ್ಮುಲ್ಲಿನ್ನ ತಾಕುತುಂದಿ.” ಅನಿ ಅನಂತಂ. ಮರಿಯು ವಾರು ಕಲ್ಪಿಂಚುಕುನ್ನ ಅಪೋಹಾರ್ಯೇ ವಾರಿನಿ ತಮ ಧರ್ಮ ವಿಷಯಂಲೋ ಮೊಸಪುಚ್ಚಿಂದಿ.<sup>1</sup>

**25.** ನಿಸ್ಪಂದೆಹಂಗಾ, ರಾಬೋಯೆ ಅ (ಪುನರುತ್ತಾನ) ದಿನಮುನ, ಮೇಮು ವಾರಿನಿ ಸಮಾವೇಶಪರಿಚಿನಪ್ಪುಡು, ವಾರಿಸ್ಥಿತಿ ಎಲಾ ಉಂಟುಂದೋ (ಅಲೋಚಿಂಧಾರಾ?) ಮರಿಯು ಪ್ರತಿ ಜೀವಿಕಿ ತಾನುಚೇಸಿನ ಕರ್ಮಲ ಫಲಿತಂ ಪೂರ್ತಿಗಾ ನೊಸಂಗಬರುತುಂದಿ. ಮರಿಯು ವಾರಿಕೆಲಾಂಟಿ ಅನ್ಯಾಯಂ ಜರುಗದು.

**26.** ಇಲಾ ಅನು: “ಈ ಅಲ್ಲಾಹ್, ವಿಷ್ಯ ಸಾಮ್ರಾಜ್ಯಾಧಿಪತಿ! <sup>2</sup> ನೀವು ಇಷ್ಟಪಡಿನ ವಾರಿಕಿ ರಾಜ್ಯಾಧಿಕಾರಾನ್ನಿ ಪ್ರಸಾದಿಸ್ತಾವು ಮರಿಯು ನೀವು ಕೋರಿನ ವಾರಿನಿ ರಾಜ್ಯಾಧಿಕಾರಂ ಸುಂದಿ ತೊಲಗಿಸ್ತಾವು ಮರಿಯು ನೀವು ಇಷ್ಟಪಡಿನ ವಾರಿಕಿ ಗೌರವಾನ್ನಿ (ಶಕ್ತಿನಿ) ಪ್ರಸಾದಿಸ್ತಾವು ಮರಿಯು ನೀವು ಕೋರಿನ ವಾರಿನಿ ಪರಾಭವಂ ಪಾಲು ಚೆಸ್ತಾವು. ನೀ ಚೆತಿಲೋನೇ<sup>3</sup> ಮೇಲುನ್ನದಿ. ನಿಷ್ಪಯಂಗಾ, ನೀವು ಪ್ರತಿದಿ ಚೆಯಗಲ ಸಮರ್ಥುಡವು.

**27.** “ನೀವು ರಾತ್ರಿನಿ ಪಗಟಿಲೋಕಿ ಪ್ರವೇಶಿಂಪ ಜೆಸ್ತಾವು ಮರಿಯು ಪಗಟಿನಿ ರಾತ್ರಿಲೋಕಿ ಪ್ರವೇಶಿಂಪ ಜೆಸ್ತಾವು. ಮರಿಯು ನೀವು ಸಜೀವುಲನು ನಿರ್ದಿವುಲ ಸುಂದಿ ತೆಸ್ತಾವು ಮರಿಯು ನಿರ್ದಿವುಲನು ಸಜೀವುಲ

ذُلِكَ يَا نَاهُمْ قَاتُولَانَ تَمَسَّنَا النَّارُ إِلَّا آيَاتٌ  
مَعْدُودٌ دِرِّيْهُمْ فِي دِيْنِهِمْ نَأَكُونُ أَيْفَرَّوْنَ<sup>④</sup>

فَلَكِيفَ إِذَا جَعَلْهُمْ لِيَوْمٍ لَدَرِيبِ فِيهِ وَوْقِيتُ  
كُلُّ نَفْسٍ مَا كَسَبَتْ وَهُمْ لَا يُظْلَمُونَ<sup>⑤</sup>

قُلِ اللَّهُمَّ لِيَكَ الْمُلْكُ تُؤْتِي الْمُلْكَ مَنْ شَاءَ  
وَتَرْزُقُ الْمُلْكَ مَنْ شَاءَ وَتَعْزِيزُ  
مَنْ شَاءَ وَيَرِيدُ لِلْخَيْرِ إِنَّكَ عَلَىٰ كُلِّ شَيْءٍ قَدِيرٌ<sup>⑥</sup>

تُولِيهِ الْيَوْمَ فِي النَّهَارِ وَتُولِيهِ النَّهَارَ فِي الْيَوْمِ  
وَتُخْرِجُ الْحَيَّ مِنَ الْمَيْتِ وَتُخْرِجُ الْمَيْتَ مِنَ الْحَيِّ  
وَتَرْزُقُ مَنْ شَاءَ بِغَيْرِ حَسَابٍ<sup>⑦</sup>

1. ಚೂಡಂಡಿ, 2:80.

2. ಮಾಲಿಕ ಅಲ್-ಮುಲ್ಕು: Sovereign of the Universe, ವಿಷ್ಯ ಸಾಮ್ರಾಜ್ಯ, ವಿಷ್ಯಸಾಮ್ರಾಜ್ಯಾಧಿಪತಿ. ಇದಿ ಅಲ್ಲಾಹ್ (ಸು.ತಾ.) ಅತ್ಯುತ್ತಮ ಪ್ರಶ್ನಲೋ ಒಕಟಿ. ಚೂಡಂಡಿ, 20:114 ವ್ಯಾಖ್ಯಾನಂ 2.

3. ಚೂಡಂಡಿ, 3:73.

సుండి తీస్తావు. మరియు నీవు కోరిన వారికి లక్ష్మేనంత జీవనోపాధిని ప్రసాదిస్తావు.”

**28.** విశ్వాసులు - తమ తోటి విశ్వాసులను విధిచి - సత్యతిరస్కారులను స్నేహితులుగా చేసుకోరాదు. అలా చేసే వారికి అల్లాహ్‌తో ఏ విధమైన సంబంధంలేదు. కానీ, వారి దొర్శన్యానికి భీతిపరులైతే తప్ప! అల్లాహ్ (అయసకే భీతిపరులై ఉండమని) మిమ్మల్ని స్వయంగా హాచ్చరిస్తున్నాడు.<sup>1</sup> మరియు అల్లాహ్ వైపుకి మీ మరలింపు ఉంది.

**29.** వారితో ఇలా అను: “మీరు మీ హృదయాలలో ఉన్నది దాచినా వెలిబుచ్చినా, అది అల్లాహ్‌కు తెలుస్తుంది. మరియు భూమ్యకాశాలలో ఉన్నదంతా అయసకు తెలుసు. మరియు అల్లాహ్ ప్రతిదీ చేయగల సమర్థుడు.”

**30.** ఆ రోజు ప్రతి ప్రాణి తాను చేసిన మంచిని మరియు తాను చేసిన చెడును ప్రత్యక్షంగా చూసుకున్నప్పుడు, తనకు మరియు దానికి మధ్య దూరం ఉంటే, ఎంత బాగుండేదని ఆశిస్తుంది. మరియు అల్లాహ్ (తనకే భీతిపరులై ఉండమని) మిమ్మల్ని స్వయంగా హాచ్చరిస్తున్నాడు. మరియు అల్లాహ్ తన దాసుల ఎడల ఎంతో కనికరుడు.

**31.** (ఈ ప్రవక్తా!) ఇలా అను: “మీకు (నిజంగా) అల్లాహ్ పట్ల ప్రేమ ఉంటే మీరు నన్ను అనుసరించండి. (అప్పుడు) అల్లాహ్ మిమ్మల్ని

لَا يَجِدُ الْمُؤْمِنُونَ الْكُفَّارِ أَوْ لِيَأْتِهِ مِنْ  
دُوْنِ الْمُؤْمِنِينَ وَمَنْ يَقْعُلْ ذَلِكَ فَلَيَسْ  
مِنَ اللّٰهِ فِي شَيْءٍ إِلَّا أَنْ تَنْقُوا مِنْهُمْ شَيْءًا  
وَيَجِدُ رُكُومُ اللّٰهُ نَفْسَهُ وَرَأْيُ اللّٰهِ الْمَصِيرُ<sup>④</sup>

قُلْ إِنَّمَا تُحْكُمُ مَا فِي صُدُورِكُمْ أَوْ بِئْدُوهُ  
يَعْلَمُهُ اللّٰهُ وَيَعْلَمُ مَا فِي السَّمَاوَاتِ وَمَا فِي  
الْأَرْضِ وَاللّٰهُ عَلٰى كُلِّ شَيْءٍ قَرِيبٌ<sup>⑤</sup>

يَوْمَ تَجِدُ كُلُّ نَفْسٍ مَا عَمِلَتْ مِنْ خَيْرٍ فَخَصَّرَ أَنَّهَا  
عَلِمَتْ مِنْ سُوءٍ فَتَوَدَّلَوْا نَبَيِّنَهَا وَبَيِّنَهَا أَمَدًا  
بَعِيدًا وَيَجِدُ رُكُومُ اللّٰهُ نَفْسَهُ وَاللّٰهُ رَءُوفٌ  
بِالْعِبَادِ<sup>⑥</sup>

قُلْ إِنَّمَا تُنْهَىٰ عَنِ الْهُدًىٰ مَنْ يُجْنِبُكُمُ اللّٰهُ وَيَغْفِرُ  
لَكُمْ ذُنُوبَكُمْ وَاللّٰهُ غَفُورٌ رَّحِيمٌ<sup>⑦</sup>

1. 'సాహిహ్ బుఖారీ, పుస్తకం-9, 'హాదిన్' నం. 500. ఇంకా చూడండి, 2:257, 54:139. అల్లాహ్ (సు.తా.) విశ్వాసుల అష్టస్నేహితుడు. ఈ అయిత్త యొక్క ఉద్దేశం, వారితో స్నేహభావంతో కలిసి మెలసి ఉండగూడని కాదు. ఎవరైతే మీతో మంచిగా ఉంటారో వారితో సహృదయంతో మెలుగుతూ వారితో ఇచ్చిపుచ్చుకోవడాలు, వ్యాపారాలు కూడా చేయవచ్చు.

ಪ್ರೇಮಿಸ್ತಾದು ಮರಿಯು ಮೀ ಪಾಪಾಲನು ಕ್ಷಮಿಸ್ತಾದು. ಮರಿಯು ಅಲ್ಲಾಹ್ ಕ್ಷಮಾಶೀಲುದು, ಅಪಾರ ಕರುಣಾಪ್ರದಾತ.”

32. (ಇಂಕಾ) ಇಲಾ ಅಸು: “ಅಲ್ಲಾಹ್‌ಕು ಮರಿಯು ಸಂದೇಶಪಾರುನಿಕಿ ವಿಧೆಯಲ್ಲೆ ಉಂಡಂಡಿ.” ವಾರು ಕಾದಂಬೆ! ನಿಶ್ಚಯಂಗಾ, ಅಲ್ಲಾಹ್ ಸತ್ಯತಿರಸ್ತಾರುಲನು ಪ್ರೇಮಿಂಚರು, (ಅನಿತೆಲುಸುಕೊವಾಲಿ).<sup>1</sup> (5/8)

33. \* ನಿಶ್ಚಯಂಗಾ, ಅಲ್ಲಾಹ್ ಆದಮ್‌ನು, ಸೂರ್ಯನು, ಇಖ್ರಾಹೀಮ್ ಸಂತತಿ ವಾರಿನಿ ಮರಿಯು, ಇಸ್ಮಾನ್ ಸಂತತಿವಾರಿನಿ, (ಅ ಕಾಲಪ್ರ) ಸರ್ಯೋಲ್‌ಕಾಲ (ಪ್ರಜಲಪೈ ಪ್ರಾಧಾನ್ಯತನಿಚ್ಚಿ) ಎನ್ನುಕುನ್ನಾದು.<sup>2</sup>

34. ವಾರಂತಾ ಒಕೆ ಪರಂಪರಕು ಚೆಂದಿನ ವಾರು. ಮರಿಯು ಅಲ್ಲಾಹ್ ಸರ್ಯಂ ವಿನೇವಾಡು, ಸರ್ಯಜ್ಞಾಡು.

35. ಇಸ್ಮಾನ್ ಭಾರ್ಯ ಪ್ರಾರ್ಥಿಂಚಿಂದಿ (ಜ್ಞಾಪಕಂ ಚೆಸುಕೊಂಡಿ): “ಓ ನಾ ಪ್ರಭೂ! ನಿಶ್ಚಯಂಗಾ, ನೇನು ನಾ ಗರ್ಭಮುಸಂದುನ್ನ ಶಿಷುವನು ನೀ ಸೇವಕು<sup>3</sup> ಅಂಕಿತಂ ಚೆಯಟಾನಿಕಿ ಮೊಕ್ಕುಕುನ್ನಾನು, ಕಾವುನ ನಾ ನುಂಡಿ ದೀನಿನಿ ತಪ್ಪಕ ಸ್ಯೋಕರಿಂಚ. ನಿಶ್ಚಯಂಗಾ, ನೀವೇ ಸರ್ಯಂ ವಿನೇವಾಡವು, ಸರ್ಯಜ್ಞಾಡವು.”

36. ತರುವಾತ ಅಮೆ ಆಡ ಶಿಷುವು (ಮರ್ಯಾದ್ಯ)ನು ಪ್ರಸವಿಂಚಿನವ್ನಾದು, ಅಮೆ ಇಲಾ ವಿನ್ನವಿಂಚುಕುನ್ನಾದಿ:

قُلْ أَطْبِعُوا اللَّهَ وَالرَّسُولَ فَإِنْ تَوْكُونَ أَفَّاقَنَ اللَّهَ  
لَا يُحِبُّ الْكُفَّارُ<sup>①</sup>

إِنَّ اللَّهَ أَصْطَفَ أَدَمَ وَنُوحًا وَآلَ إِبْرَاهِيمَ  
وَآلَ عَمْرَانَ عَلَى الْعَلَمِينَ<sup>②</sup>

ذُرِّيَّةٌ بَعْضُهَا مِنْ بَعِيشٍ وَاللَّهُ سَيِّئُ عَلَيْهِ<sup>③</sup>

إِذْ قَالَتِ امْرَأٌ عَمْرَانَ رَبِّ إِنِّي نَذَرْتُ لَكَ مَا  
فِي بَطْنِيٍّ مُحْرَرًا فَتَعَبَّلَ مِنْيَ إِنَّكَ أَنْتَ السَّمِيعُ  
الْعَلِيمُ<sup>④</sup>

فَلَمَّا وَضَعَهَا قَالَتْ رَبِّ إِنِّي وَضَعْتُهَا أُنْثِيٌّ وَاللَّهُ

1. ಈ ಅಯತ್ತಲೋ ಮರಿಯು ಈ ಅಯತ್ತಲೋ ಅಲ್ಲಾಹ್ (ಸು.ತಾ.) ಅಜ್ಞಾಪಾಲನತ್ತೆ ಬಾಟು ಮುಖ್ಯದ್ವಾರೆ (ಸು.ಅಸು) ಅಸುಸರಿಂಚಟಂ ಪಲ್ಲನೇ ವೊಕ್ಕಂ ದೊರುಕುತುಂದನಿ ವ್ಯಕ್ತಪರವಬಹಿಂದಿ. ದೀನಿನಿ ತಿರಸ್ತುರಿಂಚೆವಾರಿನಿ ಅಲ್ಲಾಹುತಾತ್‌ಅಲಾ ಎನ್ನುಡು ಪ್ರೇಮಿಂಚರು. ಚೂಡಂಡಿ, 3:85.

2. ಪ್ರವ್ತಿಲ ಸಂತತಿಲೋ ಇದ್ದರು ಇಸ್ಮಾನ್‌ಲು ಪೇರ್ಕೊಸಬಳ್ಳಾರು: 1) ಮೂಸಾ ಮರಿಯು ಹೋರೂನ್ (ಅಲೈಹಿಮ್ ಸ.)ಲ ತಂಡ್ರಿ ಇಸ್ಮಾನ್ ಮರಿಯು 2) ಮರ್ಯಾದ್ಯ ತಂಡ್ರಿ ಇಸ್ಮಾನ್. ಇಕ್ಕಡ ಪೇರ್ಕೊಸಬಳ್ಳಿ ಇಸ್ಮಾನ್ ಗಾರು, ಮರ್ಯಾದ್ಯ (ಅ.ಸ.) ತಂಡ್ರಿ ಅನಿ, ವಾಯಭಾಯತಲ ಅಭಿಪ್ರಾಯಂ. (ಖುರ್ತುಬೀ, ಇಬ್ನು-ಕಸೀರ್).

3. ಮುಹೂರರನ್: ಅಂದೆ ನೀ ಆಲಯಸೇವಕು ಅಂಕಿತಂ ಚೆಸ್ತುನ್ನಾನು ಅನಿ ಅರ್ಥಂ.

“ಓ ನಾ ಪ್ರಭು! ನೇನು ಆದಶಿಕುವನು ಪ್ರಸವಿಂಚಾನು”  
- ಅಮೆ ಪ್ರಸವಿಂಚಿನದೆಮೆಟ್ ಅಲ್ಲಾಹ್‌ಕು ಬಾಗ್  
ತೆಲುನು ಮರಿಯು ಬಾಲುಡು ಬಾಲಿಕವಂಟೆ ವಾಡು  
ಕಾಡು - “ಮರಿಯು ನೇನು ಈಮೆಕು ಮರ್ಯಾದೆ  
ಅನಿ ಪೇರು ಪೆಟ್ಟಾನು.<sup>1</sup> ಮರಿಯು ನೇನು ಈಮೆನು  
ಮರಿಯು ಈಮೆ ಸಂತಾನಾನ್ನಿ ಶವಿಂಚ (ಬಹಿಷ್ಕರಿಂಚ)  
ಬಡಿನ ಹೈ<sup>2</sup> ತಾನ್ ನುಂಡಿ ರಕ್ತಿಂಚಟಾನಿಕಿ, ನೀ ಶರಣ  
ವೇಡುಕುಂಟುನ್ನಾನು!”<sup>2</sup>

37. ಆ ತರುವಾತ ಆ ಬಾಲಿಕನು, ಅಮೆ ಪ್ರಭುವು  
ಆದರಂತೆ ಸ್ವೀಕರಿಂಚಿ, ಅಮೆನು ಒಕ್ಕು ಮಂಚಿಸ್ತೀಗೂ  
ಪೆಂಚಾಡು ಮರಿಯು ಅಮೆನು ‘ಜಕರಿಯ್ಯ’  
ಸಂರಕ್ಷಣೆ ಉಂಚಾಡು.<sup>3</sup> ‘ಜಕರಿಯ್ಯ’ ಅಮೆ  
ಗದಿಕಿ ಪೋಯಿನಪ್ಪುಡಲ್ಲಾ, ಅಮೆವಧ್ದ (ಎಷ್ಟೊ ಕೊನ್ನಿ)  
ಭೋಜನ ಪದಾರ್ಥಾಲನು ಚೂಸಿ, ಅಮೆನು ಇಲಾ  
ಅದಿಗೆವಾಡು: “ಓ ಮರ್ಯಾದೆ, ಇದಿನೀ ವಧ್ದಕು ಎಕ್ಕುಡಿ  
ನುಂಡಿ ವಚ್ಚಿಂದಿ?” ಅಮೆ ಇಲಾ ಜವಾಬಿಚ್ಚೆದಿ:  
“ಇದಿ ಅಲ್ಲಾಹ್‌ವಧ್ದನುಂಡಿ ವಚ್ಚಿಂದಿ.”  
ನಿಶ್ಚಯಂಗಾ, ಅಲ್ಲಾಹ್ ತಾನುಕೋರಿನ ವಾರಿಕಿ  
ಲಕ್ಷ್ಯಲೇನಂತ ಜೀವನೋಧಿನಿ ಪ್ರಸಾದಿಸ್ತಾಡು.

38. ಅಪ್ಪುಡು ‘ಜಕರಿಯ್ಯ’ ತನ ಪ್ರಭುವನು  
ಪ್ರಾರ್ಥಿಂಚಾಡು. ಅತನು ಇಲಾ ವಿನ್ನವಿಂಚು

أَعْلَمُ بِمَا وَصَعَتْ «وَلَيْسَ الدُّكُوكُ الْأَنْثَى وَإِنَّ  
سَهْيَتْهَا مَرِيحٌ وَإِنَّ أَعْيُذُهَا بِكَ وَدُزْنَتْهَا مَنَّ  
الشَّيْطَنُ الرَّجِيعُ»<sup>②</sup>

فَقَبَّلَهَا رَبُّهَا بِقَبُولٍ حَسِنٍ وَأَنْتَهَا بَاتِّاً كَاحْسَنَا،  
وَكَلَّهَا رَكْبَيَا كَلَّهَا دَخَلَ عَلَيْهَا زَكْرِيَا السُّهْرَابُ  
وَجَدَ عِنْدَهَا رَهْرَهْ قَاعَالَ يَمْرُحُهُ أَنْ لَكِ هَذَا  
قَائِتُ هُوَ مِنْ عِنْدِ اللَّهِ إِنَّ اللَّهَ يَرْزُقُ مَنْ يَشَاءُ  
بِعِيرِ حِسَابٍ<sup>③</sup>

مُنَالِكَ دَعَاهُ زَكْرِيَا رَبِّهِ قَالَ رَبِّ هَبْلِي مِنْ  
لَدُنْكَ ذُرْيَةً طَيْبَةً إِنَّكَ سَمِيعُ الدُّعَاءِ<sup>④</sup>

1. “ಹೋಫಿ” ಈ ಇಬ್ನ್ ಇಯ್ಯುಮ್, ಎನ್ನೋ ಹಾದೀಸುಲನು ಪರಿಶೀಲಿಂಚಿ ಕ್ರಿತ್ತಗಾ ಪುಟ್ಟಿನ ಬಿಡ್ಡಪೇರು ಮೊದಲೆರೋಜು,  
ಲೇಕ ಮೂಡವರೋಜು ಲೇಕ ಏಡವರೋಜು ಪೆಟ್ಟಟಂ ಮಂಚಿದನಿ ಅನ್ನಾರು.

2. ಕ್ರಿತ್ತಗಾ ಪುಟ್ಟಿನ ಪ್ರತಿ ಬಿಡ್ಡನು ಹೈ<sup>2</sup> ತಾನ್ ತಾಕುತಾಡು ದಾನಿತೋ ಅ ಬಿಡ್ಡ ಏಡುಸ್ತೋಂದಿ. ಕಾನಿ ಅಲ್ಲಾಹ್ (ಸು.ತಾ.)  
ರು ಹೈ<sup>2</sup> ತಾನ್ ತಾಕಟಂ ನುಂಡಿ ಮರ್ಯಾದೆ ಮರಿಯು ‘ರಾನೊ’ (ಅ.ಸ.)ಲನು ಇದ್ದರಿನೀ ರಕ್ತಿಂಚಾಡು. (ಸ.ಬು.ಫಾರೀ,  
ಕಿತಾಬ್ ಅತ್ ತಫ್ಸೀರ್; ಮುಸ್ಲಿಂ, ಕಿತಾಬ್ ಅಲ್ ಫಾರ್ದಾಯಲ್).

3. ‘ಜಕರಿಯ್ಯ’ (ಅ.ಸ.) ಮರ್ಯಾದೆ ತಲ್ಲಿ ಸೋದರಿ ಅಯಿನ ಎಲಿಸಬೆತ್ ಭರ್ತ. ವಾರಿ ತಂಡ್ರಿ ಪೇರು ಹೋರ್ನಾನ್. ಕಾವುನ  
ಅಮೆ (ಮರ್ಯಾದೆ)ನು ಹೋರ್ನಾನ್ ಸೋದರೀ ಅನಿ ಖುರ್ಬಾನ್ (19:28)ಲೋ ಪೆರ್ಕುಸಬಡಿಂದಿ. ಮರ್ಯಾದೆ ಮರಿಯು  
ಯು ‘ಹ್ಯಾ’ (ಅಲ್ಲಿಪ್ರಾಮ್ ಸ.ಲು) ಇದ್ದರೂ ಅಕ್ಕಾ, ಚೆಲ್ಲಿಳ್ಳಿ ಬಿಡ್ಡಲು ಅನಿ ಕೊಂದರು ವ್ಯಾಖ್ಯಾತಲು ಅಂಟಾರು.  
ಮೂಡಂಡಿ, 19:8 ವ್ಯಾಖ್ಯಾನಂ 2.

ಮರ್ಯಾದೆ (ಅ.ಸ.) ತಂಡ್ರಿ ಪೇರು ‘ಇಮ್ರಾನ್’. ಮೂಸಾ ಮರಿಯು ಹೋರ್ನಾನ್ (ಅಲ್ಲಿಪ್ರಾಮ್ ಸ.)ಲ ತಂಡ್ರಿ ಪೇರು  
ಕೂಡಾ ‘ಇಮ್ರಾನ್’ (Amran). ಹೋರ್ನಾನ್ (ಅ.ಸ.) ಸಂತತಿಲೋ ಚಾಲಾಮಂದಿ ಮತಗುರುವುಲು (Priests)  
ವಚ್ಚಾರು. ಮೂಡಂಡಿ, 19:28 ವ್ಯಾಖ್ಯಾನಂ 1.

కುನ್ನಾಡು: “ಓ ನಾ ಪ್ರಭೂ! ನೀ ಕನಿಕರಂತೆ ನಾಕು ಕೂಡಾ ಒಕ ಮಂಚಿ ಸಂತಾನಾನಿನ್ನ ಪ್ರಸಾದಿಂಚು. ನಿಷ್ಪಯಂಗಾ ನೀವೇ ಪ್ರಾರ್ಥನಲನು ವಿನೇವಾಡವು.”

39. ತರುವಾತ ಅತನು (ಜಕರಿಯಾ) ತನ ಗದಿಲ್ಲ ನಿಲಬಡಿ ಸಮಾಜ ಚೆಸ್ತನ್ನುಪ್ಪುಡು ದೇವದೂತಲು: “ನಿಷ್ಪಯಂಗಾ, ಅಲ್ಲಾಹ್ ನೀಕು ಯಃಫ್ಯೋ ಯೊಕ್ಕ ಶಭವಾರ್ತನು ಇಸ್ತನ್ನಾಡು. ಅತನು, ಅಲ್ಲಾಹ್ ವಾಕ್ಯನು ಧೃವಪರುಸ್ತಾಡು.”<sup>1</sup> ಅತನು ಮಂಚಿ ನಾಯಕು ಮರಿಯು ಮನೋನಿಗ್ರಹಂಗಲ ಪ್ರವಕ್ತ ಅಯಿ ಸದ್ಯ ರ್ತನುಲಲ್ಲ ಚೆರಿನ ವಾಡವುತ್ತಾಡು.” ಅನಿ ವಿನಿಪಿಂಚಾರು.

40. ಅತನು (ಜಕರಿಯಾ) ಇಲಾ ಅನ್ನಾಡು: “ಓ ನಾ ಪ್ರಭೂ! ನಾಕು ಕುಮಾರುಡು ಎಲಾ ಕಲುಗು ತಾಡು, ನಾಕು ಮುಸಲಿತನಂ ವಚ್ಚಿಂದಿ ಮರಿಯು ನಾ ಭಾರ್ಯನೇಮೋ ಗೊಡ್ಡಾಲು!” ಅಯನ ಅನ್ನಾಡು: “ಅಲಾಗೇ ಜರುಗುತುಂದಿ. ಅಲ್ಲಾಹ್ ತಾನು ಕೋರಿಂದಿ ಚೆಸ್ತಾಡು.”<sup>2</sup>

41. ಅತನು (ಜಕರಿಯಾ) ಇಲಾ ಮನವಿ ಚೆಸುಕುನ್ನಾಡು: “ಓ ನಾ ಪ್ರಭೂ! ನಾ ಕೊರಕು ಏದೈನಾ ಸೂಚನ ನಿಯಮಿಂಚು.” ಅಯನ ಜವಾಬಿಚ್ಚಾಡು: “ನೀಕು ಸೂಚನ ಏಮಿಟಂಟೆ, ನೀವು ಮೂಡುರೋಜುಲ ವರಕು ಸೈಗಲತ್ತೆ ತಪ್ಪ ಪ್ರಜಲತ್ತೆ ಮಾಲ್ಲಾಡಲೇವು. ನೀವು ಎಕ್ಕುವಗಾ ನೀ ಪ್ರಭುವುನು ಸ್ವಾರಿಂಚು. ಮರಿಯು ಸಾಯಂಕಾಲಮು ನಂದುನು ಮರಿಯು ಉದಯಮು ನಂದುನು ಅಯನ ಪವಿತ್ರತನು ಕೊನಿಯಾಡು.”

42. ಮರಿಯು ದೇವದೂತಲು: “ಓ ಮರ್ಯಾದೆ!

فَنَادَهُ الْمَلِكَةُ وَهُوَ قَائِمٌ يُصَلِّي فِي الْمُحْرَابِ  
أَنَّ اللَّهَ يَبْشِرُكَ بِيَحْيَى مُصَدِّقًا لِّكَلْمَةِ مِنْ أَنْتَ  
وَسَيِّدًا وَّحَصُورًا وَّنَبِيًّا مِّنَ الصَّلِحِيْنَ<sup>④</sup>

قَالَ رَبِّهِ أَلِّيْ كِيْكُونْ لِيْ غُلْمَهْ وَقَدْ بَلَغَنِي الْكَبَرُ  
وَامْرَأَتِيْ عَاقِرَهْ قَالَ كَذِيلَكَ إِنَّ اللَّهَ يَعْلَمُ  
مَا يَشَاءُ<sup>⑤</sup>

قَالَ رَبِّهِ أَجْعَلْ لِيْ أَيْهَهْ قَالَ أَيْتُكَ أَلَا لُكْلَمَ  
الثَّالِثَةَ أَيْسَامِ إِلَارْمَهْ وَأَذْكُرْ رَبِّكَ كَشِيرَهْ  
وَسَيِّهِهِ بِالْعُشَيْ وَالْإِنْجَارِ<sup>⑥</sup>

وَأَذْ قَالَتِ الْمَلِكَةُ يَمَرِيْمُ إِنَّ اللَّهَ

1. ಅಲ್ಲಾಹ್ (ಸು.ತಾ.) ವಾಕ್ಯನು ಧೃವಪರುಸ್ತಾಡು - ಅಂಬೆ ‘ಶಾಸा’ (ಅ.ಸ.)ನು, ಪ್ರವಕ್ತ ಅನಿ ಮರಿಯು ಅತನಿನ್ನೆ ಇಂಜೀಲ್ ಅವಶಿಂಪಬೇಯಬಡಿಂದನಿ ಧೃವಪರುಸ್ತಾಡು ಅನಿ ಅರ್ಥಂ. ಯಃಫ್ಯೋ ಅ.ಸ.- (John), ‘ಶಾಸा’ (ಅ. ಸ.) ಕಂಬೆ ಪೆದ್ದವಾರು. ವೀರಿದ್ದರು ಒಕರಿನೊಕರು ಬಲಪರಮುಕುನ್ನಾರು.
2. ಯಃಫ್ಯೋ (ಅ.ಸ.), ‘ಶಾಸा’ (ಅ.ಸ.) ಕಂಬೆ ಪೆದ್ದವಾರನಿ ಈ ಆಯತೆ ಪಲ್ಲ ಸ್ವಾಷ್ಟಮಾತೋಂದಿ. ‘ಶಾಸा’ (ಅ.ಸ.) ಪ್ರಸ್ತಾವನ ಮುಂದು ವಸ್ತುಂದಿ.

ನಿಷ್ಪಯಂಗಾ, ಅಲ್ಲಾಹ್ ನಿನ್ನ ಎನ್ನುಕುನ್ನಾಡು. ಮರಿಯು ನಿನ್ನ ಪರಿಶುಧ್ಯಪರಿಚಾಡು. ಮರಿಯು (ನೀ ಕಾಲಪು) ಸರ್ವಲೋಕಾಲಲೋನಿ ಸ್ತೋಲಲೋ ನಿನ್ನ ಎನ್ನುಕುನ್ನಾಡು.” ಅನಿ ಅನ್ನವಿಷಯಂ (ಜ್ಞಾಪಕಂ ಚೆಸುಕೋಂಡಿ).

43. (ವಾರಿಂಕಾ ಇಲಾ ಅನ್ನಾರು): “ಈ ಮರ್ಯಾದ್! ನೀವು ನೀ ಪ್ರಭುವುಕು ವಿಧೇಯುರಾಲುಗಾ ಉಂಡು. (ಅಯನ ಸಾನ್ನಿಧ್ಯಂಲೋ) ಸಾಷ್ಟಾಂಗಂ (ಸಜ್ಜಾ) ಚೆಯ್ಯ. ಮರಿಯು ವಂಗೆ (ರುಕ್ಮಾಂಡ ಚೇಸೆ)<sup>1</sup> ವಾರಿತೋ ಕಲಿಸಿ ವಂಗು (ರುಕ್ಮಾಂಡ ಚೆಯ್ಯ).”

44. (ಈ ಪ್ರವಕ್ತಾ!) ಇವನ್ನೀ ಅಗೋಚರಮೈನ ವಾರ್ತಲು. ವಾಟಿನಿ ಮೇಮು ನೀಕು ದಿವ್ಯಜ್ಞಾನಂ (ವರ್ಷ್ವಾ) ದ್ಯಾರಾ ತೆಲುಪುತುನ್ನಾಮು. ಮರ್ಯಾದ್ ಸಂರಕ್ಷಕುದು ಎವರು ಕಾವಾಲನಿ, ವಾರು (ಅಲಯ ಸೇವಕಲು) ತಮ ಕಲಮುಲನು ವಿಸಿರಿಸಿದ್ದು, ನೀವು ವಾರಿದಗ್ಗರ ಲೇವು ಮರಿಯು ವಾರು ವಾದಿಂಚುಕುಸ್ವಾಪುದು ಕೂಡಾ ನೀವು ವಾರಿದಗ್ಗರ ಲೇವು.<sup>2</sup>

45. ದೇವರೂತಲು ಇಲಾ ಅನ್ನದಿ (ಜ್ಞಾಪಕಂ ಚೆಸುಕೋಂಡಿ): “ಈ ಮರ್ಯಾದ್! ನಿಷ್ಪಯಂಗಾ, ಅಲ್ಲಾಹ್! ನೀಕು ತನ ವಾಕ್ಯನು ಗುರಿಂಚಿ ಶುಭ ವಾರ್ತನು ಇಸ್ತುನ್ನಾಡು.”<sup>3</sup> ಅತನಿ ಪೇರು: “ಮನೀಷ್ ಹೊಂದಿಸಿದ್ದ ಇಬ್ಬೆ ಮರ್ಯಾದ್.” ಅತನು ಇಹಾಲೋಕಂಲೋನೂ ಮರಿಯು ಪರಲೋಕಂಲೋನೂ ಗೌರವನೀಯುಡೈನ ವಾಡೈ ಮರಿಯು (ಅಲ್ಲಾಹ್) ಸಾಮೀಪ್ಯಂ ಪಿಂದಿನ ವಾರಿಲೋ ಒಕ್ಕಡೆ ಉಂಟಾಡು.

اصْطَفَيْكُ وَطَهَرَكُ وَاصْطَفَيْكُ عَلَىٰ نِسَاءٍ  
الْعَلَمِينَ<sup>①</sup>

يَرِيهَا قَنْتِي لِرَبِّكِ وَاسْجُدْيُ وَارْكُعْ مَعَ  
الرَّاكِعِينَ<sup>②</sup>

ذَلِكَ مِنْ أَثْنَاءِ الْغَيْبِ فُوْجِيْهِ الْيَنِيْكَ وَمَا كُنْتَ  
لَدَيْهِ إِذْ يُلْقَوْنَ أَقْلَامَهُمْ إِيْهُمْ يَكْفُلُ مَرْيَمَ  
وَمَا كُنْتَ لَدَيْهِ إِذْ يَحْصُمُونَ<sup>③</sup>

إِذْ قَالَتِ الْمُلِكَةُ يَهُرِمْ إِنَّ اللَّهَ يَنْهَا إِلَيْكُ بِحِكْمَةٍ مِنْهُ  
أَنْهُهُ الْمَسِيحُ عِنْتِي ابْنُ مَرْيَمَ وَجِئْهَا فِي  
الدُّنْيَا وَالْآخِرَةِ وَمِنَ الْمُقْرَبِينَ<sup>④</sup>

1. ಚೂಡಂಡಿ, 2:43 ವ್ಯಾಖ್ಯಾನಂ 2.

2. ಮುಂಹಾಮ್ದೆ(ಸು.ಅಸು)ತು ಅಗೋಚರಜ್ಞಾನಂ ಲೇದು, ಅನಿ ಈ ಅಯತ್ ದ್ಯಾರಾ ಸ್ವಾಷಂಗಾ ತೆಲುಸ್ತುಂದಿ. ಏ ಪ್ರವಕ್ತಕು ಕೂಡಾ ಅಲ್ಲಾಹ್ (ಸು.ತಾ.) ಅನ್ನಿ ವಿಷಯಾಲ ಅಗೋಚರ ಜ್ಞಾನಂ ಇವ್ಯಲೇದು. ಅಲ್ಲಾಹೂತಾ ಅಲ್ಲಾ ತೆಲಪಾಲನುಕುಸ್ವಂತ ಮಟ್ಟುಕೆ ವಾರಿಕಿ ತೆಲಿಪಾಡು.

3. ಈ ಅಯತ್ಲೋ ಕಲಿಮತ್ತಲ್ಲಾಹ್, ಅಲ್ಲಾಹ್ (ಸು.ತಾ.) ವಾಕ್ಯ ಅನಿ ‘ಈನ್ ಸಾ’ (ಅ.ಸ.) ಸಂಬೋಧಿಂಚಬಡ್ಡಾರು. ಅಂದೇ ಅತನು ತಂಡಿ ಲೇಕುಂಡಾ ಕೆವಲಂ ಅಲ್ಲಾಹೂತಾ ಅಲ್ಲಾ ವಾಕ್ಯ ದ್ಯಾರಾ: “ಅಯಪೋ.” ಅನಿ ಅನಗಾನೆ, (ತನ ತಲ್ಲಿ - ಮರ್ಯಾದ್ ಗರ್ಭಂಲೋ) ಅಯಪೋಯಾರು; ಏ ವಿಧಂಗಾನೈತೆ ಆದಮ್ (ಅ.ಸ.)ನು ಅಲ್ಲಾಹ್ (ಸು.ತಾ.) ತಲ್ಲಿ - ದಂಡಿ ಲೇನಿದೆ ಮರಿಯು ಹಾವ್ಯಾನು ತಲ್ಲಿ ಲೇನಿದೆ ಸೃಷ್ಟಿಂದಾದೋ! ಚೂಡಂಡಿ, 3:59.

46. “ಮರಿಯು ಅತನು ಪ್ರಜಲತೋ ಉಯ್ಯಾಲ್ಲಿ ಉಂಡಗಾನೆ ಮಾಟ್ಲಾಡುತಾದು ಮರಿಯು ಪೆದ್ದ ವಾಡೈನ ತರುವಾತ ಕೂಡಾ (ಮಾಟ್ಲಾಡುತಾದು) ಮರಿಯು ಸತ್ಯವುಮಳಲ್ಲೋ ಒಕಡೆ ಉಂಟಾದು.”<sup>1</sup>

47. ಅಮೆ (ಮರ್ಯಾಮ್) ಇಲಾ ಅನ್ನದಿ: “ಈ ನಾ ಪ್ರಭೂ! ನಾಕು ಕುಮಾರುಡು ಎಲಾ ಕಲುಗುತಾದು? ಏ ಪುರುಷು ಕೂಡಾ ನನ್ನ ಮುಟ್ಟುಲೆದೆ?” ಅಯನ ಇಲಾ ಸಮಾಧಾನಮಿಚ್ಚಾಡು: “ಅಲ್ಲಾಹ್‌ತಾನು ಕೋರಿಂದಿ ಇದೆವಿಧಂಗಾ ಸೃಷ್ಟಿಸ್ತಾಡು. ಅಯನ ಒಕ ಪನಿ ಚೇಯಾಲನಿ ನಿರ್ಜಯಿಂಬಿನಪುಡು ಕೇವಲಂ ದಾನಿನಿ: ‘ಅಯಾವೋ!’ ಅನಿ ಅಂಟಾದು, ಅಂತೆ ಅದಿ ಅಯಾವೋತುಂದಿ.”

48. ಮರಿಯು ಅಯನ (ಅಲ್ಲಾಹ್) ಅತನಿಕಿ ಗ್ರಂಥಾನ್ನಿ ಮರಿಯು ವಿವೇಕಾನ್ನಿ ಮರಿಯು ‘ತೌರಾತನು ಮರಿಯು ಇಂಜೀಲನು ನೇರ್ಪಾತಾದು.

49. ಮರಿಯು ಅತನಿನಿ ಇಸ್ರಾಯೀಲ್ ಸಂತತಿ ವಾರಿ ವೈಪುಕು ಸಂದೇಶಪಾರುನಿಗಾ ಪಂಪುತಾದು. (ಅತನು ಇಲಾ ಅಂಟಾದು): “ನಿಖ್ಯಯಂಗಾ, ನೇನು ಮೀ ಪ್ರಭುವು ತರಫುನುಂಡಿ ಮೀ ವರ್ದಕು ಸೂಚನ (ಅಯತ್) ತೀಸುಕೊನಿ ವಚ್ಚಾನು. ನಿಖ್ಯಯಂಗಾ, ನೇನು ಮೀ ಕೊರಕು ಮಟ್ಟಿತೋ ಪಟ್ಟಿ ಆಕಾರಂಲೋ ಒಕ ಬೊಮ್ಮನು ತಯಾರುಚೇಸಿ ದಾನಿಲೋ ಶ್ಯಾಸನನು ಡಾಡುತಾನು! ಅಪ್ಪಾಡದಿ ಅಲ್ಲಾಹ್ ಅಜ್ಞತೋ ಪಟ್ಟಿ ಅಪುತುಂದಿ. ಮರಿಯು ನೇನು ಅಲ್ಲಾಹ್ ಅಜ್ಞತೋ ಪುಟ್ಟುಗ್ರಂಥಿನಿ,<sup>2</sup> ಕುಷ್ಣರೋಗಿನಿ ಬಾಗು ಚೆಸ್ತಾನು ಮರಿಯು ಮೃತ್ಯುತ್ವಾ ಬ್ರತಿಕಿಸ್ತಾನು. ಮರಿಯು ಮೀರು ತಿನೆದಿ, ಇಂಡಲೋ ಕೂಡಬೆಟ್ಟೆದಿ ಮೀಕು ತೆಲುಪುತಾನು. ಮೀರು ವಿಶ್ಯಾಸಲೆ ಅಯಾತೆ! ನಿಖ್ಯಯಂಗಾ, ಇಂದುಲೋ

وَيُكَلِّمُ النَّاسَ فِي الْمَهَدِ وَكَهْلًا وَمِنَ الصَّلِحِينَ<sup>①</sup>

قَالَتْ رَبِّي أَلِيْكُونْ لِيْ وَلَدْ وَلَهْ يَسْسِيْ بَشْرْ  
قَالَ كَذَلِكَ اللَّهُ يَخْلُقُ مَا يَشَاءُ إِذَا قَضَى أَمْرًا  
فَإِنَّمَا يَقُولُ لَهُ كُنْ فَيَكُونُ<sup>②</sup>

وَعِلْمُهُ الْكِتَبُ وَالْحِكْمَةُ وَالْتُّورَةُ وَالْإِعْجِيلُ<sup>③</sup>

وَرَسُولًا إِلَيْ بَنِي إِسْرَائِيلَ هَذِهِ قَدِيمَتُكُمْ بِأَيَّةٍ  
مِنْ زَيْلِكُمْ أَنِّي أَخْلُقُ لَكُمْ مِنَ الطَّلَبِينَ كَهْيَةً  
الْكَلِّيْرُ قَانْغُرُ فِيهِ فِيَكُونُ كَطِيرًا لِذِنْ اللَّهِ وَأَبْرِيْ  
الْأَكْهَمَهُ وَالْأَبْرَصَ وَأَجْحِيْ المُؤْمِنَ بِإِذْنِ اللَّهِ وَ  
أَنِّيَكُمْ بِمَا تَأْكُلُونَ وَمَا تَدَدْخُونَ فِي بِيُوتِكُمْ حَرَانَ  
فِي ذَلِكَ لَاهِيَّ لِكُمْ إِنْ كُنْتُمْ مُؤْمِنِينَ<sup>④</sup>

1. ಚೂಡಂಡಿ, ‘ಸಂಪೂರ್ಣ ಬುಝಾರೀ, ಪುಸ್ತಕಂ-4, ‘ಪಾದಿನ್’ ಸಂ. 645.

2. ಇಕ್ಕೆಡ “ಅಲ್ಲಾಹ್ (ಸು.ತಾ.) ಅಜ್ಞತೋ” ಅನಿ ರೆಂಡುಸಾರ್ದು ಪಲಕಡಂತೋ, ‘ಕಾಸಾ’ (ಅ.ಸ.) ತನಕು ಸ್ಯಾಯಂಗಾ ಏ ವಿಧವೈನ ದಿವ್ಯಾಕ್ಷರ್ತಲು ಲೇವನಿ ಮರಿಯು ಅತನು ಏದಿ ಚೇಸಿನಾ ಅಲ್ಲಾಹುತ್ತಾ ಅಲ್ಲಾ ಅಜ್ಞತೋ ಮಾತ್ರಮೇ ಚೇಸಾರನಿ, ಸ್ವಷ್ಟಮವುತೋಂದಿ.

ಮೀಕು ಒಕ ಗೊಪ್ಪ ಸೂಚನ (ಅಯಶ್) ಉಂದಿ.

**50.** “ಮರಿಯು ನೇನು, ಪ್ರಸ್ತುತಂ ತೋರಾತ್ಲೋ (ಮಿಗಿಲಿ ಉನ್ನ ಸತ್ಯಾನ್ನಿ) ಧೃವ ಪರಚಟಾನಿಕಿ ಮರಿಯು ಪೂರ್ವಂ ಮೀಕು ನಿಷೇಧಿಂಪ (‘ಹಾರಾಮ್ ಚೇಯ)ಬಡಿನ ಕೊನ್ನಿಂದ ವಸ್ತುವುಲನು ಧರ್ಮಸಮ್ಮೂತಂ (ಹಾಲಾಲ್) ಚೇಯಟಾನಿಕಿ (ವಚ್ಚಾನು).<sup>1</sup> ಮರಿಯು ನೇನು ಮೀ ಪ್ರಭುವು ತರಫುನುಂಡಿ ಮೀ ವದ್ದುಕು ಅದ್ವಿತ ಸೂಚನಲು (ಅಯಶ್) ತೀಸುಕೊನಿ ವಚ್ಚಾನು, ಕಾವುನ ಮೀರು ಅಲ್ಲಾಹ್ ಯಂದು ಭಯಭಕ್ತುಲು ಕಲಿಗಿ ಉಂಡಂಡಿ ಮರಿಯು ನನ್ನ ಆನುಸರಿಂಚಂಡಿ!

**51.** “ನಿಷ್ಯಯಂಗಾ, ಅಲ್ಲಾಹ್ ನಾ ಪ್ರಭುವು ಮರಿಯು ಮೀ ಪ್ರಭುವು ಕೂಡಾನು, ಕಾವುನ ಮೀರು ಅಯನನೇ ಆರಾಧಿಂಚಂಡಿ. ಇದೆ ಬುಜು ಮಾರ್ಗಮು.” (3/4)

**52.** \* ‘ಈಸಾ ವಾರಿಲೋ ಸತ್ಯತಿರಸ್ಕಾರಾನ್ನಿ ಕನುಗೊನಿ ಇಲಾ ಪ್ರಶ್ನಿಂಚಾಡು: “ಅಲ್ಲಾಹ್ ಮಾರ್ಗಂಲೋ ನಾಕು ಸಹಾಯಕುಲುಗಾ ಎವರು ಉಂಟಾರು?” (ಅಪ್ಪಣಿತನಿ) ಶಿಷ್ಯುಲು<sup>2</sup> ಇಲಾ ಜವಾಬಿಚ್ಚಾರು: “ಮೇಮು ನೀಕು ಅಲ್ಲಾಹ್ ಮಾರ್ಗಂಲೋ ಸಹಾಯಕುಲಮುಗಾ ಉಂಟಾಮು. ಮೇಮು ಅಲ್ಲಾಹ್ನು ವಿಷಯಸಿಂಚಾಮು ಮರಿಯು ಮೇಮು ಅಲ್ಲಾಹ್ಕು ವಿಧೇಯುಲಮು (ಮುಸ್ಲಿಂಲಮು) ಅಯ್ಯಾಮನಿ, ನೀವು ಮಾಕು ಸಾಕ್ಷಿಗಾ ಉಂಡು.

**53.** “ಈ ಮಾ ಪ್ರಭೂ! ನೀವು ಅವಶರಿಂಪಜೇಸಿನ ಸಂದೇಶಾನ್ನಿ ಮೇಮು ವಿಷಯಸಿಂಚಾಮು ಮರಿಯು ಮೇಮು ಈ ಸಂದೇಶಹಾರ್ಷಿ ಅನುಸರಿಂಚಾಮು. ಕಾವುನ ಮಮ್ಮುಲ್ಲಿನ ಸಾಕ್ಷಾಲಲೋ ಹಾಸುಕೋ!”

وَمُصَدِّقًا لِمَا بَيْنَ يَدَيْهِ مِنَ التَّوْرِيهِ وَلَا حِلْلَ  
لِكُمْ بَعْضَ الَّذِي هُرِمَ عَلَيْكُمْ وَجِئْتُكُمْ بِاَيَّهٖ  
مِنْ زَرِّكُمْ فَأَنْقُلُهُ اللَّهُ وَآطِيعُونِ<sup>①</sup>

إِنَّ اللَّهَ رَبِّيْ وَرَبِّكُمْ فَاعْبُدُوهُ هَذَا صَراطٌ  
مُّسْتَقِيمٌ<sup>②</sup>

فَلَمَّا آتَحَشَ عَيْنِي مِنْهُمُ الْكُفَّارُ قَالَ مَنْ أَنْصَارِي  
إِلَى اللَّهِ قَالَ الْحَوَارِيُّونَ خَنْ أَنْصَارُ اللَّهِ  
إِنَّكَ بِاللَّهِ وَآتَاهُ شَهِيدٌ يَا أَيُّهَا مُسْلِمُونَ<sup>③</sup>

رَبَّنَا أَمْكَنَّا إِنْزَلَتْ وَاتَّبَعْنَا الرَّسُولَ فَاكْتُبْنَا  
مَعَ الشَّهِيدِينَ<sup>④</sup>

1. ಇವಿ ಅಲ್ಲಾಹ್ (ಸು.ತಾ.) ಶಿಕ್ಷಗಾ ಇಸ್ಲಾಯಾ’ಲು ಸಂತತಿ ವಾರಿಕಿ ‘ಹಾರಾಮ್ ಚೇಸಿನವಿ ಕಾವಚ್ಚು. ಲೇಕ ವಾರಿ ಮತಗುರುವುಲು ‘ಹಾರಾಮ್ ಚೇಸಿನವಿ ಕಾವಚ್ಚು.

2. ‘ಹಾವಾರಿಯ್ಯಾನ್: ‘ಹಾವಾರಿ ಯೊಕ್ಕ ಬಹುವಚನಂ. ಅಂಬೆ ಸಹಾಯಕುಲು ಅನಿ ಅರ್ಥಂ. (ಸ. ಬು.ಭಾರೀ).

54. మరియు వారు (ఇస్లాయిం) సంతతిలోని అవిశ్వాసులు, ఈసాకు విరుద్ధంగా కుట్టలు చేశారు. మరియు అల్లాహ్ (వారి కుట్టలకు విరుద్ధంగా) పన్నగాలు పన్నాడు. ఎత్తులు వేయటంలో అల్లాహ్ అత్యుత్తముడు!

55. (జ్ఞాపకం చేసుకోండి) అప్పుడు అల్లాహ్ ఇలా అన్నాడు: “ఓ! ఈసా! నేను నిన్ను తీసుకుంటాను మరియు నిన్ను నావైపునకు ఎత్తుకుంటాను మరియు సత్యతిరస్కారుల నుండి నిన్ను శుభ్యపరుస్తాను మరియు నిన్ను అసుసరించిన వారిని, పునర్థానదినం పరకు సత్యతిరస్కారులకు పైచేయిగా ఉండేట్లు చేస్తాను.<sup>1</sup> చివరకు మీరంతా నా వద్దకే మరలి రావలసి ఉంది. అప్పుడు నేను మీ మధ్య తలెత్తిన విబేధాలను గురించి తీర్చు చేస్తాను.

56. “ఇక సత్యతిరస్కారులకు ఇహా లోకంలో మరియు పరలోకంలోనూ కలినమైన శిక్ష విధిస్తాను. మరియు వారికి సహాయం చేసేవారు ఎప్పురూ ఉండరు.”

57. మరియు విశ్వసించి సత్యార్థులు చేసేవారికి (అల్లాహ్) పరిపూర్ణ ప్రతిఫలం ప్రసాదిస్తాడు. మరియు అల్లాహ్ దుర్గాగులు అందే ఇష్టపడు.

58. (ఓ! ముహమ్మద్!) మేము నీకు ఈ సూచన(అయాత్)లను వినిపిస్తున్నాము. మరియు ఇవి వివేకంతో నిండిన ఉపదేశాలు.

59. నిశ్చయంగా, అల్లాహ్ దృష్టిలో ‘ఈసా’ ఉపమానం, ఆదమ్ ఉపమానం, వంటిదే. ఆయన

وَمَكْرُوا وَمَكَرَ اللَّهُ وَاللَّهُ خَيْرُ الْمَكِرِينَ

إِذْ قَالَ اللَّهُ لِعِنْيَسَى إِنِّي مُتَوَقِّيْكَ وَرَا فَعُكَ إِلَيَّ  
وَمُظَهِّرُكَ مِنَ الظَّنِّينَ كَفَرَ وَأَوْجَاعِلُ الظَّنِّينَ  
أَتَبَعُوكَ فَوْقَ الظَّنِّينَ كَفَرُوا إِلَيْ يَوْمِ الْقِيَمَةِ  
ثُمَّ إِلَيَّ مَرْجِعُكُمْ فَأَخْكُلُ بَيْنَكُمْ فِيهَا كُنْتُمْ فِيهَا  
شَتَّى قُوَّونَ<sup>②</sup>

فَأَمَّا الظَّنِّينَ كَفَرُوا فَأَعْدَبْهُمْ عَذَابًا شَدِيدًا  
فِي الدُّنْيَا وَالآخِرَةِ وَمَا لَهُمْ مِنْ نُصْرَىٰ<sup>③</sup>

وَأَنَّا الظَّنِّينَ أَمْتَوْا وَعَمِلُوا الصِّلْحَاتِ فَيُوَقِّيْهُمْ  
أُجُورُهُمْ وَاللَّهُ لَأَعْلَمُ بِالظَّالِمِينَ<sup>④</sup>

ذَلِكَ تَنْلُوْهُ عَلَيْكَ مِنَ الْأَيَّاتِ وَاللَّهُ أَعْلَمُ بِالْحَكِيمِ<sup>⑤</sup>

إِنَّ مَثَلَ عِيسَىٰ عِنْدَ اللَّهِ كَمِثْلُ ادْمَنَ خَلْقَهُ مِنْ  
شَرَابٍ ثُمَّ قَالَ لَهُ كُنْ فَيَكُونُ<sup>⑥</sup>

1. చూడండి, 4:159 మరియు 'స' 'హ' 'హ' బు 'భారీ, పుస్తకం-4, 'హదీన్' నం. 657 మరియు 'స' 'హ' 'హ' బు 'భారీ, పుస్తకం-4, అధ్యాయం-21.

(ఆదమ్‌ను) మట్టితో సృజించి: “అయిపో!” అని అన్నాడు. అంతే అతను అయిపోయాడు.<sup>1</sup>

**60.** ఈ సత్యం నీ ప్రభువు తరఫునుండి వచ్చింది, కావున నీవు శంకించేవారిలో చేరిన వాడవు కావద్దు.

**61.** ఈ జ్ఞానం నీకు అందిన తర్వాత కూడా ఎవడైనా నీతో అతనిని (ఈసాను) గురించి వివాదానికి దిగితే ఇలా అను: “రండి! మేము మరియు మీరు కలిసి, మా కుమారులను మరియు మీ కుమారులను, మా స్త్రీలను మరియు మీ స్త్రీలను పిలుచుకొని, అందరమూ కలిసి: ‘అసత్యం పలికే వారిపై అల్లాహ్ శాపం (బహిష్మారం) పడుగాక!’ అని హృదయ పూర్వకంగా ప్రార్థించాము.”<sup>2</sup>

**62.** నిశ్చయంగా, ఇదే (ఈసాను గురించిన) సత్యగాథ. మరియు అల్లాహ్ తప్ప వేరే ఆరాధ్య దైవం లేదు. మరియు నిశ్చయంగా అల్లాహ్ మాత్రమే సర్వ శక్తిమంతుడు, మహా వివేకవంతుడు.

**63.** ఒకవేళ వారు వెనుదిరిగితే! నిశ్చయంగా, అల్లాహ్‌కు కల్పించి వారిని గురించి బాగా తెలుసు.

**64.** ఇలా అను: “ఈ గ్రంథప్రజలారా! మాకూ మరియు మీకూ మధ్య ఉమ్మడిగా ఉన్న ధర్మవిషయం (ఉత్తరువు) వైపునకు రండి, అది

اَلْحَقُّ مِنْ رَبِّكَ فَلَا تَكُنْ مِنَ الْمُمْتَرِينَ ①

فَمَنْ حَاجَكَ فِيهِ مِنْ بَعْدِ مَا جَاءَكَ مِنَ الْعِلْمِ فَقُلْ  
تَعَالَى وَلَدُّكُمْ اَبْنَاءُ نَاهٍ وَابْنَاءُ كُنْ وَنِسَاءٌ نَاهٍ  
وَنِسَاءٌ كُنْ وَانْفُسُنَا وَانْفُسُكُمْ تَمَنُّ بَيْهِمْ  
فَنَجْعَلْ لَعْنَتَ اللَّهِ عَلَى الظَّالِمِينَ ②

إِنَّ هَذَا الْهُوَ الْقَصْصُ الْحَقُّ وَمَا مِنْ إِلَهٌ إِلَّا  
اللَّهُ وَلَأَنَّ اللَّهَ لَهُ الْعَزِيزُ الْحَكِيمُ ③

فَإِنْ تَوَلَّوْا فَإِنَّ اللَّهَ عَلَيْهِ بِالْمُفْسِدِينَ ④

فُلْ يَا أَهْلَ الْكِتَبِ تَعَالَوْا إِلَى كَلِمَةٍ سَوَاءٌ  
بَيْنَنَا وَبَيْنَكُمْ أَلَا تَعْبُدُ إِلَّا اللَّهَ وَلَا شُرِكَ لَهُ

1. అదం (’అ.స.) మట్టితో సృష్టించబడ్డారు. చూడండి, 18:37, 22:5, 30:20, 35:11, 40:67.

2. ఇది 9వ ప్రాణి విషయం. సజ్ఱాన్ నుండి క్రైస్తవ బృందం ఒకటి దైవప్రవక్త (సామసు)తో కలపటానికి మదీనాకు పసుంది. వారికి ’ఈసా’ (’అ.స.) గురించి ఉన్న మూడు విశ్వాసాలను గురించి వాదవివాదాలు జరిగిన తరువాత, దైవప్రవక్త (సామసు) శఫథం (ముబాహలవ్వా) కొరకు సిద్ధపడ్డారు. ముబాహలవ్వా అంటే, తమ తమ కుమారులను మరియు స్త్రీలను ఒకచోట చేరిపు: “ఎవరు అసత్యం పలుకుతున్నారో” వారు అల్లాహ్ (సు.తా.) శాపానికి పాత్రులైనశించిపోవగాక!” అని అల్లాహుతా: ‘అలా పేరుతో శఫథం చేయటం. శఫథం చేయటానికి భయపడి, ఆ క్రైస్తవ నాయకులు జీవ్యాయా ఇష్టానికి అంగీకరిస్తారు.

ಎಮಿತಂದೇ: ಮನಂ ಅಲ್ಲಾಹ್ ತಪ್ಪ ಮರೆವ್ಯರಿನೀ ಅರಾಥಿಂಚರಾದು, ಅಯನಕು ಭಾಗಸ್ಯಾಮುಲನು ಎವ್ಯರಿನೀ ನಿಲಬಟ್ಟರಾದು ಮರಿಯು ಅಲ್ಲಾಹ್ ತಪ್ಪ, ಮನ ವಾರಿಲ್ ಮಂಡಿ ಎವ್ಯರಿನೀ ಪ್ರಭುವುಲುಗಾ ಚೆಸುಕೋರಾದು.”<sup>1</sup> ವಾರು (ಸಮೃತಿಂಚಕ) ತಿರಿಗಿ ಪೋತೆ: “ಮೇಮು ನಿಶ್ಚಯಂಗಾ ಅಲ್ಲಾಹ್‌ಕು ವಿಧೇಯುಲಮು (ಮುಸ್ಲಿಂಲಮು), ದೀನಿಕಿ ಮೀರು ಸಾಕ್ಷುಲುಗಾ ಉಂಡಂಡಿ.” ಅನಿ ಪಲುಕು.<sup>2</sup>

**65.** إِنَّكُمْ فِي أَعْجُوبٍ مِّنْ أَنْ يَرَوْهُ وَمَا  
أَنْزَلْتُ لَكُمْ مِّنْ قُرْآنٍ وَالْأَيْمَنُ أَمْ بَعْدَهُ  
إِنَّا لَأَنْعَقْلُونَ<sup>④</sup>

ಈ ಗ್ರಂಥಪ್ರಜಲಾರಾ! ಇಬ್ರಾಹಿಮ್ (ಧರ್ಮಾನ್ವಿತ) ಗುರಿಂಚಿ ಮೀರು ಎಂದುಕು ವಾದುಲಾಡುತುನ್ನಾರು? ತೋರಾತು ಮರಿಯು ಇಂಜೀಲು ಅತನಿ ತರುವಾತನೇ ಅವಶರಿಂಚಾಯಿ ಕದಾ! ಇದಿ ಮೀರು ಅರ್ಥಂ ಚೆಸುಕೋಲೇರಾ?

**66.** أَفَلَا يَرَوْهُ حَاجَجُونَ فِيمَا لَكُمْ  
بِهِ عِلْمٌ قَلِيلٌ مُّعَاجِجُونَ فِيمَا لَيْسَ لَكُمْ  
بِهِ عِلْمٌ وَاللَّهُ يَعْلَمُ وَأَنْتُمْ لَا تَعْلَمُونَ<sup>⑤</sup>

ಅವನು, ಮೀರೆ ವಾರು! ತೆಲಿಸಿವುನ್ನ ವಿಷಯಾಲನು ಗುರಿಂಚಿ ವಾದುಲಾಡಿನವಾರು. ಅಯಿತೆ ಮೀಕೇಮೀ ತೆಲಿಯನಿ ವಿಷಯಾಲನು ಗುರಿಂಚಿ ಎಂದುಕು ವಾದುಲಾಡುತುನ್ನಾರು? ಮರಿಯು ಅಲ್ಲಾಹ್ ಕು ಅಂತಾ ತೆಲುಸು, ಕಾನೀ ಮೀಕು ಏಮೀ ತೆಲಿಯದು.

**67.** إِنَّمَا يَرَوْهُ مَنْ يَهُودِيًّا وَلَا نَصْرَانِيًّا وَلَكُنْ  
كَانَ حَنِيفًا مُسْلِمًا وَمَا كَانَ مِنْ  
الْمُشْرِكِينَ<sup>⑥</sup>

ಇಬ್ರಾಹಿಮ್ ಯೂದುಡೂ ಕಾಡು ಮರಿಯು ಕೈಗ್ರಹಣು ಕಾಡು! ಕಾನಿ ಅತನು ಏಕದೈವ ಸಿದ್ಧಾಂತಂಪೈ ಉನ್ನವಾಡು (‘ಹನೀಫ್), ಅಲ್ಲಾಹ್‌ಕು ವಿಧೇಯುಡು (ಮುಸ್ಲಿಂ) ಮರಿಯು ಅತಡು ಏ ಮಾತ್ರಂ (ಅಲ್ಲಾಹ್‌ಕು) ಸಾಬೀ ಕವ್ಯಿಂಚೇವಾಡು (ಮುಹ್ಮದ್) ಕಾಡು.<sup>3</sup>

**68.** نِسْنَمْ يَرَوْهُ مَنْ يَهُودِيًّا وَلَا نَصْرَانِيًّا  
سَنْبَانِدْ ಗَلَوَرَانِدْ, ಅತನಿನಿ ಅನುಸರಿಂಚೇ

شَيْئًا وَلَا يَتَّخِذَ بَعْضًا بَعْضًا أَرْبَابًا مِّنْ دُونِ  
اللَّهِ قَاتِلُوا فَقُولُوا شَهِدُوا إِنَّا مُسْلِمُونَ<sup>⑦</sup>

1. ಯೂದುಲು ‘ಉಂಟೆ’ (‘ಅ.ಸ.)ನು ಅಲ್ಲಾಹ್ (ಸು.ತಾ.) ಕುಮಾರುಡನಿ ಮರಿಯು ಕೈಗ್ರಹಣ ಮರಿಯು ‘ಉಸಾ’ (‘ಅ.ಸ.)ನು ಅಲ್ಲಾಹುತ್ತಾ’ಆಲ್ ಕುಮಾರುಡನಿ ಅಂಟಾರು. ಇಲಾಂಬೀ ವಾದಾಲತ್ತೆ ಪ್ರವರ್ತಲನು ಅಲ್ಲಾಹ್ (ಸು.ತಾ.)ಕು ಭಾಗಸ್ಯಾಮುಲುಗಾ ಚೆಸ್ತುನ್ನಾರು. ಚೂಡಂಡಿ, 9:30-31.
2. ಚೂಡಂಡಿ, ‘ಸಂಪೂರ್ಣ ಬುಝಾರ್, ಪುಸ್ತಕಂ-6, ‘ಹಾದೀನ್’ ನಂ. 75.
3. ಚೂಡಂಡಿ, 2:135.

ವಾರು ಮರಿಯು ಈ ಪ್ರವಕ್ತ (ಮುಹಮ್ಮದ್) ಮರಿಯು (ಇತನಿನಿ) ವಿಶ್ವಸಿಂಚಿನ ವಾರು. ಮರಿಯು ಅಲ್ಲಾಹ್‌ಯೇ ವಿಶ್ವಾಸುಲ ಸಂರಕ್ಷಕು. <sup>1</sup>

69. ಗ್ರಂಥ ಪ್ರಜಲಲೋನಿ ಒಕ ವರ್ಗಂವಾರು, ಮಿಮ್ಮಲ್ಲಿ ಮಾರ್ಗಭಷ್ಟುಲು ಚೆಯಾಲನಿ ಕೋರು ತನ್ನಾರು. ಕಾನಿ ವಾರು ತಮನು ತಾಮು ತಪ್ಪ ಮರೆವ್ಯರಿನೀ ಮಾರ್ಗಭಷ್ಟುಲು ಚೆಯಟಂತೆದು, ಕಾನಿ ವಾರದಿ ಗ್ರಹಿಂಚಟಂ ಲೇದು.

70. “ಈ ಗ್ರಂಥ ಪ್ರಜಲಾರಾ! ಮೀರು ಅಲ್ಲಾಹ್ ಸೂಚನ(ಅಯಾತ್)ಲನು ಎಂದು ತಿರಸ್ಕೃ ರಿಸ್ತನಾರು? ಮರಿಯು ವಾಟಿಕಿ ಮೀರೆ ಸಾಕ್ಷುಲುಗಾ ಉನ್ನಾರು ಕದಾ!”<sup>2</sup>

71. “ಈ ಗ್ರಂಥ ಪ್ರಜಲಾರಾ! ತೆಲಿಸಿ ಉಂಡಿ ಕೂಡಾ ಮೀರು ಸತ್ಯಾನ್ನಿ ಅನುತ್ಯಂತೋ ಎಂದು ತುಕಿಪ್ಪುತ್ತಿನಾರು? ಮರಿಯು ಮೀಕು ತೆಲಿಸಿ ಉಂಡಿ ಕೂಡಾ ಸತ್ಯಾನ್ನಿ ಎಂದು ದಾಸ್ತನಾರು?”<sup>2</sup>

72. ಮರಿಯು ಗ್ರಂಥ ಪ್ರಜಲಲೋನಿ ಕೊಂಡರು (ಪರಸ್ವರಂ ಇಲಾ ಚೆಪ್ಪುಕುಂಟಾರು): “(ಈ ಪ್ರವಕ್ತನು) ವಿಶ್ವಸಿಂಚಿನ ವಾರಿ (ಮುಸ್ಲಿಂ) ಪ್ರವರ್ತಿತರಿಂದ ಜೆಯಬಡಿನ ದಾನಿನಿ ಉದಯಂ ವಿಶ್ವಸಿಂಚಂಡಿ ಮರಿಯು ಸಾಯಂತ್ರಂ ತಿರಸ್ಕೃರಿಂಚಂಡಿ. (ಇಲಾ ಚೇಸ್ತೇ) ಬಹುಶಾ, ವಾರು ಕೂಡಾ (ತಮ ವಿಶ್ವಾಸಂ ನುಂಡಿ) ತಿರಿಗಿ ಪೋತಾರೇ ಮೋ!”

73. ಮರಿಯು (ಪರಸ್ವರಂ ಇಲಾ ಚೆಪ್ಪು ಕುಂಟಾರು): “ಮೀ ಧರ್ಮಾನ್ನಿ ಅನುಸ ರಿಂಚೆ ವಾರಿನಿ ತಪ್ಪ ಮರೆವ್ಯರಿನೀ ಸಮ್ಮಿಕಂಡಿ.” (ಈ ಪ್ರವಕ್ತಾ!) ನೀವು ವಾರಿತೋ ಅನು: “ನಿಶ್ಚಯಂಗಾ, ಅಲ್ಲಾಹ್ ಮಾರ್ಗದರ್ಶಕತ್ವಮೇ ಸ್ತರೆನ ಮಾರ್ಗದರ್ಶ ಕತ್ಯಂ.” (ವಾರು ಇಂಕಾ ಇಲಾ ಅಂಟಾರು): “ಮೀಕು ಇವ್ಯಬಡಿ

اتَّبَعُوهُ وَهَذَا الِّتِيْ وَالَّذِيْنَ امْنَوْا  
وَاللَّهُ وَرَبُّ الْمُؤْمِنِيْنَ ④

وَدَعَ طَائِفَةً مِّنْ أَهْلِ الْكِتَابِ لَوْ  
يُضْلُّنَّكُمْ، وَمَا يُضْلُّنَ إِلَّا أَنْفُسُهُمْ وَمَا  
يَشْعُرُونَ ④

يَا أَهْلَ الْكِتَابِ لَمَّا كُفِّرُ قَنَ بِآيَاتِ اللَّهِ  
وَأَنْتُمْ شَهَدُوْنَ ④

يَا أَهْلَ الْكِتَابِ لَمَّا تَلِسُوْنَ الْحَقَّ بِالْبَاطِلِ  
وَتَكْتُمُونَ الْحَقَّ وَإِنْتُمْ تَعْلَمُوْنَ ④

وَقَاتَ طَائِفَةً مِّنْ أَهْلِ الْكِتَابِ امْنَوْا لِلَّذِيْ أُنْزِلَ  
عَلَى الَّذِيْنَ امْنَوْا وَجْهَ النَّهَارِ وَاللَّيْلُ وَالْآخِرَةَ  
لَعَلَّهُمْ يَرْجِعُوْنَ ④

وَلَا تُؤْمِنُوا لِلَّاهِ مَنْ كَيْرَ دِيْنَكُمْ قُلْ إِنَّ الْهُدَى  
هُدَى اللَّهِ أَنْ يُؤْتِيْ أَحَدًا مِّثْلَ مَا أُوتِيَّتُمْ أَوْ  
يُحَاذِجُوكُمْ عِنْدَ رَتِيْلٍ قُلْ إِنَّ الْفَضْلَ بِيَدِ اللَّهِ  
يُؤْتِيْهُ مَنْ يَشَاءُ وَاللَّهُ وَاسِعٌ عَلَيْهِ ④

1. ಮಾಡಂಡಿ, 16:123.

2. ಮಾಡಂಡಿ, 2:42.

ನಟುವಂಟಿದಿ ಇಂಕೆವರಿತ್ತೆನಾ ಇವ್ಯಬದು ತುಂದನಿ, ಲೆಕ ವಾರು ಮೀ ಪ್ರಭುವು ಸಮಕ್ಕಂಲೋ ಮೀತೋ ವಾದಿ ಸ್ತಾರನಿ, (ಸಮೃಕಂಡಿ).” ವಾರಿತೋ ಅನು: “ನಿಷ್ಪಯಂಗಾ, ಅನುಗ್ರಹಾಂ ಅಲ್ಲಾಹ್ ಚೆತಿಲೋನೇ ಉಂದಿ; ಆಯನ ದಾನಿನಿ ತಾನು ಕೋರಿನ ವಾರಿಕಿ ಪ್ರಸಾದಿಸ್ತಾಡು. ಮರಿಯು ಅಲ್ಲಾಹ್ ಸರ್ಯವ್ಯಾಪ್ತಿ, ಸರ್ಯಜ್ಜಾಡು.”<sup>1</sup>

74. ಆಯನ ತಾನುಕೋರಿನ ವಾರಿನಿ ತನ ಕಾರುಣ್ಯಂ ಕೊರಕು ಪ್ರತ್ಯೇಕಿಂಚುಕುಂಟಾಡು. ಮರಿಯು ಅಲ್ಲಾಹ್ ದಾತೃತ್ವಂಲೋ, ಸರ್ಯೋತ್ತಮುಡು. (7/8)

75. \* ಮರಿಯು ಗ್ರಂಥಪ್ರಜಲಲೋ ಎಲಾಂಟಿ ವಾಡುವಾಗ್ನಾಡಂಬೇ: ನೀವು ಅತನಿಕಿ ಧನರಾಸುಲು ಇಚ್ಛಿನಾ ಅತಡು ವಾಟಿನಿ ಸಮೃಕಂಗಾ ನೀಕು ತಿರಿಗಿ ಅಪ್ನಗಿಸ್ತಾಡು. ಮರೊಕಡು ವಾರಿಲೋ ಎಲಾಂಟಿ ವಾಡಂಬೇ: ನೀವತನ್ನಿನ್ನ ಸಮೈ ಒಕ್ಕೆ ದೀನಾರು ಇಚ್ಛಿನಾ ಅತಡು ದಾನಿನಿ - ನೀವತನಿ ವೆಂಟಬಹಿತೆನೇ ಕಾನೀ - ನೀಕು ತಿರಿಗಿ ಇವ್ಯದು. ಇಲಾಂಟಿ ವಾರು ಏಮಂಟಾರಂಬೇ: “ನಿರಕ್ಕರಾಸ್ಯುಲ (ಯೂದುಲು ಕಾನಿವಾರಿ) ಪಟ್ಟ ಎಲಾ ವ್ಯವಹಾರಿಂಚಿನಾ ಮಾತ್ರೆ ಎಲಾಂಟಿ ದೋಷಂಲೆದು.” ಮರಿಯು ವಾರು ತೆಲಿಸಿಡಂಡಿ ಕೂಡಾ ಅಲ್ಲಾಹ್ನು ಗುರಿಂಬಿ ಅಬಧಾಲಾಡುತ್ತನ್ನಾರು.<sup>2</sup>

76. ವಾಸ್ತವಾನಿಕಿ, ಎವಡು ತನ ಒಪ್ಪಂದಾನ್ನಿ ಪೂರ್ತಿಚೇಸಿ ದೈವಭೀತಿ ಕಲಿಗಿ ಉಂಟಾಡೋ; ಅಲಾಂಟಿ ದೈವಭೀತಿ ಗಲವಾರಿನಿ ನಿಷ್ಪಯಂಗಾ, ಅಲ್ಲಾಹ್ ಪ್ರೇಮಿಸ್ತಾಡು.

يَخْتَصُ بِرَحْمَتِهِ مَنْ يَشَاءُ وَلَهُ دُوَّلَفَضْلٌ  
الْعَظِيمُ<sup>①</sup>

وَمِنْ أَهْلِ الْكِتَابِ مَنْ إِنْ تَأْمُنْهُ بِقِنْطَارٍ يُؤْدَدُهُ  
إِلَيْكَ وَمِنْهُمْ مَنْ إِنْ تَأْمُنْهُ بِدِينَارٍ لَا يُؤْدَدُهُ  
إِلَيْكَ إِلَامًا دُمْتَ عَلَيْهِ قَائِمًا ذَلِكَ بِأَنَّهُمْ  
قَاتُلُوا لِيُسَعَّى فِي الْأُمَمِ سَبِيلٌ وَيَقُولُونَ عَلَى  
اللَّهِ الْكَذِبَ وَهُمْ بِعِلْمٍ<sup>②</sup>

كُلُّ مَنْ أَوْقَى بِعَهْدِهِ وَآتَى فِيَّنَ اللَّهُ يُحِبُّ  
الْمُتَّقِينَ<sup>③</sup>

1. ಈ ವಾಕ್ಯವು ತಾತ್ಪರ್ಯಂ ಈ ವಿಧಂಗಾ ಕೂಡಾ ಉಂದಿ: “ಆಯನ ಮೀಕು (ಒಕಪ್ಪುದು) ಇಚ್ಛಿಸಣ್ಣಿ ದಾನಿನಿ (ದಿವ್ಯ ಜ್ಞಾನಾನ್ನಿ) ಮರೊಕನಿಕಿ ಕೂಡಾ ಇಚ್ಛಾರನಿ (ಭಯಪಡುತ್ತನ್ನಾರಾ?) ಲೇದಾ ವಾರು ಮೀ ಪ್ರಭುವು ಸಮಕ್ಕಂಲೋ ಮೀತೋ ವಾದಿಸ್ತಾರನಿ (ಭಯಪಡುತ್ತನ್ನಾರಾ?)” ವಾರಿತೋ ಅನು: “ನಿಷ್ಪಯಂಗಾ, ಅನುಗ್ರಹಾಂ ಅಲ್ಲಾಹ್ ಚೆತಿಲೋನೇ ಉಂದಿ; ಆಯನ ದಾನಿನಿ ತಾನು ಕೋರಿನ ವಾರಿಕಿ ಪ್ರಸಾದಿಸ್ತಾಡು. ಮರಿಯು ಅಲ್ಲಾಹ್ ಸರ್ಯವ್ಯಾಪ್ತಿ, ಸರ್ಯಜ್ಜಾಡು.”

2. ಉಮ್ಮೆಯ್ಯಾನ್: ನಿರಕ್ಕರಾಸ್ಯುಲು, ಅವಿವೆಕುಲು. ಅಂತೇ ‘ಅರಬ್ಬುಲು. “ಯೂದುಲು ಕಾನಿ ವಾರಂತಾ ನಿರಕ್ಕರಾಸ್ಯುಲು, ಅವಿವೆಕುಲು, ಕಾಪುನ ವಾರಿ ಪಟ್ಟ ಎಲಾ ವ್ಯವಹಾರಿಂಚಿನಾ ಪಾಪಂ ಕಾದು.” ಅನಿ ಯೂದುಲು ಅಂಟಾರು. ಅಲ್ಲಾಹ್ (ಸು.ತಾ.) ವಾರಿ ಈ ವಾದಾನ್ನಿ ಖಂಡಿಸ್ತನ್ನಾಡು.

77. ನಿಷ್ಪಯಂಗಾ, ಎವರೈತೆ ತಾಮು ಅಲ್ಲಾಹ್‌ತೋ ಚೇಸಿನ ಬಹುಂದಾನ್ನಿ ಮರಿಯು ತಮ ಪ್ರಮಾಣಾಲನು ಸ್ವಲ್ಪ ಲಾಭಾಲಕು ಅಮ್ಮು ಕುಂಟಾರ್, ಅಲಾಂಟಿ ವಾರಿಕಿ ಪರಲ್‌ಕ ಜೀವಿತಂಲ್ ಎಲಾಂಟಿ ಭಾಗಂ ಉಂಡದು ಮರಿಯು ಪುನರುತ್ತಾಸ ದಿನಮುನ ಅಲ್ಲಾಹ್‌ವಾರಿತೋ ಮಾಫ್ಲಾಡದು ಮರಿಯು ವಾರಿವೈಪು ಕೂಡಾ ಚೂಡದು ಮರಿಯು ವಾರಿನಿ ಪರಿಶುಧುಲುಗಾ ಚೇಯಡು ಮರಿಯು ವಾರಿಕಿ ಬಾಧಾಕರಮೈನ ಶಿಕ್ಕ ಉಂಟುಂದಿ.

78. ಮರಿಯು ಮೀರು ಅದಿ ಗ್ರಂಥಂಲೋನಿದನಿ ಭಾವಿಂಚಾಲನಿ, ವಾಸ್ತವಾನಿಕಿ ವಾರಿಲ್ ಕೊಂಡರು ತಮ ನಾಲುಕಲನು ತ್ರಿಪಿಂಗ್ರಂಥಾನ್ನಿ ಚದುವುತ್ತಾರು, ಕಾನಿ (ನಿಜಾನಿಕಿ) ಅದಿ ಗ್ರಂಥಂಲೋನಿದಿ ಕಾದು; ಮರಿಯು ವಾರು: “ಅದಿ ಅಲ್ಲಾಹ್ ದಗ್ಗರ ಸುಂಡಿ ವಚ್ಚಿಂದಿ.” ಅನಿ ಅಂಟಾರು, ಕಾನಿ ಅದಿ (ನಿಜಾನಿಕಿ) ಅಲ್ಲಾಹ್ ದಗ್ಗರ ಸುಂಡಿ ವಚ್ಚಿಂದಿ ಕಾದು, ಮರಿಯು ವಾರು ತೆಲಿಸಿ ಕೂಡಾ ಅಲ್ಲಾಹ್‌ಮೈ ಅಬಧಾಲು ಪಲುಕುತ್ತನ್ನಾರು.

79. ಏ ಮಾನವನಿತ್ತೆನ್ನಾ ಅಲ್ಲಾಹ್ ಅತನಿಕಿ ಗ್ರಂಥಾನ್ನಿ, ವಿವೇಕಾನ್ನಿ ಮರಿಯು ಪ್ರವಕ್ತ ಪದವಿನಿ ಪ್ರಸಾದಿಂಚಿನ ತರ್ಯಾತ ಅತಡು ಪ್ರಜಲತೋ: “ಮೀರು ಅಲ್ಲಾಹ್ ಕು ಬದುಲುಗಾ ನನ್ನ ಪ್ರಾರ್ಥಿಂಚಂದಿ.” ಅನಿ ಅನಪುಂ ತಗಿನದಿ ಕಾದು, ಕಾನಿ ವಾರಿತೋ: “ಮೀರು ಇತರುಲಕು ಬೋಧಿಂಚೆ ಮರಿಯು ಮೀರು ಚದಿವೆ ಗ್ರಂಥಾಲ ಅನುಸಾರಂಗಾ ಧರ್ಮವೇತ್ತಲು (ರಬ್‌ನಿಯೂನ್) ಕಂಡಿ.” ಅನಿ ಅನಪುಂ (ಭಾವಿಂಪದಗಿನದಿ);

80. ಮರಿಯು ಮೀರು ದೇವರೂತಲನ್, ಲೇದಾ ಪ್ರವಕ್ತಲನ್ ಪ್ರಭುವುಲುಗಾ ಚೆನುಕೊಂಡನಿ ಅತನು ಮಿಮ್ಮುಲ್ಲಿ ಎನ್ನುಡು ಅಜ್ಞಾಪಿಂಚದು. ಅಯಿತೇ! ಅಲಾಂಟಪ್ಪಾದು ಮೀರು ಅಲ್ಲಾಹ್‌ಕು ವಿಧೇಯಲು

إِنَّ الَّذِينَ يَشْرُكُونَ بِعَهْدِ اللَّهِ وَآئِهَا نَهْجُ ثَمَّا  
قَبْلِيْلًا أُولَئِكَ لِمَلَائِكَةِ الْأُخْرَةِ وَلَا  
يُحِكِّمُهُمْ لِلَّهِ وَلَا يُنْظِرُ إِلَيْهِمْ يَوْمَ الْقِيَامَةِ وَلَا  
يُرِكُّهُمْ وَلَهُمْ عَذَابٌ أَلِيمٌ

وَإِنَّ مِنْهُمْ لَفَرِيقًا يَلُوْنَ الْسِنَّةَ هُمْ بِالْكِتَبِ  
لِتَحْسِبُوهُمْ مِنَ الْكِتَبِ وَمَا هُوَ مِنَ الْكِتَبِ  
وَيَقُولُونَ هُوَ مِنْ عِنْدِ اللَّهِ وَمَا هُوَ مِنْ عِنْدِ  
اللَّهِ وَيَقُولُونَ عَلَى اللَّهِ الْكَذِبُ وَهُمْ يَعْلَمُونَ

مَا كَانَ لِبَشَرٍ أَنْ يُؤْتِيهِ اللَّهُ الْكِتَبَ  
وَالْحُكْمُ وَالثِّبَةُ تُمَّرِّدُ يَقُولُ لِلنَّاسِ كُونُوا عَبَادًا  
لِّي مِنْ دُوْنِ اللَّهِ وَلَكُنْ كُونُوا رَبِّيْنِ إِيمَانُكُنُّ  
تَعْلَمُونَ الْكِتَبَ وَبِمَا كُنْتُمْ تَدْرُسُونَ

وَلَا يَأْمُرُكُمْ أَنْ تَسْجُدُوا إِلَيْلِكَةَ  
وَالنَّبِيْلِينَ أَرْبَابِيْاً، أَيَا مُرْكُمْ بِالْكُفَّرِ بَعْدَ إِذْ  
أَنْتُمْ مُسْلِمُونَ

(ముస్లింలు) అయిన తరువాత మిమ్మల్ని  
సత్యపిరస్కారులు కమ్మని ఆదేశించగలడా?

**81.** మరియు అల్లాహ్ ప్రవక్తల నుండి  
తీసుకున్న గట్టి ప్రమాణాన్ని<sup>2</sup> (జ్ఞాపకం చేసుకోండి):  
“నేను మీకు ఒక గ్రంథాన్ని మరియు వివేకాన్ని  
ప్రసాదించిన తరువాత, ఒక సందేశపూరుడు  
(ముహమ్మద్) వచ్చి (మీ గ్రంథాలలో నుండి  
మిగిలివున్న) సత్యాన్ని ధృవపరిస్థితి, మీరు అతని  
(ధర్మాన్ని) విశ్వసించి, అతనికి సహాయం చేయపలని  
ఉంటుంది.” అని చెప్పి ఇలా ప్రశ్నించాడు: “ఏమీ?  
మీరు దీనికి అంగీకరిస్తారా? మరియు నా ఈ  
ప్రమాణాన్ని స్వీకరిస్తారా?” వారన్నారు: “మేము  
అంగీకరిస్తాము.” అప్పుడు ఆయన అన్నాడు:  
“అయితే, మీరు దీనికి సాక్షులుగా ఉండండి.  
మరియు నేను కూడా మీతో పాటు సాక్షిగా ఉంటాను.

**82.** “ఇక్కె ఎవరు తమ వాగ్గానం నుండి  
మరలుతారో, వారే దుష్టులు (ధౌసిభూన్).”

**83.** ఏమీ? ఏరు అల్లాహ్ ధర్మం కాక  
వేరే ధర్మాన్ని అవలంబించ గోరుతున్నారా?  
మరియు భూమ్యకాశాలలో ఉన్నపన్నీ ఇష్టం  
ఉన్నా, ఇష్టం లేకున్న ఆయనకే విధేయులై  
(ముస్లింలై) ఉన్నాయి కదా! మరియు ఆయన  
వైపునకే అందరూ మరలింపబడతారు.<sup>3</sup>

وَإِذَا أَخَذَ اللَّهُ مِنْيَاقَ السَّبِيلَنَ لِمَآ اتَّيْتُكُمْ  
مِّنْ كِتَابٍ وَحِكْمَةٍ تُرْجِأَهُ إِلَيْهِ رَسُولٌ مُّصَدِّقٌ  
لِمَآ مَعَكُمْ لَتُؤْمِنُنَّ بِهِ وَلَئِنْصَرُونَهُ قَالَ  
عَاقِرُّهُمْ وَاحْدَهُمْ عَلَى ذَلِكُمْ أَصْرِيْ قَالُوا أَفَرَرْنَاكَ  
قَالَ فَأَشْهَدُهُمْ وَأَنَا مَعَكُمْ مِّنَ الشَّهِيدِينَ<sup>④</sup>

فَهُمْ تَوَلَّ بَعْدَ ذَلِكَ فَأُولَئِكَ هُمُ الْفَسِقُونَ<sup>⑤</sup>

أَغَيَرَ دِينَ اللَّهِ يَبْغِيُونَ وَلَهُ أَسْلَمَ مَنْ فِي  
السَّمَاوَاتِ وَالْأَرْضِ طَوْعًا وَكَرْهًا وَإِلَيْهِ  
يُرْجَعُونَ<sup>⑥</sup>

1. సయ్యద్ నాసు ఉమర్ (రం.ది.అ.) కథనం నేను వైవప్రవక్త(సం.అన)ను, ఇలా అంటూ ఉండగా విన్నాను: “కైగుపులు మర్యాద కుమారుడు ఈసా(అ.స.)ను పొగడినట్లు, మీరు నన్ను పొగడకండి. నేను కేవలం అల్లాహ్ (సు.తా.) దాసుడై, కావున నన్ను అల్లాహుతా అలా దాసుడు మరియు ఆయన సందేశపూరుడు.” అని మాత్రమే అనండి. (స.బు.భారీ, పుస్తకం-4, పం. నం. 654).
2. దీని అర్థమే మిటంబే, ప్రతి ప్రవక్త తన తరువాత వచ్చిన సందేశపూరుణ్ణి అనుసరించాలి. ఒకవేళ వారిద్దరూ ఒకేసారి సజీవులై ఉన్నా సరే! ఉదాహరణకు యహ్య (అ.స.) తన తరువాత వచ్చిన ఈసా(అ.స.)ను అనుసరించారు. ప్రవక్తలు ప్రమాణం చేశారంచే వారిని అనుసరించే ప్రజలు కూడా తమ ప్రవక్తల ప్రమాణాన్ని శిరసావహించాలి.
3. మాడండి, 13:15.

84. (ಒ ಪ್ರವಕ್ತಾ!) ಇಲ್ಲಾ ಅನು: “ಮೇಮು ಅಲ್ಲಾಹ್‌ನು ವಿಶ್ವಸಿಂಚಾಮು; ಮರಿಯು ಮೂಲೈ ಅವತರಿಂಪಜೆಯಬಡಿನ ದಾನಿನಿ ಮರಿಯು ಇಬ್ರಾಹಿಮ್, ಇಸ್ನಾಫ್‌ಯಾಲ್, ಇನ್‌ಹಾಥ್, ಯಾ ಅಭ್ಯಾಬಲೈ ಮರಿಯು ಅತನಿ ಸಂತಾನಂಪೈ ಅವತರಿಂಪಜೆಯಬಡಿನ ವಾಟಿನಿ ಕೂಡಾ (ವಿಶ್ವಸಿಂಚಾಮು). ಇಂತಾ ಮೂನಾ, ಶಾನಾ ಮರಿಯು ಇತರ ಪ್ರವಕ್ತಲೈ ವಾರಿ ಪ್ರಭುವು ತರಫುನುಂಡಿ (ಅವತರಿಂಪಜೆಯಬಡಿನ ವಾಟಿನಿ ಕೂಡಾ ವಿಶ್ವಸಿಂಚಾಮು). ಮೇಮು ವಾರಿ ಮಧ್ಯ ಎಲಾಂಟಿ ವಿಚಕ್ಷಣ ಚೇಯಮು. ಮರಿಯು ಮೇಮು ಅಯನಕೆ ವಿಧೆಯುಲಮೈ (ಮುಸ್ಲಿಂಲಮೈ) ಉನ್ನಾಮು.”

85. ಮರಿಯು ಎವಡೈನಾ ಅಲ್ಲಾಹ್‌ಕು ವಿಧೆಯತ (ಇಸ್ಲಾಂ) ತವ್ನ ಇತರ ಧರ್ಮಾನ್ವಿತ ಅವಲಂಬಿಂಚ ಗೋರೆತೆ ಅದಿ ಏ ಮಾತ್ರಮೂ ಸ್ಯಾಕರಿಂಚಬಡದು ಮರಿಯು ಅತಡು ಪರಲೋಕಂಲೋ ಸಷ್ಟಪಡೆವಾರಿಲೋ ಚೇರುತಾಡು.<sup>1</sup>

86. ಅಲ್ಲಾಹ್ ವಾರಿಕಿ ಎಲಾ ಸನ್ನಾರ್ಥಂ ಚೂಪಗಲಡು? ಏ ಜಾತಿವಾರ್ತೆ, ವಿಶ್ವಾಸಂ ಪಾಂದಿನ ತರುವಾತ - ಮರಿಯು ನಿಶ್ಚಯಂಗಾ, ಸಂದೇಶಪಾರುಡು ಸತ್ಯವಂತುದೆ, ಅನಿ ಸಾಕ್ಷೀಮಿಚ್ಚಿನ ತರುವಾತ ಮರಿಯು ವಾರಿ ವದ್ದಕು ಸೃಷ್ಟಿಮೈನ ಸೂಚನಲು ವಚ್ಚಿನ ತರುವಾತ ಕೂಡಾ - ಸತ್ಯತಿರಸ್ನಾರ್ಥಂ ಅವಲಂಬಿಂಚಾರೋ! ಮರಿಯು ಅಲ್ಲಾಹ್‌ದುರ್ಗಾರ್ಥಲೈನ ವಾರಿಕಿ ಸನ್ನಾರ್ಥಂ ಚೂಪಡು.

87. ಅಲಾಂಟಿ ವಾರಿ ಶಿಕ್ಷ: ನಿಶ್ಚಯಂಗಾ, ಅಲ್ಲಾಹ್ ಮರಿಯು ದೇವದೂತಲ ಮರಿಯು ಸರ್ವಮಾನವುಲ ಶಾಪಂ ವಾರಿಪೈ ಪಡಟಮೇ!

88. ಅಂದು (ಸರಕಂ)ಲೋ ವಾರು ಶಾಸ್ಯತಂಗಾ ಉಂಟಾರು. ವಾರಿ ಶಿಕ್ಷ ಏಮಾತ್ರಂ ತಗ್ಗಿಂಚಬಡದು ಮರಿಯು ವಾರಿಕಿ ವ್ಯವಧಿ ಕೂಡಾ ಇವ್ಯಬಡತು.

كُلُّ أَمْلَاكِ اللّٰهِ وَمَا أَنْتُ بِلَهٖ عَلٰى إِنْ شِئْتُمْ  
إِنْزَاهٍ يُمْكِنُ وَإِسْعَادٍ وَيَعْقُوبَ  
وَالْأَسْبَاطَ وَمَا أُوتِيَ مُؤْلِسِي وَعِيسَى وَالنَّبِيُّونَ مِنْ  
رَّبِّهِمْ كَانُوا قُرْآنًا حَدِيقَةً وَعَنْهُ لَهُ  
مُسْلِمُونَ<sup>②</sup>

وَمَنْ يَتَّبِعْ غَيْرَ الْإِسْلَامِ دِيَنًا فَلَنْ يُقْبَلَ مِنْهُ وَهُوَ  
فِي الْآخِرَةِ مِنَ الْخَيْرِينَ<sup>③</sup>

كَيْفَ يَهُدِي اللّٰهُ قَوْمًا لَّهُ وَابْعَدُهُمْ أَنْهُمْ  
وَشَهِدُوا أَنَّ الرَّسُولَ حَقٌّ وَجَاءَهُمُ الْبَيِّنُ  
وَاللّٰهُ لَا يَهُدِي الْقَوْمَ الظَّلِيلِينَ<sup>④</sup>

أُولَئِكَ جَزَّاؤُهُمْ أَنَّ عَلَيْهِمْ لَعْنَةُ اللّٰهِ وَالْمَلِكَةِ  
وَالثَّايسِ أَجْمَعِينَ<sup>۴</sup>

خَلِيلُهُنَّ فِيهَا لَا يُغَافِفُ عَنْهُمُ الْعَذَابُ وَلَا هُمْ  
يُنْظَرُونَ<sup>۵</sup>

1. ಚೂ. 'ಸ.ಮುಸ್ಲಿಂ, ಪುಸ್ತಕಂ-1, ಅಧ್ಯಾಯ 240, 'ಸ.ಬ್ಬ.ಭಾರೀ, ಪುಸ್ತಕಂ-1, 'ಪಾ.ನಂ.47,50, 87.

89. ಕಾನೀ, ಇಕ್ಕೆದಂತ ಎವರೈತೆ ಪಣ್ಣತ್ತಾಪವದಿ, ತಮ ಸದವಡಿಕನು ಸರಿದಿದ್ದುಕುಂಟಾರೋ! ಅಲಾಂಟಿ ವಾರಿ ಯೆಡಲ ನಿಷ್ಣಯಂಗಾ, ಅಲ್ಲಾಹ್‌ಕ್ಕು ಮಾಶೀಲುಡು, ಅಪಾರ ಕರುಣಾಪ್ರದಾತ.

90. (ಅಯಿತೆ) ನಿಷ್ಣಯಂಗಾ, ವಿಷ್ಯಾಸಿಂಚಿನ ತರುವಾತ ಎವರು ಸತ್ಯತಿರಸ್ಯಾರ ವೈಭರಿನಿ ಅವಲಂಬಿಸ್ತಾರೋ ಮರಿಯು ತಮ ಸತ್ಯತಿರಸ್ಯಾರ ವೈಭರಿನಿ ಪೆಂಚುಕುಂಟಾರೋ, ವಾರಿ ಪಣ್ಣತ್ತಾಪಂ ಏ ಮಾತ್ರಂ ಅಂಗೀಕರಿಂಚಬಡು ಮರಿಯು ಅಲಾಂಟಿ ವಾರೆ ಮಾರ್ಗಭ್ರಷ್ಟುಲೈನ ವಾರು.<sup>2</sup>

91. ನಿಷ್ಣಯಂಗಾ, ಎವರೈತೆ ಸತ್ಯ ತಿರಸ್ಯಾರಲ್ಲ, ಆ ಸತ್ಯ ತಿರಸ್ಯಾರ ಸ್ಥಿತಿಲೋನೇ ಮೃತಿ ಚೆಂಡುತ್ತಾರೋ! ವಾರು ಭೂಗೋಳಮಂತ ಬಂಗಾರಂ ನಿಂಪಿ ಪಾಪ ಪರಿಪರಂಗಾ ಇವ್ಯಾದಲಚಿನಾ ಅದಿ ಅಂಗೀಕರಿಂಚಬಡು. ಅಲಾಂಟಿ ವಾರಿಕಿ ಬಾಧಾ ಕರಮೈನ ಶಿಕ್ಕ ಉಂಟುಂದಿ. ಮರಿಯು ವಾರಿಕಿ ಸಹಯಂ ಚೇಸೇವಾರು ಎವ್ಯರೂ ಉಂಡರು.<sup>3</sup>

92. ಮೀಕು ಅತ್ಯಂತ ಪ್ರೀತಿಕರಮೈನ ದಾನಿನಿ ಮೀರು (ಅಲ್ಲಾಹ್ ಮಾರ್ಗಂಲೋ) ಇರ್ನು ಪೆಟ್ಟನಂತ ವರಕು ಮೀರು ಪುಣ್ಯತ್ವಾಲು (ಧರ್ಮನಿಷ್ಠಾಪರುಲು) ಕಾಲೇರು.<sup>4</sup> ಮರಿಯು ಮೀರು ಏಮೀ ಇರ್ನು ಪೆಟ್ಟಿನಾ ಅದಿ ಅಲ್ಲಾಹ್‌ಕು ತಪ್ಪಿಕ ತೆಲುಸ್ತುಂದಿ.

إِلَّا الَّذِينَ تَابُوا مِنْ بَعْدِ ذَلِكَ وَأَصْلَحُوا أَعْمَالَهُمْ  
فَإِنَّ اللَّهَ عَفُورٌ رَّحِيمٌ

إِنَّ الَّذِينَ كَفَرُوا وَابْعَدُوا إِيمَانَهُمْ تُخَازَّدُوا  
كُفَّارًا لَّمْ يُقْبَلْ تَوْبَتُهُمْ وَأُولَئِكُمُ الظَّالِمُونَ

إِنَّ الَّذِينَ كَفَرُوا وَمَا تُؤْمِنُوا وَهُمْ كُفَّارٌ قَاتِلُونَ  
يُقْبَلَ مِنْ أَهَدِهِمْ مِّلْأُ الْأَرْضِ ذَهَبًا  
وَلَوْ افْتَدَى بِهِ أُولَئِكَ لَهُمْ عَذَابٌ  
آلِيهِمْ وَمَا لَهُمْ مِّنْ نُصْرَىٰ

لَنْ تَنَالُوا الْبَرَحَثِيْ تُنْفِقُوا مِمَّا تَجْبَوْنَهُ  
وَمَا تُنْفِقُوا مِنْ شُيْءٍ فَإِنَّ اللَّهَ بِهِ عَلِيمٌ

1. ಅನ್ವರ್ಲಲೋ ನುಂಡಿ ಒಕಡು ಇನ್ನಾಂ ಸ್ವೀಕರಿಂಚಿನ ತರುವಾತ ‘ಮುಸ್ತರ್ದ’ ಅಂಬೆ ಇನ್ನಾಂನು ವಿಡಿചಿಪೆಟ್ಟಿ, ಮರ್ಮಿನ್ ಮುಖ್ಯಿಕ ಅವುತ್ತಾಡು. ಕಾನಿ ಅತಿ ತ್ಯರಲೋನೇ ಅತನಿಕಿ ತನ ತಪ್ಪು ಅರ್ಥಮವುತ್ತಂದಿ. ಅತಡು ಇತರಲು ದ್ಯಾರಾ ದೈವಪ್ರವರ್ತ (ಸಾರು) ದಗ್ಗರಿಕಿ: “ನಿಮಿ? ನಾ ಪಣ್ಣತ್ತಾಪಂ ಅಂಗೀಕರಿಂಚಬಡುನಾ?” ಅನೇ ವಿನ್ಯಾಪಂ ಪಂಪಿಸ್ತಾಡು. ಅಪ್ಪುಡು ಈ ಅಯಿತಲು ಅವಶರಿಂಪಜೇಯಬಡ್ಡಾಯಿ.
2. ಇಕ್ಕೆಡಿ ಪಣ್ಣತ್ತಾಪಂ, ಮರಣಸಮಯಂ ಆಸನ್ನಮೈನಪ್ಪುಡು ಚೇಸೇ ಪಣ್ಣತ್ತಾಪಂ, ಅನಿ ಅರ್ಥಂ. ಎಂದುಕಂಬೆ ಅಲ್ಲಾಹ್ (ಸು.ತಾ.) ತನದಾಸುಲ ಪಣ್ಣತ್ತಾಪಾನ್ನಿ ಅಂಗೀಕರಿಸ್ತಾನನಿ ದಿವ್ಯಭೂರ್ಲಾನ್ಲೋ ಎನ್ನೊಸಾರ್ಥ ಅನ್ನಾಡು. ಉದಾಹರಣೆ 42:25, 9:104. ಕಾನಿ ಜೀವಿತಮಂತಾ ಪಾಪಾಲು ಚೇಸಿ, ಮರಣಸಮಯಂ ಆಸನ್ನಮೈನಪ್ಪುಡು ಪಣ್ಣತ್ತಾಪವಡಿತೆ ವಾರಿ ಪಣ್ಣತ್ತಾಪಾನ್ನಿ ಅಂಗೀಕರಿಂಚನನಿ 4:18ಲೋ ವ್ಯಕ್ತಂಚೇಕಾಡು.
3. ಚೂಡಂಡಿ, ‘ಸ.ಬುಫಾರೀ, ಪುಸ್ತಕಂ-8, ‘ಪಾದಿನ್’ ನಂ. 546. ಇಂಕಾ ಚೂಡಂಡಿ, 2:123, 14:31.
4. ಏ ಪಸ್ತುವು ದಾನಂ ಚೇಸಿನಾ ಪುಣ್ಯಂ ದೊರುಕುತುಂದಿ. ಕಾನಿ ತನಕು ನಚ್ಚಿನ ಪಸ್ತುವುಲ್ಲೋ ನುಂಡಿ ದಾನಂ ಚೇಸ್ತೇ ದಾನಿಕಿ ಎಂತೆ ಗೊವ್ವಪುಣ್ಯಂ ಲಭಿಸ್ತುಂದಿ. ದಾನಾನಿಕಿ ಪೆದವಾರೈನ ದಗ್ಗರಿ ಬಂಧುವುಲು ಎವರಿನೈ ಪೊಟಿಂಚದಂ ವಿಧಿಕಾದೋ ವಾರು ಎಕ್ಕುವ ಹಾಕ್ಕುದಾರುಲು. ಇಂಕಾ ಚೂಡಂಡಿ, 2:177.

93. (\*ಅವಕ ಪದಾರ್ಥಾಲನ್ನು ಇಸ್ಲಾಯಾಲ್ ಸಂತತಿವಾರಿಕಿ ಧರ್ಮ ಸಮೃತಮೈನವಿ ಗಾನೆ ಉಂದೆವಿ. ಕಾನಿ, ತೋರಾತು ಅವಶರಣಕು ಪೂರ್ವಂ ಇಸ್ಲಾಯಾಲ್ (ಯಾ ಅಭ್ಯಾಸ) ತನಕು ತಾನು ಕೊನ್ನಿಂದ ವಸ್ತುವುಲನು ನಿಷೇಧಿಂಚುಕುನ್ನಾಡು. ವಾರಿತೋ ಇಟ್ಟಿನು: “ಮೀರು ಸತ್ಯವಂತುಲೇ ಅಯಿತೇ, ತೋರಾತ್ನನು ತೀಸುಕೊನಿರಂದಿ ಮರಿಯು ದಾನಿನಿ ಚದವಂಡಿ.”<sup>1</sup>

94. ಕಾವುನ ದೀನಿ ತರ್ವಾತ ಕೂಡಾ ಎವಡೆನಾ ಅಬಧಾನಿನ್ನು ಕಲ್ಪಿಸಿ ದಾನಿನಿ ಅಲ್ಲಾಹ್‌ಕು ಅಪಾದಿಸ್ತೇ, ಅಲಾಂಟಿ ವಾರು, ವಾರೆ ದುರ್ಗಾರ್ಡುಲು.

95. ಇಲಾ ಅನು: “ಅಲ್ಲಾಹ್ ಸತ್ಯಂ ಪರಿಕಾಡು. ಕನುಕ ಮೀರು ಏಕೈಕ ದೈವಸಿದ್ಧಾಂತಂ (ಸತ್ಯ ಧರ್ಮ) ಅಯಿನ ಇಬ್ರಾಹಿಮ್ ಧರ್ಮಾನ್ನೇ ಅನುಸರಿಂಚಂಡಿ. ಮರಿಯು ಅತನು ಅಲ್ಲಾಹ್‌ಕು ಸಾಟಿ ಕಲ್ಪಿಸಿ ವಾಡು (ಮುಗ್ರಿಕ್) ಕಾಡು.”

96. ನಿಷ್ಯಯಂಗಾ, ಮಾನವಜಾತಿ ಕೊರಕು ಮೊಟ್ಟ ಮೊದಲ ನಿಯಮಿಂಚಬಡಿನ (ಆರಾಧನಾ) ಗೃಹಾಂ ಬಕ್ಕಾ(ಮುಕ್ಕಾ)ಲೋ ಉನ್ನದೆ, ಶುಭಾಲತೋ ನಿಂದಿನದಿ ಸಮಸ್ತ ಲೋಕಾಲ ಪ್ರಜಲಕು ಮಾರ್ಗದರ್ಶಕತ್ವಾನ್ನಿ ಪ್ರಸಾದಿಂಚೆದಿ.<sup>2</sup>

كُلُّ الطَّعَامَ كَانَ حَلَالًا إِنْ شَاءَ رَبُّهُ إِلَيْهِ أَلَا مَا  
حَرَمَ رَبُّهُ إِلَيْهِ عَلَى نَفْسِهِ مِنْ قَبْلِ أَنْ تُنَزَّلَ  
الْتَّوْرِيقُ فُلُّ قَاتُوا بِالْتَّوْرِيقِ فَأَتْلُوهَا إِنْ  
كُنْتُمْ صَدِيقِنَ<sup>④</sup>

فَإِنْ أَفْتَرَى عَلَى اللَّهِ الْكَذِبَ مِنْ بَعْدِ ذَلِكَ  
فَأُولَئِكَ هُمُ الظَّالِمُونَ<sup>⑤</sup>

قُلْ صَدَقَ اللَّهُ فَإِنْ يَعْوَالِمَةَ إِبْرَاهِيمَ حَيْنِقَا وَمَا  
كَانَ مِنَ الشَّرِّكِينَ<sup>⑥</sup>

إِنَّ أَوَّلَ بَيْتٍ وُضِعَ لِلنَّاسِ لِلَّذِي بِكَلَّهُ مُبَرِّكًا  
وَهُدًى لِلْعَلَمِينَ<sup>⑦</sup>

1. ಇಬ್ರಾಹಿಮ್ (ಅ.ನ.) ಧರ್ಮಂಲೋ ಒಂಟೆ ಮಾಂಸಂ ಮರಿಯು ದಾನಿ ಪಾಲು ಹಾರಾಂ ಕಾವು. ಕಾನಿ ಇಸ್ಲಾಯಾಲ್(ಯಾ ಅಭ್ಯಾಸ್ ಅ.ನ.) ತಾನೆ ಸ್ಯಯಂಗಾವಿಟಿನಿ ಹಾರಾಂ ಚೆಸುಕುನ್ನಾಡು. ತೋರಾತ್ ಮೂಸಾ (ಅ.ಸ.) ಪ್ರೈ ಅವಶರಿಂಪಜೆಯಬಡಿಂದಿ. ಅದಿ ಯಾ ಅಭ್ಯಾಸ್(ಅ.ನ.) ಗತಿಂಚಿನ ಎನ್ನೀ ಸಂಪತ್ಪಾಲ ತರ್ವಾತ ಅವಶರಿಂಪಜೆಯಬಡಿಂದಿ. ಕಾವುನ ಇಕ್ಕಡ ಅಲ್ಲಾಹ್ (ಸು.ತಾ.) ಈ ವಿಷಯಾನ್ನಿ ಸ್ವಷ್ಟಂ ಚೆಸುನ್ನಾಡು. ಮರಿಯು ತೋರಾತ್ಲೋ ಹಾರಾಂ ಚೆಯಬಡಿನ ವಸ್ತುವುಲು, ಯೂದುಲು ಚೆಸಿನ ದುರ್ಗಾರ್ಡಾಲಕು ಫಲಿತಂಗಾ ಹಾರಾಂ ಚೆಯಬದ್ಧಾಯ. ಅವಿ ಇಬ್ರಾಹಿಮ್ (ಅ.ನ.) ಕಾಲಂಲೋ ಹಾರಾಂ ಚೆಯಬದಲೇದು. ಮಾಡಂಡಿ, 4:160 ಮರಿಯು 6:146, (ಅಯ್ಸರ್ ಅತ್-ತಫಾಸೀರ್).

2. ಮಾಡಂಡಿ, 2:125. ಮುಕ್ಕಾಲೋನಿ ಕುಳಿತ್ತಾ ಪವಿತ್ರ ಗೃಹಾನ್ನಿ ಇಬ್ರಾಹಿಮ್ (ಅ.ನ.) - ಇಸ್ಲಾಯಾಲ್ (ಅ.ನ.) ಸಹಾಯಂತೋ - ಅಲ್ಲಾಹ್ (ಸು.ತಾ.) ಆಜ್ಞಾಸುಸಾರಂಗಾ ನಿರ್ಗಿಂಚಾರು. ಇದಿ ಜೆರೂಸಲಂಲೋನಿ - ಸುಲೈಮಾನ್ (ಅ.ನ.) ನಿರ್ಗಿಂಚಿನ - ಪ್ರೈತುಲ್ಮುತ್ತೀನ್ (ಪವಿತ್ರ ಗೃಹಾಂ) ಕಂಟೆ ಎಂತೋ ಪ್ರಾಚೀನಮೈನ ಆರಾಧನಾ ಗೃಹಾಂ. ಕಾವುನ ಮುಹುದ್ (ಸು.ಅಸ) - ಅಲ್ಲಾಹುತ್ತಾ ಅಲಾ ಆಜ್ಞತೋ - ಸಮಾಜ ಚೆನೆಸಿಟಪ್ಪುಡು ತಮ ಮುಖಾನ್ನಿ ಕುಳಿತ್ತಾ (ಹಾರಮ್) ವೈಪುನಕು ಚೆಯಗೋರಾರು. ಇದಿ ಮಾನವಜಾತಿ ಕೊರಕು ನಿರ್ಗಿಂಚಬಡಿನ ಮೊಟ್ಟಮೊದಲೀ ಆರಾಧನಾಲಯಂ.

97. ಅಂದುಲೋ ಸೃಷ್ಟಿಯನ ಸಂಕೆತಾಲು ಉನ್ನಾಯಿ. ಇಬ್ರಾಹಿಮ್ ನಿಲಿಚಿನ ಸ್ಥಳಂ ಉಂದಿ. ಮರಿಯು ದಾನಿಲೋ ಪ್ರವೇಶಿಸಿದಿನವಾದು ಅಭಯಂ (ರಕ್ತ) ಪೊಂದುತ್ತಾಡು.<sup>1</sup> ಮರಿಯು ಅಕ್ಷಾಧಿಕಿ ಪೋವಟಾನಿಕಿ, ಶಕ್ತಿಗಳ ವಾರಿಕಿ ಆ ಗೃಹಂಯಾತ್ರ (ಪ್ರಾಜ್ಞಾಲ್ ಬೈತ್) ಅಲ್ಲಾಹ್ (ಪ್ರಸನ್ನತ) ಕೊರಕು ಚೆಯಟಂ, ವಿಧಿಗಾ ಚೆಯಬಹಿಂದಿ.<sup>2</sup> ಎವರು ದೀನಿನಿ ತಿರಸ್ತುರಿಸ್ತಾರೋ! ವಾರು ನಿಖ್ಯಯಂಗಾ, ಅಲ್ಲಾಹ್ ಸಮಸ್ತ ಲೋಕಾಲ ವಾರಿ ಅವಸರಂತೆನಿ ಸ್ಯಯಂಸಮೃಧ್ಯಾದು (ಅನಿ ತೆಲುಸುಕೋವಾಲಿ).

98. ಇಲಾ ಅನು: “ಓ ಗ್ರಂಥಪ್ರಜಲಾರಾ! ಮೀರು ಅಲ್ಲಾಹ್ ಸಂದೇಶಾಲನು ಎಂದುತ್ತ ತಿರಸ್ತು ರಿಸ್ತನ್ನಾರು? ಮರಿಯು ಮೀರು ಚೇನೆ ಕರ್ತೃ ಲನ್ನಿಂಟೆಕ್ಕಿ ಅಲ್ಲಾಹ್ ಸಾಕ್ಷಿಗ್<sup>3</sup> ಉನ್ನಾಡು!”

99. ಇಂತ್ರಾ ಇಲಾ ಅನು: “ಓ ಗ್ರಂಥಪ್ರಜಲಾರಾ! ಮೀರು ದಾನಿಕಿ (ಸತ್ಯಮಾರ್ಗಾನಿಕಿ) ಸಾಕ್ಷಿಗ್ಯಲುಗಾ ಉಂಡಿ ಕೂಡಾ ಅದಿ ವಕ್ತಮಾರ್ಗಮನಿ ಚೂಪದಲಚಿ, ವಿಶ್ವಸಿಸಿದಿನ ವಾರಿನಿ ಅಲ್ಲಾಹ್ ಮಾರ್ಗಂ ಪೈ ನಡವ ಕುಂಡಾ ಎಂದುತ್ತ ಅಂತಂಕವರುಸ್ತನ್ನಾರು?<sup>4</sup> ಮರಿಯು ಅಲ್ಲಾಹ್ ಮೀ ಕರ್ತೃಲಪಟ್ಟ ನಿರ್ಲಕ್ಷ್ಯಂಗಾ ಲೇಡು.”

100. ಓ ವಿಶ್ವಸಿಸಿದಿನ ಪ್ರಜಲಾರಾ! ಮೀರು ಗ್ರಂಥಪ್ರಜಲಲೋ ಕೊಂಡರಿ (ಮಾಟಲು ವಿನಿ) ವಾರಿನಿ

فِيهِ أَيْتَ بِسِنْتَ مَقَامُ إِبْرَاهِيمَ وَمَنْ دَخَلَهُ كَانَ  
إِمَّا أَنْ يَلْهُ عَلَى النَّاسِ حِجْرَ الْبَيْتِ مِنْ أُسْتَطَاعَ  
إِلَيْهِ سَبِيلًا وَمَنْ كَفَرَ فَأَنَّ اللَّهَ عَنِّيْ<sup>①</sup> عَنِ  
الْغَلِيْبِينَ<sup>②</sup>

قُلْ يَا أَهْلَ الْكِتَابِ لَمْ تَكُفُّرُونَ بِإِيمَانِ اللَّهِ وَاللَّهُ  
شَهِيدٌ عَلَى مَا تَعْمَلُونَ<sup>③</sup>

قُلْ يَا أَهْلَ الْكِتَابِ لَمْ تَصُدُّونَ عَنْ سَبِيلِ اللَّهِ مِنْ  
أَمْنٍ تَبْغُونَهَا عَوْجَأً أَنْتُمْ شَهَدَاءُ وَمَا أَنَا  
بِغَافِلٍ عَمَّا تَعْمَلُونَ<sup>④</sup>

يَا أَيُّهَا الَّذِينَ آمَنُوا إِنَّ رُطْبَيْعُوا فِرْيَقًا مِنَ الَّذِينَ  
أُوتُوا الْكِتَابَ يَرْدُدُونَ كُلَّ كُفَّارٍ<sup>⑤</sup>

1. ಹಾರಮ್ ಸರಿಹಾರ್ಡುಲಲೋ ಯುದ್ಧಂ, ಹಾತ್ಯೆ, ವೆಂಡಿಗಳಂ ಮರಿಯು ಚೆಟ್ಟನು ಕೋಯಿಟಂ ಕೂಡಾ ನಿಷ್ಪದಿಂಪಬಹ್ತಾಯಿ. (ಸ್ವಾರ್ಥಾ ಬುಂಫಾರ್ ಮರಿಯು ಸ್ವಾರ್ಥಾ ಮುಸ್ಸಿಂ).

2. ಮುಸ್ಸಿಂಲಕು ಎವರೈತೆ ಆರೋಗ್ಯವಂತುಲೈಡಂಡಿ. ಹಾಜ್ಞೆ ಚೆಯಟಾನಿಕಿ ಕಾಪಲನೆನ ಭರ್ಮುಲು ಭರಿಂಚಗಲಿಗಿ ಪುಂಡಿ, ಶಾಂತಿಯತಂಗಾ ಎಲಾಂಟಿ ಧನ, ಪ್ರಾಣ ಹಾನಿ ಲೇಕುಂಡಾ. ಹಾಜ್ಞೆ ಕು ಪೋಗಲರೋ, ವಾರಿ ಕೊರಕು ವಾರಿ ಜೀವಿತಂಲೋ ಒಕ್ಕಾಸಾರಿ. ಹಾಜ್ಞೆಯಾತ್ರಕು ಪೋವಟಂ ವಿಧಿಗಾ ಚೆಯಬಹಿಂದಿ, (ಇಬ್ರೂ-ಕಸೀ'ರ). ಚೂಡಂಡಿ, ಸ.ಬುಂಫಾರ್, ಪುಸ್ತಕಂ-2, ಅಧ್ಯಾಯಂ-1; ಸ. ಮುಸ್ಸಿಂ ಪುಸ್ತಕಂ-1, ಅಧ್ಯಾಯಂ-52.

3. ಷಾರ್ಪೆದುನ್ (ಅವ್ಯಾ-ಷಾರ್ಪೆದು): All-Witness, The Omnipresent. He from whose knowledge nothing is hidden. ಸರ್ಯಾಸಾಕ್ಷಿ, ಅನ್ನೆ ಎರಿಗಿನ, ತನ ಜ್ಞಾನಂತೋ ಪ್ರತಿಚೋಟ ಉಂಡೆವಾಡು. ಚೂಡಂಡಿ, 5:117, 58:6.

4. ಚೂಡಂಡಿ, 2:42.

ಅನುಸರಿಸೋ! ವಾರು ಮಿಮ್‌ಲಿನ್, ವಿಶ್ವಾಸಿಂಚಿನ ತರುವಾತ ಕೂಡಾ ಸತ್ಯತಿರಸಾಗ್ರಹಿತರುಲುಗಾ ಮಾರ್ಪಿಂದಿಸ್ತಾರು.

**101.** ಮರಿಯು ಅಲ್ಲಾಹ್ ಸಂದೇಶಾಲು ಮೀಕು ಚದಿವಿ ವಿನಿಪಿಂಚಬಡುತ್ತೂ ಉನ್ನಪ್ಪಾಡು, ಮರಿಯು ಆಯನ ಸಂದೇಶಪ್ರಾರುಡು ಮೀಲ್ ಉನ್ನಪ್ಪಾಡು; ಮೀರು ಎಲಾ ಸತ್ಯ ತಿರಸಾಗ್ರಹಿತರು ಕಾಗಲರು? ಮರಿಯು ಮೀಲ್ ಎವಡು ಸ್ಥಿರಂಗಾ ಅಲ್ಲಾಹ್‌ನು ಅಸ್ತ್ರಯನ್ತಾಡ್, ಅತಡು ನಿಷ್ಪಯಂಗಾ, ಬುಜಾಮಾರ್ಗಂ ವೈಪುನಕು ಮಾರ್ಗದರ್ಶಕತ್ವಂ ಪೊಂದಿನವಾದೇ!

**102.** ಓ ವಿಶ್ವಾಸಿಂಚಿನ ಪ್ರಜಲಾರಾ! ಮೀರು ಕರ್ತೃಪ್ರಯಾರಾಲನಗಾ ಅಲ್ಲಾಹ್ ಯಂದು ಭಯಭಕ್ತಿಲು ಕಲಿಗಿ ಉಂಡಂಡಿ. ಮರಿಯು ಮೀರು ಅಲ್ಲಾಹ್‌ಕು ವಿಧೇಯಲು (ಮುಸ್ಲಿಂಲು)ಗಾ ಉನ್ನ ಸ್ಥಿತಿಲ್ ತಪ್ಪ ಮರಣಿಂಚಕಂಡಿ!

**103.** ಮೀರಂದರೂ ಕಲಸಿ ಅಲ್ಲಾಹ್ ತ್ರಾಡು (ಖುರ್ಬಾನ್)ನು ಗಟ್ಟಿಗಾ ಪಟ್ಟುಕೊಂಡಿ. ಮರಿಯು ವಿಭೇದಾಲಲ್ ಪಡಕಂಡಿ.<sup>1</sup> ಅಲ್ಲಾಹ್ ಮೀ ಯೆಡಲ ಚೂಪಿನ ಅನುಗ್ರಹಾಲನು ಜ್ಞಾಪಕಂ ಚೆಸುಕೊಂಡಿ; ಮೀರು ಒಕರಿಕೊಕರು ಶತ್ರುವುಲುಗಾ ಉಂಡೇವಾರು, ಆಯನ ಮೀ ಹೃದಯಾಲನು ಕಲಿಪಾಡು. ಆಯನ ಅನುಗ್ರಹಂ ವಲ್ಲನೇ ಮೀರು ಪರಸ್ಪರಂ ಸೌದರುಲಯ್ಯಾರು. ಮರಿಯು ಮೀರು ಅಗ್ನಿಗುಂದಂ ಒಡ್ಡುನ ನೀಲಬಡಿನಪ್ಪಾಡು ಆಯನ ಮಿಮ್‌ಲಿನ್ ದಾನಿನುಂಡಿ ರಕ್ಕಿಂಚಾಡು. ಈ ವಿಧಂಗಾ ಅಲ್ಲಾಹ್ ತನ ಸೂಚನಲನು ಮೀಕು ಸ್ವಷ್ಟಂ ಚೆಸ್ತುನ್ನಾಡು, ಬಹುಶಾ ಮೀರು ಮಾರ್ಗದರ್ಶಕತ್ವಂ ಪೊಂದುತ್ತಾರನಿ!

وَكَيْفَ تَكُفُّونَ وَأَنْتُمْ تُشْتَرِّئُ عَلَيْكُمْ أَيْتُ اللَّهُ  
وَفِيهِمْ رَسُولُهُ وَمَنْ يُعَصِّمْ بِإِلَهٍ فَقَدْ هُبِيَ إِلَى  
صِرَاطٍ مُّسْتَقِيمٍ<sup>①</sup>

إِنَّمَا الَّذِينَ آمَنُوا أَنَّقُوا اللَّهَ حَقَّ نُفُثَتِهِ  
وَلَا تَنْهُونَ إِلَّا وَآتُوكُمُ الْمُسْلِمُونَ<sup>②</sup>

وَاعْتَصِمُوا بِحَبْلِ اللَّهِ جَمِيعًا وَلَا تَرْقُوا وَإِذْ كُرِوا  
نُعَمَّتِ اللَّهُ عَلَيْكُمْ إِذْ كُنْتُمْ أَعْدَاءً فَأَلْفَبَّيْنَ  
قُلُوبَكُمْ قَاصِحُمْ بِنِعْيَتِهِ إِحْوَانًا وَلَنْتَمْ عَلَى شَفَا  
حُقْرَةٍ مِّنَ النَّارِ فَاقْتَدُ كُلُّ وِهْنَاهَا كَذِيلَكَ بُيُّنْ  
اللَّهُ لَكُمْ أَيْتَهُ لَعَلَّكُمْ تَهْتَدُونَ<sup>③</sup>

1. ದೈವಪ್ರವ್ತಕ ('ಸ'ಅನು) ಪ್ರವಚನಂ: "ಯೂದುಲು 71 ತೆಗಲುಗಾ, ಕ್ರೈಸ್ತವುಲು 72 ತೆಗಲುಗಾ ವಿಭಜಿಂಬ ಬಡ್ಡಾರು. ಕಾನಿ ನಾ ಸಮಾಜಂ ವಾರು 73 ತೆಗಲುಗಾ ವಿಭಜಿಂಬಬಡತಾರು. ವಾರಿಲ್ ಒಕ್ಕತೆಗ ತಪ್ಪ ಅಂದರೂ ಸರಕಂಲ್ ಪಡವೇಯಬಡತಾರು. ಆ ಒಕ್ಕತೆಗ ಎವರಂಬೆ, ಏ ವಿಧಾನಂಪೈ ನೇನು ಮರಿಯು ನಾ 'ಸ'ಹಾಬ' (ರ'ದಿ, 'ಅಫ್ಸುಮ್') ಉನ್ನಾಮೋ ದಾನಿನಿ ಅನುಸರಿಂಚೇವಾರು. ಅಂಬೆ ಖುರ್ಬಾನ್ ಮರಿಯು ದೈವಪ್ರವ್ತಕ ('ಸ'ಅನು) ಯುಕ್ತ ಸುಸ್ನುತ್ತೆ ಅಮಲು ಚೇಸೇವಾರು." (ಪಿರಿಜೆ, ಇಬ್ರಾಹಿಮ್, ಅಬ್ರಾ-ದಾವ್ರಾದ್).

**104.** ಮೀಲ್ ಒಕ ವರ್ಷಂ, (ಪ್ರಜಲನು) ಮಂಚಿ ಮಾರ್ಗಂ ವೈಪುನಕು ಪೀಠಿಚೆದಿಗಾ, ಧರ್ಮಾನ್ನಿ (ಮಂಚಿನಿ) ಅದೇಶಿಂಚೆ (ಬೋಧಿಂಚೆ)ದಿಗಾ ಮರಿಯು ಅಧರ್ಮಾನ್ನಿ (ಚೆಡುನು) ನಿಷೇಧಿಂಚೆ (ನಿರೋಧಿಂಚೆ) ದಿಗಾ ಉಂಡಾಲಿ.<sup>1</sup> ಮರಿಯು ಅಲಾಂಟಿ ವಾರು, ವಾರೆ ಸಾಫಲ್ಯಂ ಪೊಂದೆವಾರು.

**105.** ಸೃಷ್ಟಿಮೈನ ಉಪದೇಶಾಲನು ಪೊಂದಿನ ತರುವಾತ ಕೂಡಾ ಎವರೈತೆ, (ವೇರ್ಯೇರು ತೆಗಲುಗಾ) ಚೀಲಿಪೋಯಾರ್<sup>2</sup> ಮರಿಯು ವಿಭೇದಾಲಕು ಗುರಿ ಅಯ್ಯಾರ್, ವಾರಿ ಮಾದಿರಿಗಾ ಮೀರೂ ಕಾವದ್ದು.<sup>2</sup> ಮರಿಯು ಅಲಾಂಟಿ ವಾರಿಕಿ ಫೂರಷಿಕ್ಕ ಉಂಟುಂದಿ.

**106.** ಅ(ತೀರ್ಯ) ದಿನಮುನ ಕೊಂಡರಿ ಮುಖಾಲು (ಸಂತೋಷಂತೋ) ಪ್ರಕಾಶಿಸ್ತೂ ಉಂಟಾಯಿ. ಮರಿಕೊಂಡರಿ ಮುಖಾಲು (ದುಃಖಂತೋ) ಸಲ್ಲಬಡಿ ಉಂಟಾಯಿ. ಇಕ ಎವರಿ ಮುಖಾಲು ಸಲ್ಲಬಡಿ ಉಂಟಾಯೋ ವಾರಿತೋ: “ಮೀರು ವಿಶ್ವಸಿಂಚಿನ ತರುವಾತ ಸತ್ಯತಿರಸ್ತಾರುಲು ಅಯ್ಯಾರು ಕದಾ? ಕಾಬಟ್ಟಿ ಮೀರು ಸತ್ಯಾನ್ನಿ ತಿರಸ್ತುರಿಂಚಿನಂದುಕು ಈ ಶಿಕ್ಷನು ಅನುಭವಿಂಚಂಡಿ.”<sup>3</sup> (ಅನಿ ಅನಬಡುತುಂದಿ).

**107.** ಇಕ ಎವರಿ ಮುಖಾಲು ಪ್ರಕಾಶಿಸ್ತೂ ಉಂಟಾಯೋ, ವಾರು ಅಲ್ಲಾಹ್‌ಕಾರುಣ್ಯಂ (ಸ್ವರ್ಗಂ)ಲ್ಲಿ ಉಂಟಾರು. ಅಂದುಲ್ಲಿ ವಾರು ಶಾಸ್ಯತಂಗಾ ಉಂಟಾರು.

**108.** (ಒ ಪ್ರವಕ್ತಾ!) ಇವಿ ಅಲ್ಲಾಹ್ ಸೂಕ್ತಲು (ಅಯಾತ್) ಮೇಮು ವಾಟಿನಿ ಯಥಾತಥಂಗಾ ನೀಕು ವಿನಿಸಿಸ್ತುನಾಮು. ಮರಿಯು ಅಲ್ಲಾಹ್‌ಸರ್ವ ಲೋಕಾಲ ವಾರಿಕಿ ಅನ್ಯಾಯಂ ಚೇಯಗೋರಡು.

**109.** ಮರಿಯು ಅಕಾಶಾಲಲ್ಲಿ ಉನ್ನದಂತಾ ಮರಿಯು ಭೂಮಿಲ್ಲಿ ಉನ್ನದಂತಾ ಅಲ್ಲಾಹ್‌ಕೆ

وَلَنْتَنْ مِنْكُمْ أُمَّةٌ يَدْعُونَ إِلَى الْخَيْرِ وَيَأْمُرُونَ  
بِالْعَرْوَفِ وَنَهَاوْنَ عَنِ الْمُنْكَرِ وَأُولَئِكَ هُمُ  
الْمُفْلِحُونَ<sup>①</sup>

وَلَا تَكُونُوا كَالَّذِينَ قَاتَلُوكُمْ فَلَا أَنْتُمْ بِهِمْ بَرَّٰكُمْ  
مَاجَاهُهُمُ الْبَيْتُ وَأُولَئِكَ لَهُمْ عَذَابٌ عَظِيمٌ<sup>②</sup>

يَوْمَئِيْضُ وُجُوهٌ وَسُوْدٌ وَجُوهٌ فَإِنَّا لِلنَّٰٰذِينَ  
اسْوَدَّتْ وُجُوهُهُمْ أَنْفَرٌ تُحْبَّبَ إِلَيْهِنَا لِكُمْ  
فَذُوقُوا العَذَابَ بِمَا كُنْتُمْ تَكْفُرُونَ<sup>③</sup>

وَأَنَّا لِلنَّٰٰذِينَ ابْيَضَتْ وُجُوهُهُمْ فِي رَحْمَةِ اللَّٰهِ هُمْ  
فِيهَا خَلِدُونَ<sup>④</sup>

تَلْكَ أَيُّهُ اللَّٰهُ نَتَّلُوْهَا عَلَيْكَ بِالْحَقِّ وَمَا  
اللَّٰهُ يُرِيدُ فُلْمًا لِلْغَلَبَيْنِ<sup>⑤</sup>

وَلِلَّٰهِ مَا فِي السَّمَاوَاتِ وَمَا فِي الْأَرْضِ وَإِنَّ اللَّٰهَ  
شُرْجُ الْأُمُورُ<sup>⑥</sup>

1. ಇಟುವಂಟಿ ವಾಕ್ಯಾನಿಕಿ ಚೂಡಂಡಿ, 3:110, 114, 9:71, 112 ಮರಿಯು 22:41.

2. ಯೂದುಲು ಮರಿಯು ಕ್ರಿಸ್ತಪುಲ ಮಾದಿರಿಗಾ ಚೂಡಂಡಿ, 6:159.

ಚಂದುತುಂದಿ. ಮರಿಯು ವ್ಯವಹಾರಾಲನ್ನೀ  
(ಶ್ರೀರೂಪಕೊರಕು) ಅಲ್ಲಾಹ್ ತೈಪುನ ಕೆ  
ಮರಲಿಂಪಬಡತಾಯಿ.

**110.** ಮೀರೆ (ವಿಶ್ವಾಸುಲೇ) ಮಾನವಜಾತಿ (ಹಿಂತಂ)  
ಕೊರಕು ನಿಲಬೆಟ್ಟಬಡಿನ ಉತ್ತಮ ಸಮಾಜಂವಾರು.  
ಮೀರು ಧರ್ಮನ್ನಿ ಅದೇಂಜೆ (ಬೋಧಿಂಜೆ) ವಾರು  
ಮರಿಯು ಅಧರ್ಮನ್ನಿ ನಿಷೇಧಿಂಜೆ (ನಿರೋಧಿಂಜೆ)  
ವಾರು ಮರಿಯು ಮೀರು ಅಲ್ಲಾಹ್ ಯಂದು ವಿಶ್ವಾಸಂ  
ಕಲಿಗಿ ಉನ್ನವಾರು.<sup>1</sup> ಮರಿಯು ಒಕವೇಳ ಗ್ರಂಥ  
ಪ್ರಜಲು ವಿಶ್ವಸಿಸ್ತೇ, ವಾರಿಕೆ ಮೇಲೈಉಂಡೆದಿ.  
ವಾರಿಲೋ ಕೊಂದರು ವಿಶ್ವಾಸುಲು ಕೂಡಾ ಉನ್ನಾರು.<sup>2</sup>  
ಕಾನಿ ಅತ್ಯಧಿಕುಲು ಅವಿಧೇಯುಲೇ (ಫಾಸಿಖೂನ್).

**111.** ವಾರು ಮಿಮ್ಮೆಲ್ಲಿನ್ ಕೊಂತ ವರಕು  
ಬಾಧಿಂಚಟಂ ತಪ್ಪಿ, ಮೀಕು ಏ ವಿಧಮೈನ ಹಾನಿ  
ಕಲಿಗಿಂಚಜಾಲರು. ಮರಿಯು ವಾರು ಮೀತೋ ಯುದ್ಧಂ  
ಚೇಸಿನಟ್ಟಿಯತೇ, ಮೀಕು ಏಪ್ಪು ಚೂಪಿಂಚಿ ವಾರಿ ಪೋತಾರು,  
ತರುವಾತ ವಾರಿಕೆಲಾಂಟಿ ಸಹಾಯಂ ಲಭಿಂಚದು.

**112.** ವಾರು ಎಕ್ಕುಡುನ್ನಾ, ಅವಮಾನಾನಿಕೆ ಗುರಿ  
ಚೇಯಬಡತಾರು, ಅಲ್ಲಾಹ್ ಶರಣುಲೋನೋ ಲೇಕ  
ಮಾನವುಲ ಅಭಯಂ ಲೋನೋ ಉಂಟೇನೇ ತಪ್ಪಿ; ವಾರು  
ಅಲ್ಲಾಹ್ ಅಗ್ರಹಾನಿಕಿ ಗುರಿಅಯ್ಯಾರು ಮರಿಯು  
ವಾರು ಅಧೋಗತಿಕಿ ಚೇರಾರು. ಇದಿ ವಾರು ಅಲ್ಲಾಹ್  
ಸೂಚನಲನು ತಿರಸ್ಕರಿಂಚಿನಂದುಕು ಮರಿಯು  
ಅನ್ಯಾಯಂಗಾ ಪ್ರವಕ್ತಲನು ಚಂಪಿನಂದುಕು. ಇದಿ  
ವಾರಿ ಅಜ್ಞೋಲ್ಲಂಘನ ಮರಿಯು ಹಾದ್ದುಲು ಮೀರಿ  
ಪ್ರವರ್ತಿಂಚಿನ ದಾನಿ ಪರ್ಯವಸಾನಂ.<sup>3</sup> (1/8)

كُنْتُمْ حَيْرَةً أُخْرِجْتُ لِلنَّاسِ تَأْمُرُونَ  
بِالْمَعْرُوفِ وَتَنْهَوْنَ عَنِ الْمُنْكَرِ وَتُؤْمِنُونَ  
بِاللَّهِ وَلَوْا مَنْ أَهْلُ الْكِتَابَ لَكُمْ خَيْرُ الْهُدُو  
مِنْهُمُ الْمُؤْمِنُونَ وَالْكُفَّارُ فَيُقَوِّمُونَ<sup>①</sup>

لَنْ يَضُرُّوكُمْ إِلَّا ذَذِيْ<sup>٢</sup> وَإِنْ يُقَايِلُوكُمْ يُوْلُوكُمْ  
الْأَدْبَارَ سُكُّرٌ لَّا يُصْرُونَ<sup>②</sup>

ضَرِبَتْ عَلَيْهِمُ الدَّلَلَةُ أَيْنَ مَا لَتَقْفُوا إِلَّا حَبَلٌ  
مِّنَ اللَّهِ وَحْبَلٌ مِّنَ النَّاسِ وَبَاءُوا بِغَضَبٍ مِّنَ  
اللَّهِ وَضَرِبَتْ عَلَيْهِمُ الْمُسْكَنَةُ ذَلِكَ يَا نَهْمُ  
كَانُوا يَكْفُرُونَ بِآيَاتِ اللَّهِ وَيَقْتُلُونَ الْأَنْبِيَاءَ  
يَغْيِرُ حَقًّا ذَلِكَ بِمَا عَصَمُوا وَكَانُوا  
يَعْتَدُونَ<sup>٣</sup>

1. ಅಬ್ಯಾಹುರೈರಾ ಕಥನಂ: “ಮೀರೆ (ಸತ್ಯಾಧರ್ಮ ಮೈನ ಇಸ್ಲಾಂನು ಮರಿಯು ದೈವಪ್ರವಕ್ತು ‘ಸ’ ಅಸ ಸುಸ್ನುತುಲನು  
ಅಸುಸರಿಂಜೆ ವಾರೇ), ಉತ್ತಮಮೈನ ಮಾನವಸಮಾಜಾನಿಕಿ ಚಂದಿನವಾರು.” (‘ಸ.ಬು’ಭಾರೀ ಪುಸ್ತಕಂ-6,  
‘ಪಾದಿನ್’ ನಂ. 80).

2. ‘ಅಭ್ಯಾಹುರ್’ ಬಿನ್-ಸಲ್ಲಾಂ (ರಂದಿ.ಅ.) ವಂಟಿ ವಾರು.

3. ಇದಿ ಯೂದುಲನು ಗುರಿಂಚಿ ಚೆಪ್ಪಬಡಿಂದಿ.

113. \* ವಾರಂದರೂ ಒಕ್ಕೆರಕ್ಕೊನ್ನ ವಾರು ಕಾರು. ಗ್ರಂಥ ಪ್ರಜಲಲ್ ಕೊಂದರು ಸ್ತರೆನ ಮಾರ್ಗಂಲ್ ಉನ್ನವಾರುನಾಗುರು; ವಾರು ರಾತ್ರಿ ವೇಳಲಂದು ಅಲ್ಲಾಹ್ ಸೂಕ್ತಲನು(ಅಯಾತ್) ಪರಿಸ್ತಂಢಾರು ಮರಿಯು ಸಾಷ್ಟಾಂಗಂ (ಸಜ್ದಾ) ಚೆಸ್ತಂಢಾರು.

114. ವಾರು ಅಲ್ಲಾಹ್‌ನು ಮರಿಯು ಅಂತಿಮ ದಿನಾನ್ನಿ ವಿಶ್ವಸಿಸ್ತಾರು. ಮರಿಯು ಧರ್ಮಾನ್ನಿ ಅದೇಶಿಸ್ತಾರು (ಬೋಧಿಸ್ತಾರು) ಮರಿಯು ಅಧರ್ಮಾನ್ನಿ ನಿಷೇಧಿಸ್ತಾರು (ನಿರೋಧಿಸ್ತಾರು) ಮರಿಯು ಮಂಚಿ ಪಸುಲು ಚೇಯಟಂಲ್ ಪೊಟೀಪಡತಾರು ಮರಿಯು ಇಲಾಂಟಿ ವಾರೆ ಸತ್ಯರುಪುಲಲ್‌ನಿ ವಾರು.

115. ಮರಿಯು ವಾರು ಏ ಮಂಚಿಪನಿ ಚೆಸಿನಾ ಅದಿ ವೃಥಾಚೆಯಬಡದು. ಮರಿಯು ದೈವಭೀತಿ ಗಲವಾರೆವರ್ತೆ ಅಲ್ಲಾಹ್‌ಕು ಬಾಗಾ ತೆಲುಸು.<sup>1</sup>

116. ನಿಶ್ಚಯಂಗಾ, ಸತ್ಯತಿರಸ್ಯಾರಾನಿಕಿ ಪಾಲ್ಪಡಿನ ವಾರಿಕಿ, ವಾರಿ ಸಂಪದ ಗಾನೀ, ವಾರಿ ಸಂತಾನಂ ಗಾನೀ, ಅಲ್ಲಾಹ್ ಮುಂದು ಏಮೀ ಪನಿಕಿರಾವು. ಮರಿಯು ಅಲಾಂಟಿ ವಾರು ನರಕಾಗ್ನಿ ವಾಸುಲೆ. ಅಂದು ವಾರು ಶಾಸ್ಯತಂಗಾ ಉಂಟಾರು.

117. ವಾರು ಈ ಇಪ್ಪಾಲ್ ಕ ಜೀವಿತಂಲ್ ಚೆಸ್ತುಸ್ವ ಧರವ್ಯಯಾನ್ನಿ, ತಮಕು ತಾಮ್ಮು ಅನ್ಯಾಯಂ ಚೆಸುಕುಸ್ವ ವಾರಿ ಪೊಲಾಲ್‌ಪೈ ವೀಚಿ, ವಾಟಿನಿ ಸಮೂಲಂಗಾ ನಾಶನಂ ಚೇಸೆ, ಮಂಚು ಗಾಲಿತ್ ಪೊಲ್ಪವಚ್ಚು. ಮರಿಯು ಅಲ್ಲಾಹ್ ವಾರಿ ಕೆಲಾಂಟಿ ಅನ್ಯಾಯಂ ಚೇಯಲೆದು. ಕಾನೀ ವಾರೆ ತಮಕುತಾಮ್ಮು ಅನ್ಯಾಯಂ ಚೆಸುಕುನಾಗುರು.<sup>2</sup>

118. ಓ ವಿಶ್ವಾಸುಲಾರಾ! ಮೀರು ಮೀ ವಾರಿನಿ

لَيْسُوا سَوَاءً مِنْ أَهْلِ الْكِتَابِ أُمَّةٌ فَإِيمَانَهُ  
يَتَنَاهُونَ إِلَيْهِ أَنَّهُ أَنَّهُ أَنَّهُ أَنَّهُ  
يَسْجُدُونَ <sup>②</sup>

يُؤْمِنُونَ بِاللهِ وَالْيَوْمِ الْآخِرِ وَيَأْمُرُونَ  
بِالْمَعْرُوفِ وَنَهَا يَنْهَا عَنِ الْمُنْكَرِ وَيُسَارِعُونَ  
فِي الْخَيْرِاتِ وَأُولَئِكَ مِنَ الصَّلِحِينَ <sup>①</sup>

وَمَا يَفْعَلُوا مِنْ حَيْرٍ فَلَنْ يُكَفِّرُوهُ  
وَاللهُ عَلَيْهِ بِالْمُتَقِينَ <sup>②</sup>

إِنَّ الَّذِينَ كَفَرُوا لَنْ تُغْنِيَ عَنْهُمْ أَمْوَالُهُمْ وَلَا  
أَوْلَادُهُمْ مِنْ اللَّهِ شَيْئًا وَأُولَئِكَ أَصْحَابُ النَّارِ  
هُمْ فِيهَا خَلِدُونَ <sup>③</sup>

مَثُلُّ مَا يُنْفِقُونَ فِي هَذِهِ الْحَيَاةِ الدُّنْيَا كَمِيلٌ  
رِبْرِبٌ فِيهَا صَرْلَامَبُتْ حَرْبٌ قَوْمٌ ظَلَمُوا  
أَنْفُسَهُمْ فَأَهْلَكُتْهُ وَمَا ظَلَمُوهُ اللَّهُ وَلِكُنْ  
أَنْفُسَهُمْ يَظْلِمُونَ <sup>④</sup>

يَا أَيُّهَا الَّذِينَ آمَنُوا لَا تَنْهَاذُ وَابْطَأْنَهُ مِنْ

1. ಚೂಡಂಡಿ, 3:199.

2. ಸತ್ಯತಿರಸ್ಯಾರುಲ ದಾನಧರ್ಮಾಲುಗಾನೀ, ಪುಣ್ಯಕಾರ್ಯಾಲುಗಾನೀ ವಾರಿಕಿ ಪರಲ್ ಕ ಜೀವಿತಂಲ್ ಏ ವಿಧಂಗಾನು ಪನಿಕಿರಾವು ಎಂದುಕಂತೆ ವಿಶ್ವಾಸಂಲೆನಿ ದಾನಾಲು ಫಲಿಂಚವು. ಮೊತ್ತಾನಿಕಿ ಮೂಲಂ ವಿಶ್ವಾಸಮೇ. ಚೂಡಂಡಿ, 3:85.

(ವಿಶ್ವಾಸುಲನು) ತಪ್ಪಿ ಇತರುಲನು ಮೀ ಸನ್ನಿಹಿತ ಸ್ನೇಹಿತುಲುಗೂ ಚೆನುಕೋಂಡಿ. ವಾರು ಮೀಕು ಹಾನಿಕಲಿಗಿಂಚೆ ಏ ಅವಕಾಶನೈನ್ನಾ ಉಪಯೋಗಿಂಚುಕೋವಟಾನಿಕಿ ವೆನುಕಾಡರು. ವಾರು ಮಿಮ್ಮೆಲ್ಲಿ ಇಬ್ಬಂದಿಲ್ಲ ಚೂಡಗೋರುತ್ತನ್ನಾರು. ಮರಿಯು ವಾರಿ ಈರ್ಥ್ಯ ವಾರಿ ನೋಳ್ಳನುಂಡಿ ಬಯಟವಡುತ್ತನ್ನಾದಿ, ಕಾನಿ ವಾರಿ ಹೃದಯಾಲಲ್ಲೋ ದಾಚುಕುಸ್ವದಿ ದಾನಿಕಂಬೆ ತೀವ್ರ ಮೈಸದಿ. ವಾಸ್ತವಾನಿಕಿ ಮೇಮು ಈ ಸೂಚನಲನು ಮೀಕು ಸ್ವಷ್ಟಂಚೇಷಾಮು. ಮೀರು ಅರ್ಥಂ ಚೆನು ಕೋಗಲಿಗಿತೆ (ಎಂತ ಬಾಗುಂಡೆದಿ)!<sup>1</sup>

**119.** ಅವುನು! ಮುರೈತೆ ವಾರಿನಿ ಪ್ರೇಮಿ ಸ್ತುನ್ನಾರು. ಕಾನಿ ವಾರು ಮಿಮ್ಮೆಲ್ಲಿ ಪ್ರೇಮಿಂಚಟಂ ಲೇದು. ಮರಿಯು ಮೀರು ದಿವ್ಯ ಗ್ರಂಥಾಲನ್ನಿಂಟೀನೀ ವಿಶ್ವಸಿಸ್ತನ್ನಾರು. ವಾರು ಮೀತೋ ಕಲಸಿನವರು: “ಮೇಮು ವಿಶ್ವಸಿಂಚಾಮು.” ಅನಿ ಅಂಟಾರು. ಕಾನಿ ವೇರುಗಾ ಉನ್ನಪ್ಪಾಡು, ಮೀ ಎಡಲ ಉನ್ನ ಕ್ರೋಧಾ ವೇಷಂ ವಲ್ಲ ತಮ ಪ್ರೇಜ್ಞನು ಕೊರುಕ್ಕುಂಟಾರು. ವಾರಿತೋ: “ಮೀಕ್ರೋಧಾವೇಷಂಲೋ ಮೀರೆ ಮಾಡಿ ಚಾವಂಡಿ, ನಿಶ್ಚಯಂಗಾ, ಹೃದಯಾಲಲ್ಲೋ ದಾಗಿ ಉನ್ನದಂತಾ ಅಲ್ಲಾಹ್‌ಕು ಬಾಗಾ ತೆಲುಸು.” ಅನಿ ಅನು.

**120.** ಮೀಕೆದೈನಾ ಮೇಲು ಕಲಿಗಿತೆ ವಾರಿಕದಿ ದುಃಖಂ ಕಲಿಗಿಸ್ತುಂದಿ ಮರಿಯು ಮೀಕೆದೈನಾ ಕೀಡು ಕಲಿಗಿತೆ ವಾರಿಕದಿ ಸಂತೋಷಂ ಕಲಿಗಿಸ್ತುಂದಿ. ಮರಿಯು ಮೀರು ಸಹಾನಂ ವಹಿಂಚಿ ದೈವಭೀತಿ ಕಲಿಗಿಡಂಬೆ, ವಾರಿಕುಟ್ಟ ಮೀಕೆಲಾಂಟಿ ಸಷ್ಟಂ ಕಲಿಗಿಂಚಜಾಲದು. ನಿಶ್ಚಯಂಗಾ, ಅಲ್ಲಾಹ್ ವಾರು ಚೇಸೇದಾನಿನಂತಾ ಪರಿವೇಷ್ಟಂಚಿ ಉನ್ನಾಡು.

دُونِكُمْ لَا يَأْلُونَكُمْ حَبَالًا دَوْدُ وَامَّا عَنِتُّمْ قَدْ  
بَدَأْتُ الْبَعْضَ اَمِنْ اَفْوَاهِهِمْ وَمَا تُخْفِي صُدُورُهُمْ  
اَكْبُرُ قَدْ بَيَّنَاهُ كُمُّ الْاَيْتِ اِنْ كُنْتُمْ تَعْقِلُونَ<sup>⑩</sup>

هَانُنُمْ اَوْ لَاءٌ عَجَبُونَهُمْ وَلَا يُعْجِبُونَكُمْ وَتُؤْمِنُونَ  
بِالْكِتَابِ كُلِّهِ وَلَاذَ اللَّوْكُمْ قَالُوا اَمْنَا هُمْ وَلَاذَ اَخْلَوْا  
عَصْمَوْا عَلَيْكُمُ الْاَنْكَامَ مِنَ الْغَيْطِ قُلْ مُؤْمِنُوا  
بِعَيْطَكُمْ اِنَّ اللَّهَ عَلِيهِمْ بِدَاتِ الصُّدُورِ<sup>⑪</sup>

إِنْ تَسْكُمْ حَسَنَةً سَوْفَ هُمْ وَلَانْ تُصِبُّكُمْ  
سَيِّئَةً يَفْرُحُوا بِهَا وَلَانْ تَصِيرُوا وَتَسْقُوا  
لَا يَظْرِكُمْ كَيْدُ هُمْ شَيْئًا اِنَّ اللَّهَ بِمَا  
يَعْمَلُونَ مُحِيطٌ<sup>⑫</sup>

1. ಚೂಡಂಡಿ, 60:8-9 ಎವರೈತೆ ಮೀ ಧರ್ಮಂ ಕಾರಣಂಗಾ ಮಿಮ್ಮೆಲ್ಲಿ ವಿರೋಧಿಂಚಕ ಮೀಕು ಹಾನಿಕೆಯುಕ, ಮಿಮ್ಮೆಲ್ಲಿ ಮೀ ಇಂಡ್ರನುಂಡಿ ವೆಳ್ಗಿಗೊಟ್ಟರೋ, ಅಲ್ಲಿವಾರಿತೋ ಮೀರು ಕರುಣತೋ ನ್ಯಾಯಂತೋ ವ್ಯವಹಾರಿಂಚಂಡಿ. ಕಾನಿ ಎವರೈತೆ ಮೀ ಧರ್ಮಂ ಕಾರಣಂಗಾ ಮೀತೋ ಪೋಡಿ ಮಿಮ್ಮೆಲ್ಲಿ ಮೀ ಇಂಡ್ರನುಂಡಿ ವೆಳ್ಗಿಗೊಡತಾರೋ, ಅಲಾಂಟಿ ವಾರು ಮೀ ಸ್ನೇಹಿತುಲು ಕಾರು, ವಾರಿತೋ ಧರ್ಮಯುಧಂ (ಜಹಾದ್) ಚೆಯಂಡಿ.

121. ಮರಿಯು (ಒ ಪ್ರವಕ್ತೃ! ಆ ದಿನಾನ್ನಿ ಜ್ಞಾಪಕಂಚೆಸುಕೋ) ನೀವು ವೇಕುವಜಾಮುನ ನೀ ಇಂಟಿ ಸುಂಡಿ ಬಯಲುದೇರಿ (ಉತ್ತರದ ಕ್ವೆಶ್ತಂಲ್) ವಿಶ್ವಾಸುಲನು ವಾರಿ ವಾರಿ ಯುಥ್ ಸ್ಥಾನಾಲಲ್ ನಿಯಮಿಂಚಟಾನಿಕಿ ವೆಳ್ಳಾವು. ಮರಿಯು ಅಲ್ಲಾಹ್ ಸರ್ವಂ ವಿನೆವಾಡು, ಸರ್ವಜ್ಞಾಡು.

122. ಅಪ್ನಾಡು ಮೀಲ್ನಿ ರೆಂಡುವರ್ಗಾಲ ವಾರು ಪಿರಿಕಿತನಂ ಚೂಪಬೋಯಾರು; ಮರಿಯು

وَإِذْ دَعَوْتَ مِنْ أَهْلِكَ تُبَوِّئُ الْمُؤْمِنِينَ  
مَقَاعِدَ لِلْقَاتَالِ وَلِلَّهِ سَمِيعٌ عَلِيِّمٌ

إِذْ هَبَطْتَ طَلَابِقَرِينَ مِنْكُمْ أَنْ تَشَلَّاً وَاللَّهُ  
وَلِتَهْمَمَا وَعَلَى اللَّهِ فَلِيَتَوَكَّلُ الْمُؤْمِنُونَ

- ಈ ಅಯತ್ ಉತ್ತರದ ಯುಥ್ಂ ಗುರಿಂಚಿ ತೆಲಿಯಬೇಸ್ಟುಂದನಿ ಧರ್ಮವೆತ್ತಲಂದರಿ ಅಭಿಪ್ರಾಯಂ. ಅದಿ 3 ಪೊಂದಿ, ಷಿವಾಲ್ಯೂಲ್ ನೆಲಲ್ ಜರಿಗಿಂದಿ. 2 ಪೊಂದಿ ರಮ್ಯಾದಾನ್ ನೆಲಲ್ ಜರಿಗಿನ ಬಗ್ದ ಯುಥ್ಂಲ್ ಮಕ್ಕಾ ಮುಖಿಕುಲ ಸಂಖ್ಯೆ ದಾದಾಪು 1000 ಉಂಡೆನು. ವಾರಿವದ್ದು ಮಂಚಿ ಯುಥ್ ಸಾಮುಗ್ರಿ ಉಂಡೆನು. ಮುಸ್ಲಿಂಲು ಕೇವಲಂ 313 ಮಂದಿ ಮಾತ್ರಮೇ ಉನ್ನಪ್ರವೃತ್ತಿಕ್ಕಿ, ವಾರಿವದ್ದು ಸರಿಯೈನ ಯುಥ್ ಸಾಮುಗ್ರಿ ಲೇಕಪೋಯಿಸಿಪ್ಪಬೇಕ್ಕಿ ಅಲ್ಲಾಹುತ್ತಾ ಆಲಾ ಸರ್ವಾಯಂತೋ ವಾರು ಮುಖಿಕ್ಕುಲನು ಒಡಿಂಚಿ ವಾರಿಲ್ 70 ಮಂದಿನಿ ಸಂಪಾರಿಂಚಿ, 70 ಮಂದಿನಿ ಬಂದಿಲುಗಾ ಚೆಸುಕುಂಟಾರು. ದಾನಿ ಪ್ರತೀಕಾರಂ ಶೀರ್ಜುಕೊನೆಂದುಕು ಮಕ್ಕಾ ಖುರೈಮುಲು 3 ಪೊಂದಿ ಷಿವಾಲ್ಯೂಲ್ ನೆಲಲ್ ದಾದಾಪು 3000 ಮಂದಿ ಯುಥ್ ವಿರುಲತೋ ಮದೀನಾಕು 3 ಮೈಳ್ಧಾ ದೂರಂಲ್ ಉನ್ನ ಉತ್ತರದ ಪರ್ಯಾತಂ ಪದ್ದತು ಚೇರುಕುಂಟಾರು. ದೈವಪ್ರವಕ್ತು (ಸ್ತಂಭ) ಇದಿ ತೆಲುಸುಕೊನಿ ತಮ ಸರ್ವಾಂಶಿಲತೋ ಸಂಪ್ರದಿಸ್ತಾರು. ದೈವಪ್ರವಕ್ತು (ಸ್ತಂಭ) ಉದ್ದೇಶಂ, ಮರಿಕೊಂದರಿ ನಾಯಕುಲ ಉದ್ದೇಶಂ, ಮದೀನಾ ಸಗರಂ ಲೋಪಲನೇ ಉಂಡಿ ಯುಥ್ಂ ಚೇಯಾಲನಿ. ಕವಣವಿಶ್ವಾಸುಲ ನಾಯಕುಡು, 'ಅಭ್ಯಾಸ್ತಾಹ್ ಬಿನ್-ಉಬೈ ಕೂಡಾ ಅದೆ ಕೋರುತಾಡು. ಕಾನಿ ಅನೇಕ ಮಂದಿ ಮುಸ್ಲಿಂಲು ಮದೀನಾ ಸುಂಡಿ ಬಯಟಿಕಿ ಪೋಯಿ ಪೋರಾಡಾಲನಿ ಕೋರುತಾರು. ದೈವಪ್ರವಕ್ತು (ಸ್ತಂಭ) ವಾರಿ ಕೋರಿಕ್ಕೆ ಯುಥ್ ಸಾಮುಗ್ರಿ ಧರಿಂಚಿ ತನ ಇಂಟಿನುಂಡಿ ಬಯಟಿಕಿವಸ್ತಾರು. ಈ ವಿಧಂಗಾ ದಾದಾಪು 1000 ಮಂದಿ ಮುಸ್ಲಿಂಲತೋ ಯುಥ್ನಾನಿಕಿ ಸಿದ್ಧಾಮೈ ಉತ್ತರದ ವೈಪುಕು ಪೋತೂ ಉಂಡಗಾ, ಕವಣವಿಶ್ವಾಸುಲ ನಾಯಕುಡು 'ಅಭ್ಯಾಸ್ತಾಹ್ ಬಿನ್-ಉಬೈ - ತನ ಮಾರುಸು ಗಾರವಿಂಚಲೆದನೇ ಸಾಕುತೋ - ತನ 300 ಮಂದಿ ಅನುಚರುಲತೋ ಯುಥ್ಂಲ್ ಪಾಲ್ಯಾಸ್ಕುಂಡಾ, ವೆಸುದಿರಿಗಿ ಪೋತಾಡು. 700 ಮಂದಿ ವಿಶ್ವಾಸುಲ ಮಾತ್ರಮೇ ದೈವಪ್ರವಕ್ತು (ಸ್ತಂಭ) ಪಾಟು ಉತ್ತರದ ಉತ್ತರದ ಚೇರುತಾರು. ಅಕ್ಕಡ 50 ಮಂದಿ ಬಾಣಾಲನು ಬಾಗಾ ಪ್ರಯೋಗಿಂಚಗಲಿಗೆ, ವಿಲುಕಾಂಡನು ಒಕ ಚಿನ್ನುಕೊಂಡಮೀದ ಉಂಚಿ ಮೀರು ಎಟ್ಟಿ ಪರಿಸ್ಥಿತಿಲ್ಲಿನು ಮೀ ಚೋಟು ವಿಡಿചಿ ಯುಥ್ ಮೈದಾನಂಲ್ಕಿ ರಾಪದ್ದನಿ ಅಭ್ಯಾಸಿವಸ್ತಾರು. ಯುಥ್ಂ ಪ್ರಾರಂಭಮೈ ಮುಸ್ಲಿಂಮುಲು ವಿಜಯಂ ಪಾಂಡುತಾರು, ಮುಖಿಕ್ಕುಲು ಪಾರಿಪೋಸಾಗುತಾರು. ಅದಿ ಚೂಸಿ ಆ ವಿಲುಕಾಂಡು ವಿಜಯ ಧನಂ ದೋಚುಕೋವಟಾನಿಕಿ ತಮ ಸ್ಥಾನಾಲನು ವಿಡಿಚಿ ಕೊಂಡದಿಗಿ ವಸ್ತಾರು. ಅದಿ ಚೂಸಿ (ಅಪ್ನಾಡು ಮುಖಿಕ್ಕಾ ಉನ್ನ) 'ಭಾಲಿದ್ ಬಿನ್-ವಲೀದ್ ಒಕ ಬ್ಯಂದಾನ್ನಿ ತೀಸುಕೊನಿ ವೆಸುಕ ಸುಂಡಿ ಮುಸ್ಲಿಂಲೈ ದಾಡಿ ಚೇಸ್ತಾಡು. ಅಕಸ್ಮಾತ್ತುಗಾ ಸಂಭವಿಂಬಿನ ಈ ಪರಿಣಾಮಂತೋ ಮುಸ್ಲಿಂಲು ಕಲಪರವಡತಾರು, ಎಂತೋ ಮಂದಿ ತಮ ಪ್ರಾಣಾಲನು ಕೋಲ್ಪ್ರಾತಾರು. ಮರಿಯು ದೈವಪ್ರವಕ್ತು (ಸ್ತಂಭ) ಕೂಡಾ ಗಾಯಪಡಿ, ಕ್ರಿಂದ ಪದಿಪೋತಾರು. ದಾನಿತೋ ಅಯನ ಮರಣಿಂಚಾರನಿ ತಲಚಿ ಮುಸ್ಲಿಂಲು ಅಟೂ ಇಟೂ ಪಾರಿಪೋಸಾಗುತಾರು. ಕಾನಿ 'ಉಮರ್ ಮರಿಯು ತಲ್ಲಾ (ರ್ದಿ. 'ಅಫ್ಸುಮುಲು) ಇಕ ದೈವಪ್ರವಕ್ತಯೇ ಲೇಕುಂಬೇ ಮನಮು ಬ್ರಹ್ಮಿಕಿ ಪ್ರಯೋಜನಮೇಮಿಟನಿ ಪ್ರೇರೆವಿಂಚಟಂ ವಲ್ಲ ಮುಸ್ಲಿಂಲು ತಿರಿಗಿ ಪಕಮತ್ಯಂತೋ ಪೋರಾಡುತಾರು. ದಾನಿತೋ ಖುರೈಮೀಲು ವೆಸುದಿರಿಗಿ ಪಾರಿಪೋತಾರು.

ಅಲ್ಲಾಹ್ ವಾರಿಕಿ ಸಂರಕ್ಷಕುಡುಗ್ ಉನ್ನಾಡು. <sup>١</sup>  
ಮರಿಯು ವಿಶ್ವಸಿಂಚಿನ ವಾರು ಅಲ್ಲಾಹ್  
ಯಂದೆ ಸಮೃಕಂ ಉಂಟುಕೋವಾಲಿ.

123. ಬದ್ರೀ (ಯುಥ್ರಂ) ಸಂದು ಮೀರು  
ಬಲಪೊನುಲುಗ್ ಉನ್ನಾಪ್ನಾಡು ಅಲ್ಲಾಹ್ ಮೀಕು  
ಸಹಾಯಂ (ಮಿಮೃತ್ಯಿ ವಿಜೇತಲುಗ್) ಚೇಶಾಡು.  
ಕಾಬಟ್ಟಿ ಮೀರು ಕೃತಜ್ಞತಾಪರುಲೈ ಅಲ್ಲಾಹ್ ಯಂದು  
ಭಯಭಕ್ತಿಲು ಕಲಿಗಿ ಉಂಡಂಡಿ!

124. (ಒ ಪ್ರವಕ್ತಾ!) ನೀವು ವಿಶ್ವಾಸುಲತ್ತೋ:  
“ಮೀ? ಮೀ ಪ್ರಭುವು, ಆಕಾಶಂ ಸುಂಡಿ ಮೂಡುವೆಲ  
ದೇವರೂತಲನು ದಿಂಪಿ ಮೀಕು ಸಹಾಯಂ ಚೇಸ್ತುನ್ನದಿ  
ಚಾಲದಾ?” ಅನಿ ಅಡಿಗಿನ ಸಂದರ್ಭನ್ನಿ (ಜ್ಞಾಪಕಂ  
ಚೇಸುಕೊಂಡಿ!)

125. ಅವನು! ಒಕವೇಳ ಮೀರು ಸಹಾಸಂ  
ವಹಿಂಚಿ ದೈವಭೀತಿ ಕಲಿಗುವುಂಬೇ, ಶತ್ರುವು ವಚ್ಚಿ  
ಅಕಸ್ಮಾತ್ತುಗ್ ಮೀ ಹೈ ಪಡಿನಾ, ಮೀ ಪ್ರಭುವು ಐದು  
ವೆಲ ಪ್ರತ್ಯೇಕ ಚಿಹ್ನೆಲುಗಲ ದೇವರೂತಲನು ಪಂಪಿ  
ಮೀಕು ಸಹಾಯಂ ಚೇಯವಚ್ಚು!<sup>٢</sup>

126. ಅಲ್ಲಾಹ್ ಮೀಕು ಈ ವಿಷಯಾನ್ನಿ  
ತೆಲಿಪಿಂದಿ ಮೀಕು ಸುಭವಾರ್ತ ಇವ್ಯಾಟಾನಿಕಿ ಮರಿಯು  
ಮೀ ಹೃದಯಾಲಕು ತೃಪ್ತಿ ಕಲುಗಜೆಯಟಾನಿಕಿ  
ಮಾತ್ರಮೇ. ಮರಿಯು ಸರ್ವಾಶಕ್ತಿಮಂತುಡು, ಮಹಾ  
ವಿವೇಕವಂತುಡೆನ ಅಲ್ಲಾಹ್ ತಪ್ಪಿ, ಇತರುಲ ಸುಂಡಿ  
ಸಹಾಯಂ (ವಿಜಯಂ) ರಾಜಾಲದು ಕದಾ!

127. ಅಯನ ಇದಂತಾ ಸತ್ಯತಿರಸ್ಯಾರಂಪೈ  
ನಡಿಕೆ ವಾರಿನಿ ಕೊಂದರಿನಿ ನಶಿಂಪಜೆಯಟಾನಿಕಿ, ಲೇದಾ  
ವಾರು ಫೂರ ಪರಾಜಯಂ ಪೊಂದಿ ಆಶಾಭಂಗಂತೋ

وَلَقَدْ نَصَرَ رَبُّهُ بِيَدِ رَوَّاْنَدْ أَدَلَّهُ قَاتِلُوهُ اللَّهُ  
عَلَّمُكُمْ شَكُونَ <sup>④</sup>

إِذْ تَقُولُ لِلْمُؤْمِنِينَ أَلَّا يَكِفِيْكُمْ أَنْ يُؤْمِنُكُمْ  
رَبِّكُمْ بِشَكْلَةِ الْأَفِيفِ مِنَ الْمَلِكَةِ مُنْزَلِيْنَ <sup>٥</sup>

بِلَّا إِنْ تَصِرُّوا وَتَسْقُوا وَيَا تُوكِمْ قُورِهِمْ  
هَذَا إِيْدِيْدُكُمْ رَبِّكُمْ مُخْمَسَةُ الْأَنْيَنِ مِنَ الْمَلِكَةِ  
مُسَوَّيْنِ <sup>٦</sup>

وَمَا جَعَلَهُ اللَّهُ إِلَّا بُشْرَى لَكُمْ وَلَتَطْمِئِنَ قُلُوبُكُمْ  
بِهِ وَمَا النَّصْرُ إِلَّا مِنْ عِنْدِ اللَّهِ الْعَزِيزِ الْحَكِيمِ <sup>٧</sup>

لِيُقْطَعَ طَرْقًا مِنَ الَّذِينَ كَفَرُوا وَأُوْيَكِتَهُمْ  
فَيَنْقِلِبُوا خَاسِيْنَ <sup>٨</sup>

1. ಈ ರೆಂಡು ತೆಗಲವಾರು 'ಬೌ' ಮರಿಯು 'ಭ' ಜೀರಜ್ ಅನೇ ಅನ್ನಾರ್ ತೆಗಲಕು ಚೆಂದಿನ, ಬಸು 'ಹೋಸ್' ಮರಿಯೂ ಬಸೂ-ಸಲ್ಲ್ಯಾ ಪರ್ದಾಲಕು ಚೆಂದಿನ ವಾರು. ಕಾನಿ ಅಲ್ಲಾಹ್ (ಸು.ತಾ.) ಅನುಗ್ರಹಂ ವಲನ ವಾರಿ ಹೃದಯಾಲು ದೃಢಪಡತಾಯಿ.

2. ಮೂದಂಡಿ, 8:9-10.

ವನುದಿರಿಗಿ ಪೋವಟಾನಿಕಿ (ಚೇಷಾಡು).

**128.** (ಈ ಪ್ರವಕ್ತಾ!) ಈ ವಿಷಯಮುನಂದು ನೀತೆಲಾಂಬಿ ಅಧಿಕಾರಂಲೇದು.<sup>1</sup> ಅಯನ (ಅಲ್ಲಾಹ್) ವಾರಿನಿಕ್ಕುಮೀಂಚವಚ್ಚು, ಲೇದಾ ವಾರಿನಿ ಶಿಕ್ಕಿಂಚವಚ್ಚು. ಎಂದುಕಂಬೇ ನಿಶ್ಚಯಂಗಾ, ವಾರು ದುರ್ಗಾರ್ಥಿಲು.

**129.** ಮರಿಯು ಅಕಾಶಾಲಲ್ಲೋ ಉನ್ನದಂತಾ ಮರಿಯು ಭೂಮಿಲ್ಲೋ ಉನ್ನದಂತಾ ಅಲ್ಲಾಹ್‌ಕೆ ಚೆಂದುತುಂದಿ. ಅಯನ ತಾನು ಕೋರಿನ ವಾರಿನಿ ಕ್ಕುಮಿಸ್ತಾಡು ಮರಿಯು ತಾನು ಕೋರಿನ ವಾರಿನಿ ಶಿಕ್ಕಿಸ್ತಾಡು. ಮರಿಯು ಅಲ್ಲಾಹ್ ಕ್ಕುಮಾಶಿಲುಡು, ಅಪಾರ ಕರುಣಾಪ್ರದಾತ.

**130.** ಈ ವಿಶ್ವಾಸುಲಾರಾ! ಇಬ್ಬಾಡಿ ಮುಖ್ಯಾಡಿಗಾ ಪೆರಿಗೆ ಈ ವದ್ದೀನಿ ತಿನಕಂಡಿ. ಮರಿಯು ಮೀರು ಸಾಫಲ್ಯಂ ಪೊಂದಟಾನಿಕಿ ಅಲ್ಲಾಹ್ ಯಂದು ಭಯಭಕ್ತಿಲು ಕಲಿಗಿ ಉಂಡಂಡಿ.

**131.** ಮರಿಯು ಸತ್ಯತಿರಸ್ಯಾರುಲ ಕೌರಕು ಸಿದ್ಧಂಚೆಯಬಹಿನ ನರಕಾಗ್ನಿಕಿ ಭೀತಿಪರುತ್ತೆ ಉಂಡಂಡಿ.

**132.** ಮರಿಯು ಮೀರು ಕರುಣೀಂವಬಡಟಾನಿಕಿ ಅಲ್ಲಾಹ್‌ಕು ಮರಿಯು ಸಂದೇಶಪೂರುನಿಕಿ ವಿಧೇಯುತ್ತೆ ಉಂಡಂಡಿ.<sup>3</sup> (1/4)

**133. \*** ಮರಿಯು ಮೀ ಪ್ರಭುವು ಕ್ಕುಮಾಶಿಕ್ಕ

لَيْسَ لَكُمْ مِنَ الْأَمْرِ شَيْءٌ وَمَا يُوَبَ عَلَيْهِمْ  
أَوْ يُعْتَدُ بِهِمْ فَإِنَّمَا طَلَبُكُمْ

وَلِكُمْ مَا فِي السَّمَاوَاتِ وَمَا فِي الْأَرْضِ يَغْفِرُ لَيْمَنْ  
يَشَاءُ وَيُعَذِّبُ مَنْ يَشَاءُ وَاللَّهُ غَفُورٌ رَّحِيمٌ

يَا أَيُّهَا الَّذِينَ آمَنُوا إِذَا أَكْلُوا الرِّبَآءَ  
أَضْعَافًا أَمْ ضَعْفَةً مَّا وَأَنْفَعُوا اللَّهَ لَعْنَكُمْ  
لَعْنَلِهُنَّ

وَأَنْتُمُ الظَّالِمُونَ أُعِذَّتْ لِلْكُفَّارِينَ

وَأَطْبَعُوا اللَّهَ وَالرَّسُولَ لَعْنَكُمْ تَرْحَمُونَ

وَسَارَ عَوْلَىٰ مَغْفِرَةٍ مِّنْ زَرِّكُمْ وَجَنَّةٍ عَوْضُهَا

1. ಅಂಬೇ ಈ ಸತ್ಯತಿರಸ್ಯಾರುಲನು ವಿಶ್ವಾಸಂ ವೈಪುನಕು ಮರಲ್ಪಂ ಗಾನೀ, ಲೇಕ ವಾರಿ ವಿಷಯಂಲ್ಲೋ ಏಲಾಂಬಿ ನಿರ್ದಯಂ ತಿಸುಕೋವಟಂ ಗಾನೀ ಕೇವಲಂ ಅಲ್ಲಾಹುತ್ತಾ ಅಲ್ಲಾ ಅಧಿಕಾರಂಲ್ಲೋನೇ ಉಂದಿ.

2. ಚೂಡಂಡಿ, 2:278, ಅಬೂಪೂರ್ವೈರಾ (ರ'ದಿ. 'ಅ.) ಕಥನಂ, ದೈವಪ್ರವಕ್ತ ('ಸ'ಅಸ) ಇಲಾ ಸೆಲವಿಚ್ಚಾರು: “ನಿಡು ಮಹೋ ಪಾಪಾಲನುಂಡಿ ದೂರಂಗಾ ಉಂಡಂಡಿ.” ‘ಸ'ಹೋಬಾ (ರ'ದಿ. 'ಅಸ್ತುಮ್) ಅಡಿಗಾರು: “ಈ ಪ್ರವಕ್ತ ('ಸ'ಅಸ)! ಅವಿ ಏಮೆಬಿ?” ದೈವಪ್ರವಕ್ತ ('ಸ'ಅಸ) ಇಲಾ ಸಮಾಧಾನಮಿಚ್ಚಾರು: “ಅವಿ 1) ಆರಾಧನಲ್ಲೋ ಅಲ್ಲಾಹ್(ಸು.ತಾ.)ಕು ಭಾಗಸ್ಯಾಮುಲನು ಕಲಿಪ್ಪಂಚಟಂ, 2) ಮಂತ್ರ ತಂತ್ರಾಲು ಚೆಯಟಂ, 3) ಅಲ್ಲಾಹುತ್ತಾ ಅಲ್ಲಾ ನಿಷೇಧಿಂಬಿನ ಪ್ರಾಣಿನಿ ಅನ್ಯಾಯಂಗಾ ಚಂಪಟಂ, 4) ವದ್ದೀ ತಿನಟಂ, 5) ಅನಾಧುಲ ಆಸ್ತಿನಿ ಕಬಳಿಂಚಟಂ, 6) ಯುದ್ಧರಂಗಂಲ್ಲೋ ಪಿರಿಕಿತನಂತೋ ಕತ್ತಲು ವೆಸ್ತುಮಾಪಿ ಪಾರಿಪೋವಟಂ, 7) ಪತಿಪ್ರತ ಸ್ತ್ರೀಲಪೈ ನಿಂದಲು ಮೋವಟಂ.” ('ಸ'ಹೋಹ್ ಬ್ಯಾರೀ, ಪುಸ್ತಕಂ-4, 'ಹಾದಿನ್' ನಂ. 28).

3. ಚೂಡಂಡಿ, 3:85.

ಕೊರಕು ಮರಿಯು ಸ್ವರ್ಗವಾಸಂ ಕೊರಕು ಒಕರಿತೋನೊಕರು ಪೋಟೆವಡಂಡಿ; ಅದಿ ಭೂಮ್ಯಾ ಕಾಶಾಲಂತ ವಿಶಾಲಮೈನದಿ; ಅದಿ ದೈವಭೀತಿ ಗಲವಾರಿತೆ ಸಿಧ್ಧಪರಚಬಡಿಂದಿ.

**134.** (ವಾರಿ ಕೊರಕು) ಎವರೈತೆ ಕಲಿಮೀಲೋನೂ ಮರಿಯು ಲೇಮೀಲೋನೂ (ಅಲ್ಲಾಹ್ ಮಾರ್ದಾಲೋ) ಖರ್ಚೆಸ್ತಾರೋ ಮರಿಯು ತಮ ಕೋಪಾನ್ನಿ ನಿಗರ್ಹಿಂಚುಕುಂಟಾರೋ ಮರಿಯು ಪ್ರಜಲನು ಕ್ಷಮಿಸ್ತಾರೋ! ಅಲ್ಲಾಹ್ ಸಜ್ಜನುಲನು ಪ್ರೇಮಿಸ್ತಾದು.<sup>1</sup>

**135.** ಮರಿಯು ವಾರು, ಎವರೈತೆ, ಅಶ್ಲೀಲ ಪನುಲು ಚೇಸಿನಾ, ಲೇದಾ ತಮಕು ತಾಮು ಅನ್ಯಾಯಂ ಚೇಸುಕುನ್ನಾ, ಅಲ್ಲಾಹ್ನು ಸೃಂಬಿ ತಮ ಪಾಪಾಲಕು ಕ್ಷಮಾಪಣ ವೇಡುಕುಂಟಾರೋ! ಮರಿಯು ಅಲ್ಲಾಹ್ ತಪ್ಪ, ಪಾಪಾಲನು ಕ್ಷಮಿಂಚ ಗಲವಾರು ಇತರುಲು ಎವರುನ್ನಾರು? ಮರಿಯು ವಾರು ತಾಮು ಚೇಸಿನ (ತಪ್ಪಿಲನು), ಬುಧ್ಫು ಪೂರ್ವಕಂಗಾ ಮೂರ್ಖಪು ಪಟ್ಟುತೋ ಮಲ್ಲಿ ಚೇಯರು!<sup>2</sup>

**136.** ಇಲಾಂಟಿ ವಾರಿ ಪ್ರತಿಫಲಂ, ವಾರಿ ಪ್ರಭುವು ನುಂಡಿ ಕ್ಷಮಾಭಿಕ್ಷ ಮರಿಯು ಕ್ರಿಂದ ಸೆಲಯೆಳ್ಳು ಪ್ರವರ್ಹಿಂಚೆ ಸ್ವರ್ಗವನಾಲು. ವಾರಕ್ಕೂಡ ನಾಷ್ಯತಂಗಾ ಉಂಟಾರು. ಸತ್ಯಾರ್ಥ್ಯಲು ಚೇಸೇ ವಾರಿಕಿ ಎಂತಕ್ರೇಷ್ಟಮೈನ ಪ್ರತಿಫಲಂ ಉಂದಿ!

**137.** ಮೀಕು ಪೂರ್ವಂ ಇಲಾಂಟಿ ಎನ್ನ ಸಂಪ್ರದಾಯಾಲು (ತರಾಲು) ಗಡಿಚಿಪೋಯಾಯಿ. ಸತ್ಯಾನ್ನಿ ತಿರಸೃಂಬಿನ ವಾರಿ ಗತಿ ಏಮಾಯಂದ್ದೀ ಮೀರು ಭೂಮಿಲೋ ಸಂಚಾರಂ ಚೇಸಿ ಚೂಡಂಡಿ.

**138.** ಇದಿ (ರಂಭುರ್ಜಾನ್) ಪ್ರಜಲ ಕೊರಕು ಒಕ ಸೃಷ್ಟಮೈನ ವ್ಯಾಖ್ಯಾನಂ ಮರಿಯು ದೈವಭೀತಿ ಗಲವಾರಿಕಿ ಮಾರ್ಗದರ್ಶಕತ್ವಂ ಮರಿಯು ಹಿತೋಪದೇಶಂ.

السَّمَوَاتُ وَالْأَرْضُ أُعِدَّتَا لِلنَّبِيِّنَ ﴿١﴾

الَّذِينَ يُفْعَمُونَ فِي السَّرَّاءِ وَالْفَرَّاءِ وَالْكَظِيمِينَ  
الْغَيْظِ وَالْعَافِينَ عَنِ النَّاسِ وَاللَّهُ يُحِبُّ  
الْمُحْسِنِينَ ﴿٢﴾

وَالَّذِينَ إِذَا فَعَلُوا فَاجْشَهُواْ وَظَلَمُواْ أَنفُسَهُمْ  
ذَكَرُوا اللَّهَ فَأَسْتَغْفِرُوا لِذَنْبِهِمْ وَمَنْ يَغْفِرُ  
الذَّنْبَ إِلَّا اللَّهُ وَلَهُ يُصْرِّفُ أَعْلَى<sup>٣</sup>  
مَا فَعَلُوا وَهُمْ يَعْلَمُونَ ﴿٣﴾

أُولَئِكَ جَزَآءُهُمْ مَغْفِرَةٌ مِّنْ رَّبِّهِمْ  
وَجَنَّتْ بَعْرِيٌّ مِّنْ تَحْتِهَا الْأَنْهَرُ خَلِدِينَ  
فِيهَا وَنِعْمَ أَجْرُ الْعَمِلِينَ ﴿٤﴾

قَدْ خَلَتْ مِنْ قَبْلِكُمْ سَنَّ قِسْرِيُّوْنِي  
الْأَرْضُ فَإِلْظَرُرُوْكِيْفُ كَانَ عَاقِبَةُ  
الْمُنْكَرِيِّينَ ﴿٥﴾

هُذَا بَيَانٌ لِلنَّاسِ وَهُدًى وَمَوْعِظَةٌ  
لِلنَّبِيِّنَ ﴿٦﴾

1. 'ಸ.ಬು'ಭಾರೀ, ಪುಸ್ತಕಂ-4, 'ಪಾದೀನ್' ನಂ.141 ಮರಿಯು 'ಸ.ಬು'ಭಾರೀ, ಪುಸ್ತಕಂ-8, 'ಪಾದೀನ್' ನಂ.135.

2. ಚೂಡಂಡಿ, 42:25.

**139.** ಕಾಬಡ್ಯಿ ಮೀರು ಬಲಹೀನತ ಕನಬರವ ಕಂಡಿ  
ಮರಿಯು ದುಃಖದಕಂಡಿ ಮರಿಯು ಮೀರು ವಿಶ್ವಾಸುಲೆ  
ಅಯಿತೆ, ಮೀರೆ ತಪ್ಪಕ ಪ್ರಾಬಲ್ಯಂ ಪಾಂದುತ್ತಾರು.

**140.** ಒಕವೇಳ ಇವುಡು ಮೀರು ಗಾಯವಡಿತೆ,  
ವಾಸ್ತವಾನಿಕಿ ಆ ಜಾತಿವಾರು (ಮೀ ಏರೋಧುಲು) ಕೂಡಾ  
ಇದೆವಿಧಂಗಾ ಗಾಯವಡ್ಡಾರು.<sup>1</sup> ಮರಿಯು ಮೇಮು  
ಇಲಾಂಟಿ ದಿನಾಲಸು ಪ್ರಜಲ ಮಧ್ಯ ತ್ರಿಪುತ್ರು  
ಉಂಟಾಮು. ಮರಿಯು ಅಲ್ಲಾಹ್, ಮೀಲೋ ನಿಜಮೈನ  
ವಿಶ್ವಾಸುಲೆವ್ಯರ್ ತೆಲುಸುಕೋವಟಾನಿಕೀ ಮರಿಯು  
(ಸತ್ಯಫಾಪನಕು) ತಮ [ಪ್ರಾಣಾಲಸು ತ್ಯಾಗಂ ಚೆಯಗಲ  
ವಾರಿನಿ ಎನ್ನುಕೋವಟಾನಿಕೀ ಇಲಾ ಚೆಸ್ತೂ ಉಂಟಾಡು.  
ಮರಿಯು ಅಲ್ಲಾಹ್ ದುರ್ಗಾರ್ಥಲನು ಪ್ರೇಮಿಂಚಿದು.

**141.** ಮರಿಯು ಅಲ್ಲಾಹ್ ವಿಶ್ವಾಸುಲಸು  
ಪರಿಶುಧುಲುಗಾ<sup>2</sup> ಚೆಯಟಾನಿಕೀ ಮರಿಯು  
ಸತ್ಯತಿರಸಾಗ್ನರುಲನು ನಾಮರೂಪಾಲು ಲೇಕುಂಡಾ  
ಚೆಯಟಾನಿಕೀ (ಈ ವಿಧಂಗಾ ಚೆಸ್ತಾಡು).

**142.** ಏಮೀ? ಮೀಲೋ ಆಯನ ಮಾರ್ಗಂಲೋ ಪ್ರಾಣಾಲು  
ತೆಗಿಂಚಿ ಪೋಡೆವಾರು (ಧರ್ಮ ಯೋಧುಲು)  
ಎವರೋ ಅಲ್ಲಾಹ್‌ಕು ತೆಲಿಯಕುಮುಂದೆ ಮರಿಯು ಸಹಾನಂ  
ಚೂಪೆವಾರು ಎವರೋ ತೆಲಿಯಕ ಮುಂದೆ, ಮೀರು  
ಸ್ವರ್ಗಂಲೋ ಪ್ರವೇಶಿಂಚಗಲರನಿ ಭಾವಿಸ್ತುನ್ನಾರಾ?<sup>3</sup>

**143.** ಮರಿಯು ವಾಸ್ತವಾನಿಕಿ, ಮೀರು (ಅಲ್ಲಾಹ್  
ಮಾರ್ಗಂಲೋ) ಮರಣಿಂಚಾಲನಿ ಕೋರುಚುಂಟಿರಿ!<sup>4</sup>  
ಅದಿ, ಮೀರು ದಾನಿನಿ ಪ್ರತ್ಯಕ್ಷಂಗಾ ಚೂಡಕ ಮುಂದಟಿ  
ವಿಷಯಂ; ಕಾನಿ, ಮೀರು ದಾನಿನಿ

وَلَا يَهْتَوُا لَا حَزِّنُوا وَأَنْتُمُ الْأَعْلَوْنَ إِنْ  
كُنْتُمْ مُؤْمِنِينَ <sup>④</sup>

إِنْ يَمْسِكُمْ قَرْحٌ فَقَدْ مَسَّ الْقَوْمَ قَرْحٌ  
مِثْلُهُ وَتِلْكَ الْأَيَامُ نُذَادُ لِهَا بَيْنَ النَّاسِ  
وَلِيَعْلَمَ اللَّهُ الَّذِينَ آمَنُوا وَيَتَغَدَّ مِنْكُمْ  
شَهَدَاءُهُ وَاللَّهُ لَا يُحِبُّ الظَّالِمِينَ <sup>⑤</sup>

وَلِيُمْحَصَ اللَّهُ الَّذِينَ آمَنُوا وَيَمْحَقَ  
الْكُفَّارُ <sup>⑥</sup>

أَمْ حِسِّبُوكُمْ أَنْ تَدْخُلُوا الْجَنَّةَ وَلَمَّا يَأْتِكُمُ اللَّهُ  
الَّذِينَ جَاهَدُوا مِنْكُمْ وَيَعْلَمَ الصَّابِرِينَ <sup>⑦</sup>

وَلَقَدْ كُنْتُمْ تَسْئُونَ الْبُوْتَ مِنْ مَبْلِ أَنْ  
تَلْقُوهُ فَقَدْ رَأَيْتُمُوهُ وَأَنْتُمْ تَنْظَرُونَ <sup>⑧</sup>

1. ಇದಿ ಈ ಪೂರ್ವ ಯುದ್ಧಾನ್ನಿ ಸೂಚಿಸ್ತುಂದಿ.

2. ಲಿಯಮ್ 'ಪ್ರೀ'ಸ್: ಈ ಪರಾನಿಕ ಮೂಡು ಅರ್ಥಾಲುನ್ನಾಯಿ, 1) to test, ಪರೀಕ್ಷಿಂಚುಟು, 2) to purify,  
ಪರಿಶುಧುಪರಚುಟು, 3) to get rid off, ರದ್ದು ಚೆಯುಟು ಲೇಕ ತೀಸಿವೆಯುಟು. (ತಫ್ಫಿರ್ ಅಲ್-ಖು'ರ್ಬುಟೀ).

3. ಚೂಡಂಡಿ, 2:214 ಮರಿಯು 29:2.

4. ಮೀರು ಮೀ ಶತ್ರುವುಲತೆ ಪೋಡಟಾನಿಕಿ ಆಶಿಂಚಕಂಡಿ. ಅಲ್ಲಾಹ್ (ಸು.ತಾ.) ಶರಣಕೋರಂಡಿ. ಕಾನಿ  
ಪರಿಸ್ಥಿತುಲವಲ್ಲ ಯುದ್ಧಂ ಅವಶ್ಯಕಮೈತೆ ದೈರ್ಯಸ್ತ್ರೇರ್ಯಲತೆ ಪೋಡಂಡಿ. ಸ್ವರ್ಗಂ ಕತ್ತಲ ಚಾಯಲೋ ಉಂದನಿ  
ತೆಲುಸುಕೋಂಡಿ. ('ಸ 'ಪ್ರೀ'ಪ್ರಾನ್, ಇಬ್ನ್-ಕಸೀ'ರ್).

ಎದುರುಚೂಸ್ತುಂಡಗಾನೆ, ವಾಸ್ತವಾನಿಕಿ ಇವ್ನುಡು ಅದಿ ಮೀ ಮುಂದುಕು ವರ್ಚ್ಚನೆಂದಿ.

**144.** ಮರಿಯು ಮು'ಹಾಮ್ದ್<sup>1</sup> ಕೇವಲಂ ಒಕ ಸಂದೇಶಪಾರುಡು ಮಾತ್ರಮೇ! ವಾಸ್ತವಾನಿಕಿ ಅತನಿಕಿ ಪೂರ್ವಂ ಅನೇಕ ಸಂದೇಶಪಾರುಲು ಗಡಿಯಾಯಾರು.<sup>2</sup> ಏಮೀ? ಒಕವೇಳ ಅತನು ಮರಣಿಸ್ತೇ, ಲೇಕ ಹಾತ್ಯಾಚೆಯಬಹಿತೆ, ಮೀರು ವೆನುಕಂಜವೇನಿ ಮರಲಿಪೋತಾರಾ? ಮರಿಯು ವೆನುಕಂಜವೇನಿ ಮರಲಿಪೋಯೆವಾಡು ಅಲ್ಲಾಹ್‌ಕು ಏ ಮಾತ್ರಂ ನಷ್ಟಂ ಕಲಿಗಿಂಚಲೇದು. ಮರಿಯು ಕೃತಜ್ಞತಾಪರುತ್ತೆನ ವಾರಿಕಿ ಅಲ್ಲಾಹ್ ತಗಿನ ಪ್ರತಿಫಲಾನ್ನಿ ಪ್ರಸಾದಿಸ್ತಾಡು.

**145.** ಅಲ್ಲಾಹ್ ಅನುಮತಿಲೇನಿದೆ, ಏ ಪ್ರಾಣಿ ಕೂಡಾ ಮರಣಿಂಚಬಾಲದು, ದಾನಿಕಿ ಒಕ ನಿಯಮಿತ ಕಾಲಂ ವ್ರಾಯಬಹಿಡಂದಿ. ಮರಿಯು ಎವಡೈತೆ ಈ ಪ್ರಪಂಚ ಸುಖಾನ್ನಿ ಕೋರುಕುಂಟಾದೋ, ಮೇಮು ಅತನಿಕದಿ ನೊಸಂಗುತಾಮು ಮರಿಯು ಎವಡು ಪರಲೋಕಸುಭಾನ್ನಿ ಕೋರುಕುಂಟಾದೋ ಅತನಿಕದಿ ನೊಸಂಗುತಾಮು. ಮರಿಯು ಮೇಮು ಕೃತಜ್ಞತ್ವೆನ ವಾರಿಕಿ ತಗಿನ ಪ್ರತಿಫಲಾನ್ನಿ ಪ್ರಸಾದಿಂಚಗಲಿದ್ದು.

**146.** ಮರಿಯು ಎಂದರೋ ಪ್ರವ್ತಕಲು ಮರಿಯು ವಾರಿತೋ ಕಲಿಸಿ ಎಂತೋಮಂದಿ ಧರ್ಮವೇತ್ತಲು /ದೈವಭಕ್ತುಲು

وَمَا مُحَمَّدٌ إِلَّا رَسُولٌ قَدْ خَلَقْتَ مِنْ قَبْلِهِ  
رَسُولُ أَفَإِنْ مَاتَ أُوْ قُتِلَ أَنْقَلَبَتْ عَلَى  
أَعْقَابِكُمْ وَمَنْ يَنْفَعِلْ بِعَلَيْهِ فَلَنْ  
يُضْرِبَ اللَّهُ شَيْئًا وَسَيَجْزِي اللَّهُ الشَّاكِرِينَ ⑩

وَمَا كَانَ لِنَفْسٍ أَنْ تَمُوتَ إِلَّا بِإِذْنِ اللَّهِ كَتَبَ  
مُؤْجَلًا وَمَنْ يُرِدْ ثَوَابَ الدُّنْيَا نُؤْتِهِ مِنْهَا  
وَمَنْ يُرِدْ ثَوَابَ الْآخِرَةِ نُؤْتِهِ مِنْهَا  
وَسَنَجْزِي الشَّاكِرِينَ ⑪

وَكَائِنٌ مِّنْ تِبْيَقٍ قُتِلَ مَعَهُ رَبِّيُّونَ

1. ಮು'ಹಾಮ್ದ್ ('ಸು.ಅಸ) ಪೇರು ಖುರ್ಅನ್ಲೋ 4 ಸಾರ್ಯು ವಚ್ಚಿಂದಿ. ಇಂಕಾ ಚೂಡಂಡಿ, 33:40, 47:2 ಮರಿಯು 48:29. ಅ'ಹ್ಮಾದ್ ('ಸು.ಅಸ) ಅನಿ 61:6 ಲೋ ವಚ್ಚಿಂದಿ.
2. ಈ'ಹಾದ್ ಯುಥ್ಫಂಲೋ ಮು'ಹಾಮ್ದ್ ('ಸು.ಅಸ) ಮರಣಿಂಚಾರನೆ ವಾರ್ತ ವಾಗ್ಪಿಂಚಗಾನೆ ಮುಸ್ಲಿಂಲು ದೈರ್ಯಾನ್ನಿ ಕೋಲ್ಪೋಯಿ, ಯುಥ್ಫರಂಗಂ ಸುಂಡಿ ವೆನುಕಂಜ ವೇಯಸಾಗುತಾರು. ಅವ್ನುಡು ಈ ಅಯತ್ ಅಪತರಿಂಪಜೆಯಬಹಿಡಂದಿ. ಇಂತಹ ಮುಂದು ಕೂಡಾ ಸಂದೇಶಪಾರುಲು ಹಾತ್ಯಾಚೆಯಬಧಾರು. ಮರಿ ದೈವಪ್ರವ್ತಕ ('ಸು.ಅಸ) ಹಾತ್ಯಾಚೆಯಬಹಿತೆ ಮೀರಂದುಕು ವೆನುಕಂಜವೇಯಾಲಿ? ಮೀರು ಕೂಡಾ ದೈರ್ಯಂತೋ, ಶತ್ರುಪುಲತೋ ಪೋರಾಡಿ ಮರಣಿಸ್ತೇ, ಸ್ವರ್ಗಾನಿಕಿ ಅರ್ಪುಲವುತಾರು, ವಿಜಯಂ ಪೊಂದಿತೆ ವಿಜಯಧನಾನಿಕಿ. ಕಾನಿ ವೆನುಕಂಜ ವೇನಿ, ಮರಣಿಸ್ತೇ, ನರಕಂ ಪಾಲಪುತಾರು, ಲೇದಾ ಯುಥ್ಫಾದೀಲೈ, ಬಾನಿಸಲೈ ಮೀ ಆತ್ಮಾಭಿಮಾನಾನ್ನಿ ಕೋಲ್ಪೋತಾರು. ಒಕ 'ಹಾದೀನ್': ಮು'ಹಾಮ್ದ್ ('ಸು.ಅಸ) ಮರಣಿಂಚಿನ ರೋಜು ಅಬೂಬಕ್ರ್ (ರ'ದಿ.'ಅ.) ಇಲಾ ಅನ್ನಾರು: "ಎವರೈತೆ ಮು'ಹಾಮ್ದ್ ('ಸು.ಅಸ)ನು ಅರಾಧಿಸ್ತಾರೋ, ವಾರು ಮು'ಹಾಮ್ದ್ ('ಸು.ಅಸ) ಗತಿಂಚಿಪೋಯಾರನಿ ತೆಲುಸುಕೋವಾಲಿ. ಕಾನಿ ಎವರೈತೆ ಕೇವಲಂ ಅಲ್ಲಾಹ್ (ಸು.ತಾ.)ನು ಅರಾಧಿಸ್ತಾರೋ, ಆಯನ ನಿತ್ಯದು, ಸಜೀವದು ಅನಿ ತೆಲುಸುಕೋವಾಲಿ." ('ಸ. ಬು.ಭಾರೀ).

(ರಿಬೀ'ಯ್ಯಾನ್) ಧರ್ಮಯಥಾಲು ಚೇಷಾರು, ಅಲ್ಲಾಹ್ ಮಾರ್ಗಂಲೋ ಎದುರೈನ ಕಷ್ಟಾಲಕು ವಾರು ದೈರ್ಯಂ ವಿಡುವಲೆದು ಮರಿಯು ಬಲಹೀನತ ಕನಬರವಲೆದು ಮರಿಯು ವಾರಿಕಿ (ಶತ್ರುವುಲಕು) ಲೋಬಡನೂ ಲೇದು. ಮರಿಯು ಅಲ್ಲಾಹ್ ಅಪದಲಲೋ ಸಹಾನಂ ವಹಿಂಚೆ ವಾರಿನಿ ಪ್ರೇಮಿಸ್ತಾದು.

147. ಮರಿಯು ವಾರಿ ಪ್ರಾರ್ಥನ ಕೆವಲಂ: “ಈ ಮಾ ಪ್ರಭೂ! ಮಾ ಪಾಪಾಲನು, ಮಾ ವ್ಯವಹಾರಾಲಲೋ ಮೇಮು ಮಿತಿಮೀರಿ ಪೋಯಿನ ವಾಟಿನಿ ಕ್ಷಮಿಂಚು ಮರಿಯು ಮಾ ಪಾದಾಲಕು ಸ್ನೇರ್ಯಾನ್ನಿ ಪ್ರಸಾದಿಂಚು ಮರಿಯು ಸತ್ಯತಿರಸ್ಯಾರುಲಕು ಪ್ರತಿಕೂಲಂಗಾ ಮಾಕು ವಿಜಯಾನ್ನಿ ಪ್ರಸಾದಿಂಚು.” ಅನಿ ವಲಕಟಂ ಮಾತ್ರಮೇ!

148. ಕಾವುನ ಅಲ್ಲಾಹ್ ವಾರಿಕಿ ಇಹಾ ಲೋಕಂಲೋ ತಗಿನ ಫಲಿತಾನ್ನಿ ಮರಿಯು ಪರ ಲೋಕಂಲೋ ಉತ್ತಮ ಪ್ರತಿಫಲಾನ್ನಿ ಪ್ರಸಾದಿಂಚಾಡು. ಮರಿಯು ಅಲ್ಲಾಹ್ ಸಜ್ಜಸುಲನು ಪ್ರೇಮಿಸ್ತಾದು.

149. ಈ ವಿಶ್ವಾಸುಲಾರಾ! ಮೀರು ಸತ್ಯತಿರಸ್ಯಾರುಲ ಸಲಹಾಲನು ಪಾಟಿಸ್ತೇ, ವಾರು ಮಿಮೃತ್ಯಾನ್ನಿ ವೆನುಕು (ಅವಿಶ್ವಾಸಂ ವೈವುನಕು) ಮರಲಿಸ್ತಾರು. ಅಪ್ಪುಡು ಮೀರೆ ನಷ್ಟಪಡಿನ ವಾರವುತಾರು.

150. ವಾಸ್ತವಾನಿಕಿ! ಅಲ್ಲಾಹ್ಯೇ ಮೀ ಸಂರಕ್ಷಕುಡು. ಮರಿಯು ಅಯನೆ ಅತ್ಯುತ್ತಮ ಸಹಾಯಕುಡು.

151. ಅಯನ ಏ ವಿಧಮೈನ ಪ್ರಮಾಣಂ ಅವಶರಿಂಷಿಯನಿದೆ, ಅಲ್ಲಾಹ್ ಕು ಸಾಟಿ ಕಲ್ಪಿಂಚಿನಂದುಕು, ಮೇಮು ಸತ್ಯತಿರಸ್ಯಾರುಲ ಹೃದಯಾಲಲೋ ಘೋರ ಭಯಾನ್ನಿ ಕಲ್ಪಿಸ್ತಾಮು. ವಾರಿ ಅಷಯಂ ಸರಕಾಗಿನ್ಯೇ! ಅದಿ ದುರ್ಬಾಗ್ಗಳಕು ಲಭಿಂಚೆ, ಅತಿಚೆಡ್ಡ ನಿವಾಸಂ.

152. ಮರಿಯು ವಾಸ್ತವಾನಿಕಿ ಅಲ್ಲಾಹ್ ಮೀಕು |

كَيْثِيرٌ فَمَا وَهُنُوا لِمَا أَصَابَهُمْ فِي سَبِيلٍ  
إِنَّهُ وَمَا أَضَعُفُوا وَمَا أَسْتَكِنُوا وَاللَّهُ يُحِبُّ  
الصَّابِرِينَ ②

وَمَا كَانَ قَوْلَهُمْ إِلَّا أَنْ قَالُوا رَبَّنَا أَغْفِرْ  
لَنَا ذُنُوبَنَا وَإِسْرَافَنَا فِي آمْرِنَا وَثَقِيلٌ  
أَقْدَمَنَا وَأَنْصُرْنَا عَلَى الْقَوْمِ الْكُفَّارِينَ ④

فَاتَّسْهُمُ اللَّهُ تَوَابُ الدُّنْيَا وَ حُسْنَ تَوَابٍ  
الْآخِرَةِ وَ اللَّهُ يُحِبُّ الْمُحْسِنِينَ ⑤

يَا أَيُّهَا الَّذِينَ أَمْنُوا إِنَّ تُطِيعُوا الَّذِينَ  
كُفَّرُ وَ أَيْرُدُ وَ كُنْهُ عَلَى أَعْقَابِكُمْ فَتَنَقْلِبُوا  
خِسَرِينَ ⑥

بِلِ اللَّهِ مَوْلَكُكُمْ وَ هُوَ خَيْرُ الصِّرَاطِينَ ⑦

سَنُلْقِنِ في قُلُوبِ الَّذِينَ كَفَرُوا وَالرُّعَابِ بِهِمَا  
أَشْرَكُوا يَا اللَّهُ مَا لَهُ يُنَزِّلُ بِهِ سُلْطَانًا  
وَمَا وَلَهُمُ الْثَّارُ وَ بِئْسَ مَثْوَى الظَّالِمِينَ ⑧

وَلَقَدْ صَدَقُوا اللَّهُ وَعْدَهُ إِذْ تُحْشِنُوهُمْ

ಚೇಸಿನ, ತನ ವಾಗ್ದಾನಾನ್ನಿ ಸತ್ಯಪರಚಾಡು, ಎವನ್ನಡೆತೆ ಮೀರು ಆಯನ ಅನುಮತಿತೋ, ವಾರಿನಿ (ಸತ್ಯತಿರಸ್ತಾರುಲನು) ಚಂಪುತೂಣನ್ನಾರೋ!<sup>1</sup> ತರುವಾತ ಮೀರು ಪಿರಿಕಿತನಾನ್ನಿ ಪ್ರದರ್ಶಿಂಚಿ, ಮೀ ಕರ್ತವ್ಯ ವಿಷಯಂಲೋ ಪರಸ್ಪರ ವಿಬೇಧಾಲಕು ಗುರಿಂತಹ್ಯಾ - ಆಯನ (ಅಲ್ಲಾಹ್) ಮೀಕು, ಮೀರು ವ್ಯಾಮೋಪದುತುನ್ನು ದಾನಿನಿ ಚೂಪಿಸಿ - (ಮೀ ನಾಯಕನಿ) ಅಜ್ಞಲನು ಉಲ್ಲಂಘಿಂಚಾರು.<sup>2</sup> (ಎಂದುಕಂಬೇ) ಮೀಲೋ ಕೊಂದರು ಇಹಾಲೋಕಾನ್ನಿ ಕೋರೇವಾರುನ್ನಾರು ಮರಿಯು ಮೀಲೋ ಕೊಂದರು ಪರಲೋಕಾನ್ನಿ ಕೋರೇವಾರುನ್ನಾರು. ತರುವಾತ ಮಿಮ್ಮೆಲ್ಲಿ ಪರಿಕ್ರಿಂಚಂತಾನಿಕಿ ಆಯನ (ಅಲ್ಲಾಹ್) ಮೀರು ಮೀ ವಿರೋಧುಲನು ಒಡಿಂಚಕುಂಡಾ ಚೇಸಾಡು.<sup>3</sup> ಮರಿಯು ವಾಸ್ತವಾನಿಕಿ ಇಪ್ಪಡು ಆಯನ ಮಿಮ್ಮೆಲ್ಲಿ ಕ್ಷಮಿಂಚಾಡು. ಮರಿಯು ಅಲ್ಲಾಹ್ ವಿಶ್ವಾಸುಲಪಟ್ಟ ಎಂತೋ ಎಂತೋ ಅನುಗ್ರಹಾದು. (3/8)

**153.** \* (ಜ್ಞಾಪಕಂ ಚೇಸುಕೋಂಡಿ!) ಎವನ್ನಡು ಅಯಿತೆ ಮೀರು ಪಾರಿಪೋತೂ ಉನ್ನಾರೋ ಮರಿಯು ವೆನುಕು ಕೂಡಾ ತಿರಿಗಿ ಎವರಿನೀ ಚೂಡಕುಂಡಾ ಉನ್ನಾರೋ ಮರಿಯು ಪ್ರವತ್ತ ಮೀ ವೆನುಕನುಂಡಿ, ಮಿಮ್ಮೆಲ್ಲಿ ಪಿಲುಸ್ತೂ ಉನ್ನಾಡೋ! ಅವನ್ನಡು (ಮೀ ಈ ವೈಭಾರಿಕಿ) ಪ್ರತಿಫಲಂಗಾ (ಅಲ್ಲಾಹ್) ಮೀಕು ದುಃಖಂ ಮೀದ ದುಃಖಂ ಕಲುಗಜೇಸಾಡು; ಮೀರು ಏದೈನಾ ಪೋಗೊಟ್ಟುಕುನ್ನಾ, ಲೆದಾ ಮೀಕು ಏದೈನಾ ಅಪದ ಕಲಿಗಿನಾ ಮೀರು ಚಿಂತಿಂಚಕುಂಡಾ ಉಂದೆಂದುಕು. ಮರಿಯು ಮೀ ಕರ್ನುಲನ್ನಿಂಟಿನೀ ಅಲ್ಲಾಹ್ ಬಾಗಾ ಎರುಗುನು.

**154.** ಅವನ್ನಡು ಈ ದುಃಖಂ ತರುವಾತ ಆಯನ (ಅಲ್ಲಾಹ್) ಮೀವೈ ಶಾಂತಿಭದ್ರತಲನು ಅವಶರಿಂಪಜೇಸಾಡು; ದಾನಿವಲ್ಲ ಮೀಲೋ ಕೊಂದರಿಕಿ

بِإِذْنِهِ حَتَّى إِذَا فَيَلُّتُمْ وَتَنَازَّعَتُمْ فِي  
الْأَمْرِ وَغَصِّيْتُمْ مِّنْ بَعْدِ مَا أَرَكُمْ مَا  
تُحِبُّونَ مِنْكُمْ مَنْ فِيْرِيْدُ الدُّنْيَا وَمِنْكُمْ مَنْ  
يُفِرِّيْدُ الْآخِرَةَ ثُمَّ صَرَقْتُمْ عَنْهُمْ  
لِيَبْتَلِيْكُمْ وَلَقَدْ عَفَّا عَنْكُمْ وَاللَّهُ ذُو  
فَضْلٍ عَلَى الْمُؤْمِنِيْنَ ⑩

إِذْ تُصْبِدُونَ وَلَا تَلُونَ عَلَى أَحَدٍ  
وَالرَّسُولُ يَدُعُوكُمْ فِي الْآخِرَةِ كُمْ قَائِمَاتُكُمْ  
غَمَّا لِغَمِّ لِكِيلَا تَحْزِنُوا عَلَى مَا فَاتَكُمْ  
وَلَدَمَا أَصَابَكُمْ وَاللَّهُ خَيْرٌ بِهَا  
تَعْمَلُونَ ⑩

ثُمَّ أَنْزَلَ عَلَيْنَا مِنْ بَعْدِ الْغُصْنَةِ ثُعَاسًا تَغْشِي  
كَلْيَفَةً مِنْكُمْ وَطَالِبَةً قَدَّاهُمْ أَنْسَهُمْ

1. ಇದಿ ವಿಶ್ವಾಸುಲಕು ಮೊದಲ ಲಭಿಂಚಿನ ವಿಜಯಂ.

2. ಇದಿ ಉಪಾದ್ಯ ಯುದ್ಧಂಲೋ ಗುಟ್ಟಮೀದ ಉಂಚಬಡಿನ 50 ಮಂದಿ ವಿಲುಕಾಂಡ ವಿಷಯಂ.

3. ಶಭಾರ್ಥ ಪ್ರಕಾರಂ: ಮೀ ವಿರೋಧು ರೆಮುಂ ಮಿಮ್ಮೆಲ್ಲಿ ಪಾರಿಪಾಯೆಟ್ಟು ಚೇಸಾಡು.

ಹನುಮತಾಟು ಆವರಿಂಚಿಂದಿ. ಕಾನಿ ಮರಿಕೊಂಡರು - ಕೆವಲಂ ಸ್ಯಾಂತ ಪ್ರಾಣಾಲಕು ಪ್ರಾಮುಖ್ಯತ ನಿಚ್ಚೇವಾರು, ಅಲ್ಲಾಹ್‌ನು ಗುರಿಂಚಿ ಪಾಮರುಲ ಪಂಟಿ ತಪ್ಪಾಡು ಈಹಾಲು ಚೇಸೇವಾರು - ಇಲಾ ಅನ್ನಾರು: “ಎಮಿ? ಈ ವ್ಯವಹಾರಂಲೋ ಮಾತ್ರ ಏಮೈನಾ ಭಾಗಮುಂದಾ?” ವಾರಿತೋ ಇಲಾ ಅನು: “ನಿಶ್ಚಯಂಗಾ, ಸಮಸ್ತ ವ್ಯವಹಾರಾಲ್ಲೇ ಸರ್ವಾಧಿಕಾರಂ ಅಲ್ಲಾಹ್‌ದೇ!” ವಾರು ತಮ ಹೃದಯಾಲಲೋ ದಾಚುಕುನ್ನ ದಾನಿನಿ ನೀಕು ವ್ಯಕ್ತಂಚೆಯಟಂ ಲೇದು. ವಾರು ಇಂಕಾ ಇಲಾ ಅಂಟಾರು: “ಮಾತ್ರ ಅಧಿಕಾರಮೇ ಉಂಡಿವುಂಟೇ, ಮೇಮು ಇಕ್ಕೆಡ ಚಂಪಬಡಿ ಉಂಡೇವಾರಂ ಕಾದು.” ವಾರಿಕಿ ಇಲಾ ಜವಾಬಿಷ್ಯಾ: “ಒಕವೇಳ ಮೀರು ಮೀ ಇಳ್ಳುಲೋನೇ ಉಂಡಿ ಪುನ್ನಪುನ್ಯಾಟಿಕೀ, ಮರಣಂ ಪ್ರಾಯಬಡಿ ಉನ್ನವಾರು ಸ್ಯಾಯಂಗಾ ತಮ ವಧ್ಯ ಸ್ಥಾನಾಲಕು ತರಲಿವಚ್ಚೇವಾರು.” ಮರಿಯು ಅಲ್ಲಾಹ್ ಮೀ ಗುಂಡೆಲಲೋ ದಾಗಿಪುನ್ನ ದಾನಿನಿ ಪರೀಕ್ಷಿಂಚಟಾನಿಕಿ ಮರಿಯು ಮೀ ಹೃದಯಾಲನು ಪರಿಶುಧ್ ಪರವಟಾನಿಕಿ ಇಲಾ ಚೇಸಾಡು. ಮರಿಯು ಹೃದಯಾಲಲೋ (ದಾಗಿ) ಉನ್ನದಂತಾ ಅಲ್ಲಾಹ್‌ಕು ಬಾಗಾ ತೆಲುಸು.

**155.** ರೆಂದು ಸೈನ್ಯಾಲು (‘ತಿಂಡಿಯುಧಾನಿಕಿ) ತಲಬಡಿನ ದಿನಮುನ, ವಾಸ್ತವಾನಿಕಿ ಮೀಲೋ ವೆನ್ನುಚೂಪಿನ ವಾರಿನಿ - ವಾರು ಚೇಸುಕುನ್ನ ವಾಟಿಕಿ (ಕರ್ಕುಲಕು) ಫಲಿತಂಗಾ - ಸೈನ್ಯಾತಾನು ವಾರಿ ಪಾದಾಲನು ಜಾರ್ಜಾಡು. ಅಯಿನಾ, ವಾಸ್ತವಾನಿಕಿ ಅಲ್ಲಾಹ್ ವಾರಿನಿ ಕ್ಷಮಿಂಚಾಡು. ನಿಶ್ಚಯಂಗಾ, ಅಲ್ಲಾಹ್ ಕ್ಷಮಾಶೀಲಾಡು, ಸಹಾನುಶೀಲಾಡು.

**156.** ಓ ವಿಶ್ವಾಸುಲಾರಾ! ಮೀರು ಸತ್ಯ ಪಿರಸ್ಯಾರುಲ ಮಾದಿರಿಗಾ ಪ್ರವರ್ತಿಂಚಕಂಡಿ; ವಾರು ತಮ ಸೋದರುಲು ಎಪ್ಪುಡೈನಾ ಪ್ರಯಾಣಂಲೋ ಉಂಟೇ, ಲೇದಾ ಯುಧ್ಭಂಲೋ ಉಂಟೇ, (ಅಕ್ಕೆಡ ವಾರು ಏಡೈನಾ ಪ್ರಮಾಣಾನಿಕಿ ಗುರಿಅಯಿತೆ) ವಾರಿನಿ ಗುರಿಂಚಿ ಇಲಾ ಅನೇವಾರು: “ಒಕವೇಳ ವಾರು ಮಾತ್ರೆಪಾಟು ಉಂಡಿ

يَظْلُونَ بِإِنْهِمْ عَذَابُ الْعَذَابِ فَلَنَّ أَجَاهِيلَةً يَقُولُونَ  
هَلْ كَانَ مِنَ الْأَمْرِمُنْ شَيْءٌ قُلْ إِنَّ الْأَمْرَ كُلَّهُ يَنْتَهِ  
يَعْقُولُونَ فِي أَفْسِحِهِمْ تَا لَا يُبُدُّونَ لَكَ تَيَقُولُونَ لَوْ  
كَانَ لَنَا مِنَ الْأَمْرِ شَيْءٌ تَأْفِلُنَا هُنَّا قُلْ وَكُنْدُمْ فِي  
بِيُوتِكُمْ لِبِرَزَالِدِينْ كُتْبَ عَلَيْهِمُ الْقَتْلُ إِلَى  
مَضَاجِعِهِمْ وَلِيَبْتَلِيَ اللَّهُ مَا فِي صُدُورِكُمْ  
وَلِيَمْحَصَ مَا فِي قُلُوبِكُمْ وَاللَّهُ عَلَيْمٌ بِذَاتِ  
الصُّدُورِ

إِنَّ الَّذِينَ تَوَلَّوْا مِنْكُمْ يَوْمَ الْقِيَامَةِ إِنَّمَا  
اسْتَرْجَهُمُ الشَّيْطَانُ بِعِظَمَ مَا كَسَبُوا وَلَقَدْ عَفَ  
اللَّهُ عَنْهُمْ إِنَّ اللَّهَ غَفُورٌ حَلِيمٌ

يَا أَيُّهَا الَّذِينَ آمَنُوا لَا تَنْهَاوْا كَالَّذِينَ كَفَرُوا  
وَقَاتَلُوا إِلَّا حُوَانِهِمْ إِذَا أَصْرَبُوا فِي الْأَرْضِ أَوْ كَانُوا  
عُزَّى كَنُوا كَانُوا عَنْدَنَا نَامَّا مَأْتُوا وَمَا قَاتَلُوا إِلَّا جَعَلَ  
اللَّهُ ذَلِكَ حَسْرَةً فِي قُلُوبِهِمْ وَاللَّهُ يَعْلَمُ  
وَيُبَيِّنُ وَاللَّهُ بِمَا تَعْمَلُونَ بَصِيرٌ

పుంబే చనిపోయేవారు కాదు మరియు చంపబడే వారునూ కాదు!“ వాటిని (ఈ పిధ్మైన మాటలను) అల్లాహ్ వారి హృదయ ఆవేదనకు కారణాలుగా చేస్తాడు. మరియు అల్లాహ్ యే జీవనమిచ్చేవాడు. మరియు మరణమిచ్చేవాడు మరియు మీరు చేస్తున్నదంతా అల్లాహ్ చూస్తున్నాడు.<sup>1</sup>

**157.** మరియు మీరు అల్లాహ్ మార్గంలో చంపబడినా లేదా మరణించినా మీకు లభించే అల్లాహ్ క్షమాభిక్ష మరియు కారుణ్యం, నిశ్చయంగా మీరు కూడబెట్టే వాటి అన్నిటి కంటే ఎంతోచుత్తమమైనవి.

**158.** మరియు మీరు మరణించినా లేదా చంపబడినా, మీరందరూ అల్లాహ్ సమక్కంలో సమావేశపరచబడతారు.

**159.** (ఓ ప్రవక్తా!) అల్లాహ్ యొక్క అపార కారుణ్యం వల్లనే నీవు వారిపట్ల ముదు హృదయుడవయ్యావు. నీవే గనక కూరుడవు, కరిసహృదయుడవు అయిపుంటే, వారందరూ నీ చుట్టుప్రక్కల నుండి దూరంగా పారిపోయే వారు. కావున నీవు వారిని మన్మించు, వారి క్షమాపణ కొరకు (అల్లాహ్ను) ప్రార్థించు మరియు వ్యవహారాలలో వారిని సంప్రదించు.<sup>2</sup> ఆ పిదప నీవు కార్యానికి సిద్ధమైనపుడు అల్లాహ్పై అధారపడు. నిశ్చయంగా, అల్లాహ్ తనపై అధారపడేవారిని ప్రేమిస్తాడు.

**160.** ఒకవేళ మీకు అల్లాహ్ సహాయమే

وَلَئِنْ قُتِلْتُمْ فِي سَبِيلِ اللّٰهِ أَوْ مِنْهُ لَمْ يَغْرِرْكُمْ مِنْ  
اللّٰهِ وَرَحْمَةِ خَيْرٍ مِنَّا يَحْمِلُونَ <sup>(١)</sup>

وَلَئِنْ مُتُّمْ أَوْ قُتِلْتُمْ لَا إِلٰهَ مُحْسِنُونَ <sup>(٢)</sup>

فِيمَا رَحْمَةٌ مِنَ اللّٰهِ لِنَتَ لَهُمْ وَلَوْلَاتَ فَطَّا  
عَلَيْهِ الْقُلُوبُ لَا نَفْصُو اُمْ حَوْلِكَ فَاعْفُ  
عَنْهُمْ وَاسْتَغْفِرْ لَهُمْ وَشَارِزُهُمْ فِي الْأَمْرِ فَإِذَا  
خَرَمَتْ فَتَوَكَّلْ عَلَى اللّٰهِ إِنَّ اللّٰهَ يُحِبُّ  
الْمُتَوَكِّلِينَ <sup>(٣)</sup>

إِنْ يَنْصُرُكُمُ اللّٰهُ فَلَا غَالِبَ لَكُمْ وَلَمْ يَخْذُلْكُمْ فَمَنْ

1. చూడండి, 4:78.

2. మీరు మీ వ్యవహారాలలో మీ తోటివారితో, మీ బంధువులతో, స్నేహితులతో సంప్రదింపులు చేయండి. కానీ చివరకు నిర్ణయం తీసుకునేటప్పుడు అల్లాహ్ (సు.తా.) పై అధారపడండి. మీకు మంచిది అనిపించిన నిర్ణయం తీసుకోండి.

ಉಂಟೆ, ಮರೆವ್ಯರೂ ಮೀತ್ವೆ ಅಧಿಕ್ಯನ್ನಿಂದ ಪಾಂದ ಜಾಲರು. ಮರಿಯು ಆಯನೆ ಮಿಮ್ಮೆಲ್ಲಿನ ತ್ಯಜಿಸ್ತೇ, ಆಯನ ತಪ್ಪ ಮೀಕು ಸಹಾಯಂ ಚೆಯಗಲ ವಾಡೆವಡು? ಮರಿಯು ವಿಶ್ವಾಸುಲು ಕೇವಲಂ ಅಲ್ಲಾಹ್ ಪೈನನೆ ನಮ್ಮೆಕಂ ಉಂಚುಕುಂಟಾರು!

**161.** ಮರಿಯು ಏ ಪ್ರವಕ್ತು ಕೂಡಾ ವಿಜಯಧನಂ (ಬೂಢಿ) ಕೊರಕು ನಮ್ಮೆಕದ್ರೋಹನಿಕಿ ಪಾಲ್ವಾಡು. ಮರಿಯು ನಮ್ಮೆಕದ್ರೋಹನಿಕಿ ಪಾಲ್ವಾಡಿನವಾದು ಪುನರುಥಾನ ದಿನಮುನ ತನ ನಮ್ಮೆಕದ್ರೋಹಂ ಪಾಟು ಹಜರವುತ್ತಾದು. ಅಪ್ಪಾಡು ಪ್ರತಿ ಪ್ರಾಣಿಕಿ ತಾನು ಅರ್ಥಿಂಚಿನ ದಾನಿಕಿ ಪೂರ್ತಿ ಪ್ರತಿಫಲಂ ಇವ್ಯಬಧುತುಂದಿ ಮರಿಯು ವಾರಿಕೆಲಾಂಟಿ ಅನ್ಯಾಯಂ ಜರುಗದು.<sup>1</sup>

**162.** ಏಮೀ? ಅಲ್ಲಾಹ್ ಅಭಿಷ್ಟಂ ಪ್ರಕಾರಂ ಸಹಿತೆವ್ಯಾಕ್ತಿ, ಅಲ್ಲಾಹ್ ಅಗ್ರಹನಿಕಿ ಗುರಿಂತ್ಯೇ ವಾಡಿತ್ತೋ ಸಮಾನುಡವುತ್ತಾದಾ? ಮರಿಯು ನರಕಮೇ ವಾನಿ ಅಷಯಮು. ಮರಿಯು ಅದಿ ಅತಿಚೆಡ್ಡ ಗಮ್ಯಾಸ್ತಾನಂ!<sup>2</sup>

**163.** ಅಲ್ಲಾಹ್ ದೃಷ್ಟಿಲ್ಲ ವಾರು ವೆರ್ಯೇರು ಸ್ಥಾನಾಲಲ್ಲೋ ಉನ್ನಾರು. ಮರಿಯು ವಾರು ಚೇನೆದಂತಾ ಅಲ್ಲಾಹ್ ಚೂಸುನ್ನಾಡು.

**164.** ವಾಸ್ತವಾನಿಕಿ ಅಲ್ಲಾಹ್ ವಿಶ್ವಾಸುಲಕು ಮಹಾಪಕಾರಂ ಚೇಸಾಡು; ವಾರಿನುಂಡಿಯೇ ವಾರಿ ಮಧ್ಯ ಒಕ ಪ್ರವಕ್ತ (ಮುಹಮ್ಮದು)ನು ಲೇಪಾಡು;

ذَالِّيْنِيْ يَنْصُرُهُمْ مِنْ بَعْدِهِ وَعَلَى اللَّهِ  
قَلِيلٌ مِنْ الْمُؤْمِنُونَ ⑩

وَمَا كَانَ لِنَّيِّ أَنْ يَغْلِبَ مَنْ يَقْتُلُ يَأْتِ بِهَا  
غَلَّ يَوْمَ الْقِيَامَةِ ثُمَّ تُوْقَى كُلُّ نَفْسٍ تَّا كَسْبَتْ  
وَهُمْ لَا يُظْلَمُونَ ⑪

أَفَمَنْ أَنْبَأَ رِضْوَانَ اللَّهِ لَمَنْ يَأْكُرُ سَخْطَهُ مِنْ  
اللَّهِ وَمَأْوَاهُ جَهَنَّمُ وَبِئْرُ الصَّيْرُ ⑫

هُمْ دَرَجَاتٌ عِنْدَ اللَّهِ وَاللَّهُ بَصِيرٌ بِهَا  
يَعْمَلُونَ ⑬

لَقَدْ مَنَّ اللَّهُ عَلَى الْمُؤْمِنِينَ إِذْ بَعَثَ فِيهِمْ رَسُولًا  
مِنْ أَنفُسِهِمْ يَتَوَاعِدُهُمْ أَيْتَهُ وَيَرِكُوهُمْ

1. ಉಪಾದ್ಯ ಯುಧಂ ರೋಜ್ ದೈವಪ್ರವಕ್ತ ('ಸ'ಅನ್) ವಿಲುಕಾಂತ್ರನು: ಎಟ್ಟಿ ಪರಿಸ್ಥಿತಿಲ್ಲ ಕೂಡಾ ವಾರು ತಮ ಸ್ಥಾನಾಲಸು ವದಲರಾದನಿ, ಆದೆಸಿಸ್ತಾರು. ಕಾನಿ ವಾರು ಯುದ್ಧಬೂಟೀ ವ್ಯಾಪ್ತಾಂತರ್ಲೋ ತಮ ಸ್ಥಾನಾಲಸು ವದಲಿ ಯುದ್ಧಬೂಟೀ ಪ್ರೋಗುಚೆಯಬಾನಿಕಿ ವೆಳ್ತಾರು. ಈ ಕಾರ್ಯನ್ನೇ ಖಂಡಿಸ್ತೂ, ಅಲ್ಲಾಹ್ (ಸು.ತಾ.) ಅನ್ನಾಡು: “ಏ ಪ್ರವಕ್ತ ಕೂಡಾ ತನ ತೋಟಿವಾರಿಕಿ ಅನ್ಯಾಯಂ ಚೆಯಡು.” ಕಾಬಲ್ಲಿ ವಾರು ತಮ ಪ್ರವಕ್ತಯಂದು ವಿಶ್ವಾಸಮುಂಚುಕೊನಿ, ಬೂಟೀಲೋನಿ ತಮ ಹಾಕ್ಕು ತಮಕು ತಪ್ಪುಕ ದೊರುಕುತುಂದನಿ, ತಮ ಚೋಟ್ಲೋ ಸ್ಥಿರಂಗಾ ಉಂಡಂತೆ ವಾರಿ ಕರ್ತವ್ಯಮು. ಈ ಆಯತ್ ಪ್ರತಿವ್ಯವಹಾರಾನಿಕಿ ವರ್ತಿಸ್ತುಂದಿ.

2. ಚೂಡಂಡಿ, 2:79 ಮರಿಯು 3:78.

ಅತನು, ಆಯನ (ಅಲ್ಲಾಹ್) ಸಂದರ್ಶಾಲನು (ಆಯಾತ್) ವಾರಿಕಿ ವಿನಿವಿಸ್ತನಾಗುತ್ತಾರೆ.<sup>1</sup> ಮರಿಯು ವಾರಿ ಜೀವಿತಾಲನು ಸಂಸ್ಕರಿಂಚಿ ಪಾವನಂ ಚೇಸ್ತನಾಗುತ್ತು; ಮರಿಯು ವಾರಿಕಿ ಗ್ರಂಥಾನ್ನಿ ಮರಿಯು ವಿವೇಕಾನ್ನಿ ಬೋಧಿಸ್ತನಾಗುತ್ತಾರೆ;<sup>2</sup> ಮರಿಯು ವಾಸ್ತವಾನಿಕಿ ವಾರು ಇಂತಹ ಮುಂದು ಸ್ವಷ್ಟಂಗಾ ಮಾರ್ಗಭ್ರಷ್ಟತ್ಯಂಲೋ ಪಡಿವುನಾಗುತ್ತಾರು.

**165.** ಏಮಿಯಂದಿ? ಮೀ ಕೊಕ ಚಿನ್ನ ಅಪದೇ ಕದಾ ಕಲಿಗಿಂದಿ! ವಾಸ್ತವಾನಿಕಿ ಮೀರು, ವಾರಿಕಿ (ಮೀ ಶತ್ರುವುಲಕು ಬದ್ರಿಲೋ) ಇಂತಹ ರೆಟ್ಟಿಂಪು ಅಪದ ಕಲಿಗಿಂಚಾರು ಕದಾ!<sup>3</sup> ಅಯಿತೇ ಇವನುತ್ತಿ: “ಇದಿ ಎಕ್ಕುಡಿನುಂಚಿ ವಚ್ಚಿಂದಿ?” ಅನಿ ಅಂತುನಾಗುರಾ? ವಾರಿತೋ ಇಲಾ ಅನು: “ಇದಿ ಮೀರು ಸ್ವಯಂಗಾ ತೆಚ್ಚುಕುನ್ನದೆ!”<sup>4</sup> ನಿಶ್ಚಯಂಗಾ ಅಲ್ಲಾಹ್ ಪ್ರತಿದೀ ಚೇಯಗಲ ಸಮರ್ಥಾರು.

**166.** ಮರಿಯು (ಉತ್ತರಾದ ಯುಥ್ರರಂಗಂಲೋ) ರೆಂದು ಸೈನಾಯಲು ಎದುರ್ತುಸ್ವಾಪ್ತಾರು, ಮೀಕು ಕಲಿಗಿನ ಕಪ್ಪಂ, ಅಲ್ಲಾಹ್ ಅನುಮತಿತೋನೆ ಕಲಿಗಿಂದಿ ಮರಿಯು ಅದಿ ನಿಜಮೈನ ವಿಶ್ವಾಸುಲೆವರೋ ತೆಲುಸು ಕೋವಟಾನಿಕಿ -

**167.** ಮರಿಯು ಕವಟ ವಿಶ್ವಾಸುಲು ಎವರೋ ತೆಲುಸುಕೋವಟಾನಿಕಿ. ಮರಿಯು ವಾರಿತೋ (ಕವಟ ವಿಶ್ವಾಸುಲತೋ): “ರಂಡಿ ಅಲ್ಲಾಹ್ ಮಾರ್ಗಂಲೋ ಯುಥ್ರಂಚೇಯಂದಿ, ಲೇದಾ ಕನೀಸಂ ಮಿಮ್ಮೆಲ್ಲಿನ ಮೀರು

وَعِلْمُهُمُ الْكِتَبُ وَالْحِكْمَةُ وَإِنْ كَانُوا مِنْ  
قَبْلُ لِفْنِيْ صَلِيلُ مُهْبِّينَ<sup>⑤</sup>

أَوْهَمَا أَصَابَتُكُمْ مُصِيبَةٌ قَدْ أَصَبَّتُهُ مُشْتَهِيهَا  
فَلَمْ يُمْكِنْ هَذَا إِنْ قُلْ هُوَ مِنْ عِنْدِيْ أَنْ شِكْرُهُ إِنْ  
اللَّهُ عَلَى كُلِّ شَيْءٍ قَدِيرٌ<sup>⑥</sup>

وَمَا أَصَابَكُمْ يَوْمَ التَّقْيَى الْجَمِيعُونَ فِيَادِنَ اللَّهِ  
وَلِيَعْلَمَ الْمُؤْمِنِينَ<sup>⑦</sup>

وَلِيَعْلَمَ الَّذِينَ نَافَقُوا وَقَبْلَ آتُمْ تَعَالَوْا قَاتِلُوا فِي  
سَيِّئِينَ اللَّهُ أَوْ أَدْفَعُوا قَاتِلُوا وَلَعْنَمُ قَاتَلَ  
لَا يَبْغُنُكُمْ هُن್‌لِكُفَّارُ يُوْمَئِنُ أَقْرَبُ مِنْهُمْ

1. ಚೂಡಂಡಿ, 12:109, 25:20 ಮರಿಯು 41:6.

2. ಇಕ್ಕೆಡ ಪ್ರವರ್ತಕ ('ಅಲ್ಲಿಪಿಮ್ ಸ.)ಲ ಮೂರು ಮುಖ್ಯ ಲಕ್ಷ್ಯಲು ವಿವರಿಂಚಬಡ್ಡಾಯಿ: 1) ಆಯತೀಲನು ಚರುವಟಂ ಮರಿಯು ವಿನಿವಿಂಚಟಂ, 2) ತುಂಬಿಕೆಯಾ: ಅಂಬೆ ಮಾನವುಲ ಕರ್ಮಲನು, ವಿಶ್ವಾಸಾ ('ಅಭಾಯದ್)ಲನು ಮರಿಯು ಸಡವಡಿಕ (ಅ'ಫ್ಲಾಫ್)ಲನು ಸರಿದಿದ್ದಟಂ ಮರಿಯು 3) ಗ್ರಂಥಾನ್ನಿ ಮರಿಯು ವಿವೇಕಾನ್ನಿ ಬೋಧಿಂಚಟಂ.

3. ಉತ್ತರಾದ್ 70 ಮಂದಿ ಮುಸ್ಲಿಂಲು ಮರಣಿಂಚಾರು, ಕಾನೀ ಬದ್ರಿಲೋ 70 ಮಂದಿ ಮುಸ್ಲಿಂಕುಲು ಮರಣಿಂಚಾರು, ಮರಿಯು 70 ಮಂದಿ ಬಂಡಿಲಯ್ಯಾರು ಕದಾ!

4. ಅಂಬೆ ದೈವಪ್ರವರ್ತಕ ('ಸ'ಅಸ) ಯೊಕ್ಕ ಆಜ್ಞನು ಪಾಲಿಂಚಕ 'ಸ'ಹ್ಯಾಬಾ (ರ'ದಿ. ಅನ್ನಮ್ಯ)ಲು ಬೂಟೀ ಕೊರಕು ಗುಣ್ಣಾಪೆ ಮಂಡಿ ತಮ ಘಾನಾಲು ವದಲಿಪೋಯಿನಂದುಕು ಈ ಅಪದಕು ಗುರಿಂಬಯ್ಯಾರು.

ರಕ್ಕಿಂಚುಕೊಂಡಿ!“<sup>1</sup> ಅನಿ ಅನ್ವಯವುದು, ವಾರು: “ಒಕವೇಳ ಮಾತ್ರ ಯಥ್ಥಂ ಜರುಗುತುಂದನಿ ತೆಲಿಸಿವುಂದೇ, ಮೇಮು ತಪ್ಪುಕುಂಡಾ ಮೀತೋಪಾಟು ವಚ್ಚಿ ಉಂಡೆವಾರಂ.” ಅನಿ ಜವಾಬಿಚ್ಚಾರು. ಆ ರೋಜು ವಾರು ವಿಶ್ಯಾಸಾನಿ ಕಂಡೇ ಅವಿಶ್ಯಾಸಾನಿಕಿ ದಗ್ಗರಗಾ ಉನ್ನಾರು.<sup>2</sup> ಮರಿಯು ವಾರು ತಮ ಹೃದಯಾಲಲೋ ಲೇನಿ ಮಾಟಲನು ತಮ ನೋಳ್ಳತೋ ಪಲುಕುತೂ ಉನ್ನಾರು. ಮರಿಯು ವಾರು ದಾಸ್ತನ್ನದಿ ಅಲ್ಲಾಹ್‌ಕು ಬಾಗಾ ತೆಲುಸು.

**168.** ಅಲಾಂಟಿ ವಾರು ತಮಂಡ್ಲಲೋ ಕೂರ್ನಾನಿ ಉಂಡಿ (ಚಂಪಬಡಿನ) ತಮ ಸೋದರುಲನು ಗುರಿಂಚಿ ಇಲಾ ಅನ್ನಾರು: “ವಾರು ಗಸಕ ಮಾ ಮಾಟ ವಿನಿ ಉಂಡೇ ಚಂಪಬಡಿ ಉಂಡೆವಾರು ಕಾದು!” ನೀವು ವಾರಿತೋ: “ಮೀರು ಸತ್ಯವಂತುತೇ ಅಯಿತೇ, ಮೀಕು ಮರಣ ರಾಕುಂಡಾ ಮಿಮ್ಮೆಲ್ಲಿ ಮೀರು ತಪ್ಪಿಂಚುಕೊಂಡಿ!” ಅನಿ ಚೆಪ್ಪು.

**169.** ಮರಿಯು ಅಲ್ಲಾಹ್ ಮಾರ್ಗಂಲೋ ಚಂಪಬಡಿನ ವಾರಿನಿ ಮೃತುಲುಗಾ ಭಾವಿಂಚಕಂಡಿ. ವಾಸ್ತವಾನಿಕಿ ವಾರು ಸಜೀವುಲೈ, ತಮ ಪ್ರಭುವುವಿದ್ದ ಜೀವನೋಪಾಠಿ ಪೊಂದುತ್ತನ್ನಾರು.<sup>3</sup>

**170.** ಅಲ್ಲಾಹ್ ತನ ಅನುಗ್ರಹಂತೋ ಪ್ರಸಾದಿಂಚಿನ ದಾನಿ (ಪ್ರಾಣತ್ಯಾಗಂ)ತೋ ವಾರು ಸಂತೋಷಂತೋ ಉಪ್ಪಾಗಿ ಪೋತಾರು.<sup>4</sup> ಮರಿಯು ವಾರಿನಿ ಕಲುವಕ, ವೆಸುಕ (ಬುತಿಕಿ)

لِلْأَيْمَانِ يَقُولُونَ يَاْفُوا هِمْ تَالَّذِينَ فِي قُلُوبِهِمْ  
وَاللَّهُ أَعْلَمُ بِمَا يَكْتُمُونَ

الَّذِينَ قَاتَلُوا لِدِحْوَانِهِمْ وَقَدْ عُذِّلُوا وَلَوْ أَطَاعُوهُنَا مَا  
فَتَلَوْا مُقْلٌ فَلَدَرْءٌ وَاعْنٌ أَنْفِسِكُمُ الْمَوْتُ إِنْ كَنْتُمْ  
صَدِيقِينَ

وَلَا تَحْسِبَنَّ الَّذِينَ قُتِلُوا فِي سَبِيلِ اللَّهِ أَمْوَالًا مَبْلَغًا  
أَحْيَاءً عِنْدَ رَبِّهِمْ بِرْزَقُونَ

فَرَحِينَ بِمَا أَنْهَمُ اللَّهُ مِنْ فَضْلِهِ وَيَسْتَشْرِفُونَ  
بِالَّذِينَ لَمْ يَلْحُقُوا بِهِمْ مِنْ خَلْفِهِمْ أَلَا حَقُّ

1. ಚೂಡಂಡಿ, 2:190-194.

2. ವಾರು ‘ಅಭ್ಯಾಲ್ಲಾಹ್’ ಇಬ್ರೆ-ಉಬಯ್ ತೋಟಿವಾಗೈನ ದಾದಾಪು 300 ಮಂದಿ ಮುನಾಫಿಖುಲು. ವಾರು ಉಪಂದ ಯಥ್ಥಾನಿಕಿ ಸಿದ್ಧಪಡಿನ ತರುವಾತ ಶತ್ರುವುಲು 3000 ಮಂದಿ ಉನ್ನಾರನಿ ತೆಲುಸುಕೊನಿ ಭಯಪಡಿ ವೆಸುದಿರಿಪೋತಾರು.

3. ಚೂಡಂಡಿ, 2:154.

4. ಮರಣಿಂಚಿನ ಏ ಪ್ರಾಣಿ ಕೂಡಾ ಅಲ್ಲಾಹ್ (ಸು.ತಾ.) ದಗ್ಗರ ಮಂಚಿಚೋಟು ದೊರಿಕಿನ ತರುವಾತ ಭೂಲೋಕಾನಿಕಿ ತಿರಿಗಿ ರಾವಟಾನಿಕಿ ಇಷ್ಟಪಡದು. ಕಾನೀ ಷರೀರ (ಅಲ್ಲಾಹುತ್ತಾ’ಅಲ್ಲ ಮಾರ್ಗಂಲೋ ಚಂಪಬಡಿನವಾದು) ಭೂಲೋಕಾನಿಕಿ ತಿರಿಗಿರಾವಟಾನಿಕಿ ಇಷ್ಟಪಡತಾದು. ಎಂದುಕಂಬೇ ಅತಡು ಷಷಾದತ್ ಯೆಕ್ಕು ಗೊಪ್ಪ ಪ್ರತಿಫಲಾನ್ನಿ ಚೂಸಿಡಂಬಾಡು. (ಮುಸ್ತುದ್ ۳/126, \*ಸ.ಮುಸ್ಲಿಂ). ಕಾನಿ ಅದಿ ಅಸಂಭವಂ.

ಉನ್ನವಾರಿ ಕೂರಕು (ಇವ್ಯಾಬಡಿನ ಸುಭವಾರ್ತತೋ) ವಾರು ಸಂತೋಷವಹುತ್ವಾ ಉಂಟಾರು. ಎಂದುಕಂಢೆ ವಾರಿಕಿ ಎಲಾಂಬಿ ಭಯಮೂ ಉಂಡದು ಮರಿಯು ವಾರು ದುಃಖವಹುತ್ವಾಗಾಗಿ (1/2)

**171.** \* ವಾರು ಅಲ್ಲಾಹ್ ಅನುಗ್ರಹಾನಿಕಿ, ದಾತೃತ್ಯಾನಿಕಿ ಸಂತೋಷವಹುತ್ವಾ ಉಂಟಾರು. ಮರಿಯು ನಿಶ್ಚಯಂಗ, ಅಲ್ಲಾಹ್ ವಿಶ್ವಾಸುಲ ಪ್ರತಿಫಲಾನ್ವಿತವ್ಯಧಂ ಕಾನಿವ್ಯಾದು.

**172.** ಎವರೈತೆ ಗಾಯಪದಿನ ತರುವಾತ ಕೂಡಾ ಅಲ್ಲಾಹ್ ಮರಿಯು ಸಂದೇಶಪಾರುನಿ (ಅಜ್ಞಾಲನು) ಪಾಟಿಂಚಾರೋ;<sup>1</sup> ವಾರಿಲೋ ಎವರೈತೆ, ಸತ್ಯಾರ್ಥ್ಯಲು ಚೇಶಾರೋ, ಮರಿಯು ದೈವಭೀತಿ ಗಲಿಗಿಉನ್ನಾರೋ, ವಾರಿಕಿ ಗೊಪ್ಯ ಪ್ರತಿಫಲಂ ಉಂದಿ.

**173.** ವಾರಿ (ವಿಶ್ವಾಸುಲ)ತೋ ಪ್ರಜಲು: “ವಾಸ್ತವಾನಿಕಿ, ಮೀಕು ವ್ಯತಿರೇಕಂಗ ಪೆಡ್ದ ಜನಸಮೂಹಾಲು ಕೂರ್ಬಬಡಿ ಉನ್ನಾಯಿ, ಕಾವುನ ಮೀರು ವಾರಿಕಿ ಭಯವಹಂಡಿ.” ಅನಿ ಅನ್ನಪ್ರಾಣ, ವಾರಿ ವಿಶ್ವಾಸಂ ಮರಿಂತ ಅಧಿಕಮೇ ಅಯಿಂದಿ. ಮರಿಯು ವಾರು: “ಮಾತ್ರ ಅಲ್ಲಾಹ್ ಯೇ ಚಾಲು ಮರಿಯು ಆಯನೇ ಸರ್ವೋತ್ತಮಮೈನ ಕಾರ್ಯಸಾಧಕುದು.”<sup>2</sup> ಅನಿ

عَلَيْهِمْ وَلَا هُمْ يَجِدُونَ

يَسْتَثِرُونَ بِنِعْمَةٍ مِّنَ اللَّهِ وَفَضْلٍ وَآتَ اللَّهَ لِأَيْضِيهِ أَخْرَى الْمُؤْمِنِينَ

الَّذِينَ اسْتَجَأُوا إِلَيْهِ وَالرَّسُولُ مِنْ بَعْدِ مَا  
أَصَابَهُمُ الْقُرْحَةَ لِلَّذِينَ أَحْسَنُوا مِنْهُمْ وَأَنَّقُوا أَجْرًا  
عَظِيمًا

الَّذِينَ قَالَ لَهُمُ النَّاسُ إِنَّ النَّاسَ قَدْ جَمَعُوا  
لَكُمْ فَأَخْشَوْهُمْ فَزَادَهُمْ إِيمَانًا فَقَالُوا حَبَّبُنَا  
اللَّهُ وَنَعْمَالُو كَيْلًا

1. ಮಹಾ ಮುಕ್ಕಿಕುಲು ಉಪಾಂತ ಯುದ್ಧರಂಗಂ ಸುಂಡಿ ವೆಸುದಿರಿಗಿ ಕೊಂತದೂರಂ ಪೋಯಿನ ತರುವಾತ: “ಮೇಮು ಭೀತಿಪರುತ್ತೆನ ಮುಸ್ಲಿಮುಲನು, ಪೂರ್ತಿಗಾ ಅಣಚಕುಂಡಾನೆ ತಿರಿಗಿವಚ್ಚಿ ತಪ್ಪುಚೇಶಾಮು. 300 ಮೈಲ್ ಸುಂಡಿ ವಚ್ಚಿಕೂಡಾ ಯುದ್ಧಭೈದೀಲನು ಗಾನೀ, ವಿಜಯಧನ ಗಾನೀ, ಪೊಂದಕುಂಡಾ ತಿರಿಗಿಪೋತುನ್ನಾಮು. ಕಾವುನ ತಿರಿಗಿ ಮದೀನಾಪೈ ದಾಡಿ ಚೆದ್ದಾಮನಿ, ಸಮಾಲೋಚನಲು ಚೆಸ್ತಾರು. ಕಾನಿ ವಾರಿಕಿ ಧೈರ್ಯಂ ಚಾಲದು. ದೈವಪ್ರವರ್ತಕ (ಸೆಂಪನ) ಕೂಡಾ ಪಾರಿಷಾಯೇ ಶತ್ರುವುನು ವೆಂಬಡಿಂಬಿ ನಶಿಂಪಜೆಯಾಲನಿ, 70 ಮಂದಿ ಏರುಲನು ತೀಸುಕೊನಿ - ವಾರು ಗಾಯಪಡಿ ಉನ್ನಾ ತಯಾರಿಯ್ಯಾ - ವಾರಿನಿ ವೆಂಬಡಿಸ್ತಾರು. ವಾರು ಮದೀನಾ ಸುಂಡಿ 8 ಮೈಲ್ ದೂರಂಲೋ ಉನ್ನು ‘ಪಾರ್ಮಾ’ ಅಲ್-ಅಸದ್ ಅನೆ ಪ್ರಾಂತಂ ಪರಕು ಪೋತಾರು. ಶತ್ರುವುಲನು ಪೊಂದಕ, ವಾರಿಕ ಮರಲಿರಾರನಿ ನಿಶ್ಚಿತುತ್ತೆನ ತರುವಾತ ತಿರಿಗಿ ವಸ್ತಾರು.

2. ಅಲ್-ಹಕೀಕಿಲು: ಅಂಬೆ Trustee, Overseer, Guardian, Disposer of affairs, ಕಾರ್ಯಕ್ರಮ, ಸಂರಕ್ಷಕುದು, ಕಾರ್ಯನಿರ್ವಾಹಕುದು, ಕಾರ್ಯಸಾಧಕುದು, ಸಾಕ್ಷಿ, ಬಾಧ್ಯತೆ, ಧರ್ಮಕ್ರಮ, ಮೊದಲನೆ ಅರ್ಥಾಲುನ್ನಾಯಿ. ಇದಿ ಅಲ್ಲಾಹ್ (ಸು.ತಾ.) ಅತ್ಯುತ್ತಮ ಪೆರ್ರಲೋ ಒಕಟಿ. ಚೂಡಂದಿ, 4:109, 6:102, 11:12, 17:2.

అన్నారు.<sup>1</sup>

**174.** ఈ విధంగా వారు అల్లాహ్ ఉపకారాలు మరియు అనుగ్రహాలతో (యుధ్ఫ రంగం నుండి) తిరిగి వచ్చారు, వారికెలాంటి హాని కలుగలేదు మరియు వారు అల్లాహ్ అభిష్టాన్ని అనుసరించారు. మరియు అల్లాహ్ ఎంతో అనుగ్రహాలు, సర్వోత్తములు.

**175.** నిశ్చయంగా ఔర్జుతోనే తన మిత్రుల గురించి మీలో భయం పుట్టిస్తాడు. కావున మీరు వారికి భయపడకండి. మరియు మీరు విశ్వాసులే అయితే, కేవలం నాకే భయపడండి.

**176.** మరియు సత్యతిరస్కారం కొరకు పోటీ చేసేవారు నిన్ను బేదానికి గురిచేయ నివ్వరాదు. నిశ్చయంగా, వారు అల్లాహ్ కు ఎలాంటి నష్టం కలిగించలేరు. పరలోక సుఖంలో అల్లాహ్, వారికెలాంటి భాగం ఇవ్వదలచు కోలేదు. మరియు వారికి ఘోరమైన శిక్క ఉంటుంది.

**177.** నిశ్చయంగా, విశ్వాసానికి బదులుగా సత్యతిరస్కారాన్ని కొనేవారు అల్లాహ్ కు ఎలాంటి నష్టం కలిగించలేరు. మరియు వారికి బాధాకరమైన శిక్క ఉంటుంది.

**178.** మరియు వాస్తవానికి మేము ఇస్తున్న ఈ వ్యవధిని సత్యతిరస్కారులు తమకు మేలైసదిగా భావించకూడదు. మరియు వాస్తవానికి, మేము ఇస్తున్న ఈ వ్యవధి వారి పాపాలు అధికమవటానికి!<sup>2</sup> మరియు వారికి అవమానకరమైన శిక్క ఉంటుంది.

**179.** అల్లాహ్ విశ్వాసులను, మీరు

فَإِنْ قَلَبُوا إِنْعَمَةً مِّنَ اللّٰهِ وَفَضَّلُوا لَهُ بَسْطَهُمْ  
سُوْءٌ وَّأَبْغَى كُوْرَضُوْنَ اللّٰهُ وَاللّٰهُ ذُو فَضْلٍ عَظِيْمٌ<sup>④</sup>

إِنَّمَا ذَلِكُمُ الشَّيْطَنُ يُحَوِّفُ أَوْلَيَاءَهُ فَلَا  
عَلَّاقٌ وَهُمْ وَخَافُونَ إِنْ كُنُّمُ مُؤْمِنِينَ<sup>⑤</sup>

وَلَا يَحْزُنُكَ الَّذِينَ يُسَارِعُونَ فِي الْكُفَّرِ إِنَّمَا نَنْهَا  
يَضْرُبُوا اللّٰهَ شَيْئاً يُرِيدُ اللّٰهُ أَلِيْعَجْلَ لَهُمْ حَطَافِ  
الآخِرَةِ وَلَمْ يَعْدُوا بِعَظِيْمٍ<sup>⑥</sup>

إِنَّ الَّذِينَ اشْتَرَوُ الْكُفَّرَ إِلَيْهِمْ لَنْ يَضْرُبُوا اللّٰهَ  
شَيْئاً وَلَمْ يَعْدُوا بِآثَارِ اللّٰهِ<sup>⑦</sup>

وَلَا يَحْسَبَنَّ الَّذِينَ كَفَرُوا أَلَّا يَأْتِيَنِي أَهُمْ حَيْرٌ  
لَا نَفْسٍ هُمْ إِنَّمَا تُنَاهِي لَهُمْ لِيَزِدَادُوا إِنَّمَا وَلَهُمْ  
عَذَابٌ مُّهِيْنٌ<sup>⑧</sup>

مَا كَانَ اللّٰهُ لِيَنْهَا الْمُؤْمِنِينَ عَلَى مَا أَنْتُمْ عَلَيْهِ

1. చూడండి, 'స.బు'భారీ, పు. 6, 'హదీన్' నం. 86, 87.

2. చూడండి, 23:55, 56.

(ಸತ್ಯತೀರನ್ನಾಗುರುಲು) ಇವನ್ನು ಉನ್ನಿಸ್ಥಿತಿಲ್ಲ, ಏ ಮಾತ್ರಮೂ ಉಂಡನಿವ್ಯಾದು. ಚಿವರಕು ಆಯನ ದುಷ್ಪುಲನು ಸತ್ಯರೂಪುಲ ನುಂಡಿ ತಪ್ಪಿಕುಂಡಾ ವೇರುಚೇಸ್ತಾರು. ಮರಿಯು ಅಗೋಚರ ವಿಷಯಾಲನು ಮೀಕು ತೆಲಪಡಂ ಅಲ್ಲಾಹ್ ವಿಧಾನಂ ಕಾದು, ಕಾನಿ ಅಲ್ಲಾಹ್ ತನ ಪ್ರವಕ್ತಲಲ್ಲೋ ನುಂಡಿ ತಾನುಕೋರಿಸ ವಾರಿನಿ ಎನ್ನುಕುಂಬಾಡು.<sup>1</sup> ಕಾವುನ ಮೀರು ಅಲ್ಲಾಹ್ನು ಮರಿಯು ಆಯನ ಪ್ರವಕ್ತಲನು ವಿಶ್ವಸಿಂಚಂಡಿ. ಮರಿಯು ಒಕವೇಳ ಮೀರು ವಿಶ್ವಸಿಂಚಿ, ದೈವಭೀತಿ ಗಲಿಗಿ ಉಂಟೆ, ಮೀಕು ಗೊಪ್ಪ ಪ್ರತಿಫಲಂ ಉಂಟುಂದಿ.

**180.** ಅಲ್ಲಾಹ್ ತನ ಅನುಗ್ರಹಾಂತೋ ಪ್ರಸಾದಿಂಚಿನ ದಾನಿಲ್ಲಿ ಲೋಭಂ ವಹಿಂಚೆ ವಾರು, ತಮಕದಿ (ಲೋಭಮೇ) ಮೇಲೈಸದನಿ ಭಾವಿಂಚರಾದು, ವಾಸ್ತವಾನಿಕಿ ಅದಿ ವಾರಿಕೊರಕು ಎಂತೋ ಹೀನಿಕರ ಮೈನದಿ. ವಾರು ತಮ ಲೋಭತ್ಯಂತೋ ಕೂಡಬೆಟ್ಟಿನ ದಂತಾ, ತೀರ್ಪು ದಿನಮುನ ವಾರಿ ಮೆಡಲ ಚುಟ್ಟು ಕಟ್ಟಬಡುತುಂದಿ.<sup>2</sup> ಮರಿಯು ಭೂಮ್ಯಾಕಾಶಾಲ ವಾರಸತ್ಯಂ ಅಲ್ಲಾಹ್ಕೆ ಚೆಂದುತುಂದಿ. ಮರಿಯು ಮೀರು ಚೆಸ್ತುನ್ನುದಂತಾ ಅಲ್ಲಾಹ್ ಎರುಗುನು.

**181.** “ನಿಶ್ಚಯಂಗಾ, ಅಲ್ಲಾಹ್ ಪೆದವಾಡು ಮರಿಯು ಮೇಮು ಧನವಂತುಲಮು.”<sup>3</sup> ಅನಿಚೆಪ್ಪೆ, ವಾರಿ ಮಾಟಲನು ವಾಸ್ತವಂಗಾ ಅಲ್ಲಾಹ್ ವಿನಾಗುತ್ತಾರು. ವಾರು ಪಲುಕುತ್ತನ್ನಾದಿ ಮರಿಯು ಅನ್ಯಾಯಂಗಾ ಪ್ರವಕ್ತಲನು ವಧಿಂಚಿನದಿ ಮೇಮು ಪ್ರಾಸಿಪೆಡುತ್ತನ್ನಾಮು. ಮರಿಯು (ಪುನರ್ರೂಪಾನ ದಿನಮುನ) ವಾರಿತೋ ಮೇಮು ಇಲಾ ಅಂಟಾಮು: “ದಹಿಂಚೆ ಅಗ್ನಿ ಶಿಕ್ಷನು ರುಚಿಮಾಡಂಡಿ!”

**182.** ಇದಿ ಮೀ ಚೆತುಲಾರಾ ಮೀರು ಚೆಸಿ

حَتَّىٰ يَبِرُّ الْحَيْثَ مِنَ الظِّيقَٰٰ وَمَا كَانَ اللَّهُ  
لِيُطْلِعَ لِمَ عَلَىٰ الْغَيْبِ وَلَكِنَّ اللَّهَ يَعْلَمُ مِنْ  
رُّسْلِهِ مَنْ يَشَاءُ فَإِمْنَوْا بِاللَّهِ وَرَسُلِهِ وَإِنْ  
تُؤْمِنُوا وَتَنْقُوا فَلَكُمْ أَجْرٌ عَظِيمٌ<sup>④</sup>

وَلَا يَحْسَبَنَّ الَّذِينَ يَبْخَلُونَ بِمَا أَنْشَهُمْ  
الَّهُ مِنْ فَضْلِهِ هُوَ خَيْرُ الْأَهْمَالِ هُوَ شَرِّهُ  
سَيِّطُرُوْنَ نَاجِلُوا إِلَيْهِ بِيَوْمِ الْقِيَمَةِ وَلِلَّهِ مِيرَاثُ  
السَّمَاوَاتِ وَالْأَرْضِ وَاللَّهُ بِمَا تَعْمَلُونَ خَيْرٌ<sup>⑤</sup>

لَقَدْ سَمِعَ اللَّهُ قَوْلَ الَّذِينَ قَالُوا إِنَّ اللَّهَ  
فَقِيرٌ وَّهُنَّ أَعْنَيَاءُ سَنَّتِبُ مَا قَالُوا وَقَاتَلُوهُمْ  
الْأَنْتِيَاءُ إِنَّهُمْ حَقٌّ لَّا يَنْقُولُ دُوْقُوا عَدَابَ  
الْحَرِيقِ<sup>⑥</sup>

ذِلِّكَ بِمَا قَدَّمْتَ أَيْدِيْنِكُمْ وَأَنَّ اللَّهَ لَيْسَ

1. ಮಾಡಂಡಿ, 9:26,27, 101.

2. ಮಾಡಂಡಿ, 'ಸ.ಬು'ಭಾರೀ, 'ಪಾ.ನಂ. 4565.

3. ಮಾಡಂಡಿ, 2:245.

ಪಂಪುಕುನ್ನ ಕರ್ತೃಲ ಫಲಿತಂ. ನಿಶ್ಚಯಂಗಾ, ಅಲ್ಲಾಹ್ ತನ ದಾಸುಲಕು ಎಲಾಂಟೆ ಅನ್ಯಾಯಂ ಚೇಸೇವಾದು ಕಾಡು!

**183.** “ಅಗ್ನಿ (ಆಕಾಶಂ ಸುಂದಿ ದಿಗಿವಚ್ಚಿ) ಬಲಿ (ಭಾರ್ಯಾನೀ)ನಿಮಾ ಸಮಕ್ಕಂಲೋ ತಿನಸಂತ ಪರಕು ಮೇಮು ಎವರಿನೀ ಪ್ರಪತ್ತಗಾ ಸ್ವೀಕರಿಂಚಗೂಡದನಿ ಅಲ್ಲಾಹ್ ಮಾತ್ರೋ ವಾಗ್ನಾನಂ ತೀಸು ಕುನ್ನಾರು.” ಅನಿ ಪಲಿಕೆವಾರಿ (ಯೂದುಲ)ತೋ ಇಲಾ ಅನು: “ವಾಸ್ತವಾನಿಕಿ ನಾಕು ಪೂರ್ವ್ಯಂ ಮೀಪದ್ದಕು ಚಾಲಾಮಂದಿ ಪ್ರಪತ್ತಲು ಸ್ವಷ್ಟಾಂತ್ರೇಸಿ ಎನ್ನೊಂದರ್ನಾಲನು ತೀಸುಕು ಪಂಚಾರು; ಮರಿಯು ಮೀರು ಪ್ರಸ್ತಾವಿಂಚೆ ಈ ನಿದರ್ಶನಾನ್ನಿ ಕೂಡಾ! ಮೀರು ಸತ್ಯ ವಂತುಲೆ ಅಯಿತೆ, ಮೀರು ವಾರಿನಿ ಎಂದುಕು ಹಾತ್ಯಾಚೇಷಾರು?”<sup>1</sup>

**184.** (ಉ ಪ್ರಪತ್ತಾ!) ಒಕವೇಳ ವಾರು ನಿನ್ನ ಅಸತ್ಯವಾದುದವನಿ ಅಂದೆ, ನೀವು (ಅಷ್ವರ್ಯ ಪಡಕು); ವಾಸ್ತವಾನಿಕಿ ನೀಕು ಮುಂದು ಪ್ರತ್ಯಕ್ಷ ನಿದರ್ಶನಾಲನು, ಸ್ನಾಹಿಂಬಾ (ಬುಬುರ್)ಲನು ಮರಿಯು ಜ್ಯೋತಿನಿ ಪ್ರಸಾದಿಂಚೆ ಗ್ರಂಥಾನ್ನಿ ತೀಸುಕುವಚ್ಚಿನ ಚಾಲಾ ಮಂದಿ ಪ್ರಪತ್ತಲು ಕೂಡಾ ಅಸತ್ಯವಾದುಲನಿ ತಿರಸ್ತುರಿಂಚಬಡ್ಡಾರು.

**185.** ಪ್ರತಿ ಪ್ರಾಣಿ ಚಾವುನು ಚವಿಚಾಸ್ತುಂದಿ. ಮರಿಯು ನಿಶ್ಚಯಂಗಾ, ತೀರ್ಜಿದಿನಮುನ ಮೀ ಕರ್ತೃಲ ಫಲಿತಂ ಮೀಕು ಪೂರ್ತಿಗಾ ಇವ್ಯಾಬಿಡುತುಂದಿ. ಕಾವುನ ಎವಡು ನರಕಾಗ್ನಿ ಸುಂದಿ ತಪ್ಪಿಂಚಬಡಿ ಸ್ವರ್ಗಂಲೋ ಪ್ರವೇಶಪೆಟ್ಟಬಡತಾಡೋ! ವಾಸ್ತವಾನಿಕಿ, ವಾಡೆ ಸಫಲೀಕೃತುಡು. ಮರಿಯು ಇಹಾಲೋಕ ಜೀವಿತಂ ಕೆವಲಂ ಮೌನಪುಂಚೈ ಸುಖಾನುಭವಂ ಮಾತ್ರಮೇ! (5/8)

**186.** \* ನಿಶ್ಚಯಂಗಾ ಮೀರು, ಮೀ ಧನ ಪ್ರಾಣಾಲತೋ ಪರಿಕ್ಷಿಂಪಬಡತಾರು; ಮರಿಯು ನಿಶ್ಚಯಂಗಾ, ಮೀಕು ಪೂರ್ವ್ಯಂ ಗ್ರಂಥಂ ಪ್ರಸಾದಿಂಚಬಡಿನ ವಾರಿ ಸುಂದಿ ಮರಿಯು

بِظَلَامٍ لِلْعَبِيدِ

أَلَّذِينَ قَاتُلُوا إِنَّ اللَّهَ عَاهَدَ إِلَيْنَا أَلَا نُؤْمِنَ  
لِرَسُولِهِ حَتَّىٰ يَأْتِيَنَا بِقُرْبَانٍ تَأْكُلُهُ الْكَافِرُونَ  
قُلْ قَدْ جَاءَكُمْ رَسُولٌ مِّنْ قَبْلِنَا بِالْبَيِّنَاتِ وَبِالَّذِي  
قُلْتُمْ فَلِمَ قَاتَلُوكُمْ هُمْ أَنْ كُنُتمُ صَدِيقِنَ

إِنْ كُنْدُبُوكَ قَدْ كُلَّا بِرُسُلٍ مِّنْ قَبْلِكَ  
جَاءُهُوٰ بِالْبَيِّنَاتِ وَالزُّبُرُ وَالْكِتَابُ الْبَيِّنُونَ

كُلُّ نَفْسٍ ذَائِقَةُ الْمَوْتِ وَإِنَّمَا تُوقَنُ  
أَجُورُكُمْ يَوْمَ الْقِيَمَةِ فَمَنْ رُحِظَ حَرَّ  
النَّارِ وَأَدْخَلَ الْجَنَّةَ فَقَدْ فَازَ وَمَا  
الْحَيَاةُ الدُّنْيَا إِلَّا مَتَاعٌ الْغُرُورُ

لَتُبَلَّوْكَ فِي أَمْوَالِكُمْ وَأَنْفُسِكُمْ  
وَلَتَسْتَعْنُ مِنَ الَّذِينَ أُوتُوا الْكِتَابَ مِنْ  
قَبْلِكُمْ وَمِنَ الَّذِينَ أَشْرَكُوا اللَّهَ أَذْيَ كَثِيرًا

1. ಮಾದಂಡಿ, 2:61.

ಅಲ್ಲಾಹ್‌ಕು ಭಾಗಸ್ಯಾಮುಲು (ಸಾಬಿ) ಕಲ್ಪಿಸಿನ ವಾರಿ ಸುಂದಿ, ಮೀರು ಅನೇಕ ವೇದನ ಕಲಿಗಿಂಚೆ ಮಾಟಲು ವಿಂಟುಂಟಾರು. ಕಾನೀ, ಒಕವೇಳ ಮೀರು ಓರ್ವ ಪರಿಂಚಿ, ದೈವಭೀತಿ ಕಲಿಗಿ ಉಂಬೇ! ನಿಶ್ಚಯಂಗಾ, ಅದಿ ಎಂತೋ ಸಾಹಸಂತೋ ಕೂಡಿಸ ಕಾರ್ಯಂ.<sup>1</sup>

**187.** ಮರಿಯು ಅಲ್ಲಾಹ್, ಗ್ರಂಥಪ್ರಜಲತೋ:  
“ದೀನಿನಿ (ದೈವಪ್ರವರ್ತಕ ಮುಖಮೃದ್ದ ರಾಸುನಾಗುಡು ಅನೇ ಸತ್ಯಾನ್ನಿ) ಪ್ರಜಲಕು ತೆಲಿಯಜೆಯಂದಿ ಮರಿಯು ದಾನಿನಿ ದಾಚಕಂದಿ.” ಅನಿ, ಚೆಯಂಚಿನ ಪ್ರಮಾಣಾನ್ನಿ, (ಜ್ಞಾಪಕಂ ಚೆಸುಕೊಂಡಿ). ಕಾನಿ ವಾರು ದಾನಿನಿ ತಮ ವೀಪುಲ ವೆನುಕ ಪಡವೇಸಿ ದಾನಿಕಿ ಬದಲುಗಾ ಸ್ಯಾಲ್ವ ಮೂಲ್ಯಾನ್ನಿ ಪೊಂದಾರು, ವಾರಿ ಈ ವ್ಯಾಪಾರಂ ಎಂತ ನಿಷ್ಠೆನದಿ!

**188.** ಎವರೈತೇ ತಾಮು ಚೇಸಿನ ಪನಿಕಿ ಸಂತೋಷವಾತ್ತೂ, ತಾಮು ಚೆಯನಿ ಪನಿಕಿ ಪ್ರಶಂಸಲು ಲಭಿಸ್ತಾಯನಿ ಕೋರುತ್ತಾರೋ, ವಾರು ಶಿಕ್ಕ ಸುಂದಿ ತಪ್ಪಿಂಚುಕೋಗಲರನಿ ನೀವು ಭಾವಿಂಚಕು. ಮರಿಯು ವಾರಿಕಿ ಬಾಧಾಕರಮೈನ ಶಿಕ್ಕ ಉಂಟುಂದಿ.

**189.** ಮರಿಯು ಭೂಮ್ಯಕಾಶಾಲ ಸಾಮ್ರಾಜ್ಯ ಧಿಷತ್ಯಂ ಕೇವಲಂ ಅಲ್ಲಾಹ್‌ಕೆ ಚೆಂದಿನದಿ. ಮರಿಯು ಅಲ್ಲಾಹ್ ಪ್ರತಿದೀ ಚೆಯಗಲ ಸಮರ್ಥರು.

**190.** ನಿಶ್ಚಯಂಗಾ, ಭೂಮ್ಯಕಾಶಾಲ ಸೃಷ್ಟಿಲೋ ಮರಿಯು ರೆಯಂಬವಳ್ಳು ಅನುಕ್ರಮಂ (ಒಕದಾನಿ ತರುವಾತ ಒಕಟಿ ರಾವಡಂ ಮರಿಯು ವಾಟಿ ಹೊಮ್ಮೆತಗ್ಗುಲ)ಲೋ, ಬುಧಿಮಂತುಲ ಕೊರಕು ಎನ್ನು ಸೂಚನಲು (ಅಯಾತ್) ಉನ್ನಾಯಿ;

**191.** ಎವರೈತೇ ನಿಲುಚನ್ನಾ, ಕೂರ್ಮನ್ನಾ, ಪರುಂಡಿನಾ, ಅನ್ನಿವೇಳಲ್ಲಾ ಅಲ್ಲಾಹ್‌ನು ಸೃಷ್ಟಿಸ್ತಾರೋ, ಭೂಮ್ಯಕಾಶಾಲ ನಿರ್ಗಾಣಾನ್ನಿ ಗುರಿಂಚಿ ಅಲೋಚಿಸ್ತಾರೋ!

وَإِنْ تَصْبِرُوا وَتَسْتَقْفُوا فَإِنَّ ذَلِكَ مِنْ عَزْمِ  
الْأُمُورِ<sup>①</sup>

وَإِذَا أَخَدَ اللَّهُ مِنْيَا قَاتِلَ الْأَنْجِلَ  
لَتَبِعِنَتَهُ لِلنَّاسِ وَلَا يَكُنُونَ مُقْنَبِدُوهُ  
وَرَاءُ ظُهُورِهِمْ وَأَشْتَرُوا بِهِ شَمَائِيلَهُ  
فَمَنْ مَا يَشْرُونَ<sup>②</sup>

لَا تَخْسِبَنَّ الَّذِينَ يَقْرَأُونَ بِمَا أَتَوْا وَلَا يُجْعِبُونَ  
أَنْ يُمْحَدُوا بِمَا لَمْ يَفْعُلُوا فَلَا يَحْسَبُهُمْ  
بِمُفَازَةٍ مِّنَ الْعَذَابِ وَلَهُمْ عَذَابٌ أَلِيمٌ<sup>③</sup>

وَبِلِهِ مُلْكُ السَّمَاوَاتِ وَالْأَرْضِ وَاللَّهُ عَلَى  
كُلِّ شَيْءٍ قَدِيرٌ<sup>④</sup>

إِنَّ فِي خَلْقِ السَّمَاوَاتِ وَالْأَرْضِ وَآخْتِلَافِ  
إِلَيْهِ وَالنَّهَارَ لَآيَاتٍ لِّلْأُولَائِ<sup>⑤</sup>

الَّذِينَ يَذْكُرُونَ اللَّهَ قِيمًا وَقُعُودًا وَعَلَى  
جُهُوْبِهِمْ وَيَتَفَكَّرُونَ فِي خَلْقِ السَّمَاوَاتِ

1. ಮಾಡಂಡಿ, 2:155 ಮರಿಯು 'ಸ.ಬುಫಾರೀ - ಕಿತಾಬ್ ಅತ್-ತಫ್ರಿಕ್.

(ವಾರು ಇಲಾ [ಪ್ರಾರ್ಥಿಸ್ತಾರು]): “ಈ ಮಾ ಪ್ರಭೂ! ನೀವು ಈ (ವಿಶ್ವಾನ್ನಿ) ವ್ಯಧಂಗ ಸೃಷ್ಟಿಂಚಲೆದು, ನೀವು ಸರ್ಯಲೋಪಾಲಕು ಅತೀತುಡವು, ಮಮ್ಮೆಲ್ಲಿ ಸರಕಾಗ್ನಿ ಶಿಕ್ಷಣುಂಡಿ ಕಾಪಾಡು.<sup>1</sup>

**192.** “ಈ ಮಾ ಪ್ರಭೂ! ನೀವು ಎವಡಿನಿ ಸರಕಾಗ್ನಿಲೋ ಪಡವೆಸ್ತಾವೋ ವಾಸ್ತವಂಗಾ ವಾನಿನಿ ನೀವು ಅವಮಾನಪರಿಚಾವು. ಮರಿಯು ದುರ್ಬಾರ್ತುಲಕು ಸಹಾಯಕಲು ಎವ್ಯರೂ ಉಂಡರು.

**193.** “ಈ ಮಾ ಪ್ರಭೂ! ನಿಖ್ಯಯಂಗಾ, ಮೇಮು: ‘ಮೀ ಪ್ರಭುವನು ವಿಶ್ವಸಿಂಚಂಡಿ.’ ಅನಿ ವಿಶ್ವಾಸಂ ವೈಪುಕು ಪಿಲಿಚೆ ಅತನಿ (ಮು’ಹಾಮ್ಮದ್) ಯೊಕ್ಕ ಪಿಲುವು ವಿನಿ, ವಿಶ್ವಸಿಂಚಾಮು. ಈ ಮಾ ಪ್ರಭೂ! ಮಾ ಪಾಪಾಲನು ಕ್ಷಮಿಂಚು ಮರಿಯು ಮಾಲೋ ಉನ್ನ ಚೆಡುಲನು ಮಾನುಂಡಿ ತೊಲಗಿಂಚು ಮರಿಯು ಪುಣ್ಯತ್ವುಲತೋ (ಧರ್ಮನಿಷ್ಠಾಪರುಲತೋ) ಮಮ್ಮೆಲ್ಲಿ ಮರಣಿಂಪಜಯ್ಯಿ!

**194.** “ಈ ಮಾ ಪ್ರಭೂ! ಮರಿಯು ನೀ ಪ್ರವಕ್ತಲ ದ್ವಾರಾ ನೀವು ಮಾಕು ಚೆಸಿನ ವಾಗ್ದಾನಾಲನು ಪೂರ್ತಿಚೇಯು ಮರಿಯು ತೀರ್ಪುದಿನಮುನ ಮಮ್ಮೆಲ್ಲಿ ಅವಮಾನಪರಚಕು. ನಿಖ್ಯಯಂಗಾ, ನೀವು ನೀ ವಾಗ್ದಾನಾಲನು ಭಂಗಂಚೆಯವು.”<sup>2</sup>

**195.** ಅಪ್ಪುಡು ಸಮಾಧಾನಂಗಾ ವಾರಿ ಪ್ರಭುವು, ವಾರಿತೋ ಇಲಾ ಅಂಟಾಡು: “ಮೀಲೋ ಪುರುಷುಲು ಗಾನೀ, ಸ್ತ್ರೀಲು ಗಾನೀ ಚೆಸಿನ ಕರ್ಮಲನು ನೇನು ವ್ಯಧಂ ಕಾನಿವ್ಯಸು. ಮೀರಂದರೂ ಒಕರಿಕೊಕರು (ಸಮಾನುಲು). ಕನುಕ ನಾ ಕೌರಕು, ತಮ ದೇಸಾನ್ನಿ ವಿಡಿചಿಪೆಟ್ಟಿ ವಲಸಪೋಯಿನ ವಾರು, ತಮ ಗೃಹಾಲನುಂಡಿ ತರಿಂಬವೇಯಬಡಿ (ನಿರಾಕ್ರಯುಲೈ, ದೇಶದಿಮ್ಮುರುಲೈ),

وَالْأَرْضُ رَبَّنَا مَا خَلَقْتَ هَذَا بِإِطْلَاقٍ  
سُبْحَانَكَ فَقَنَاعَدَابَ النَّاسِ<sup>①</sup>

رَبَّنَا إِنَّكَ مَنْ تُدْخِلُ النَّارَ فَقَدْ أَخْزَيْتَهُ  
وَمَا لِلظَّالِمِينَ مِنْ آنْصَارٍ<sup>②</sup>

رَبَّنَا إِنَّنَا سَمِعْنَا مُنَادِيًّا يُنَادِي  
لِلْإِيمَانِ أَنْ أَمُونَا بِرَبِّكُمْ قَائِمًا رَبَّنَا  
فَاغْفِرْلَنَا ذُنُوبَنَا وَكَفِ عَنَّا سَيِّئَاتَنَا  
وَتَوَفَّنَا مَعَ الْأَبْرَارِ<sup>③</sup>

رَبَّنَا وَإِنَّنَا مَا وَعَدْنَا نَاعِلِ رُسُلَكَ وَلَا حُنْزَنَاهُومَ  
الْقِيمَةُ إِنَّكَ لَا تُحِلُّ لِلْمُبِيعَادَ<sup>④</sup>

فَاسْتَجِابَ لِهُمْ رَبُّهُمْ أَنِّي لَا أُضِيعُ عَمَلَ عَامِلٍ  
مِنْكُمْ مِنْ ذِكْرٍ أَوْ أُنْثٍ بَعْضُكُمْ مِنْ بَعْضٍ  
فَالَّذِينَ هَا جَرُوا وَآخْرُ جُوا مِنْ دِيَارِهِمْ وَأُوذُوا  
فِي سَيِّئِيْنِ وَقْتٍ وَأَفْتَلُوا لِأَكْفَرَنَ عَنْهُمْ  
سَيِّئَاتُهُمْ وَلَا دُخْلَهُمْ جَنَّتٌ بَعْرِيْنِ مِنْ تَحْتَهَا  
الآنِهِرُ تَوَآبًا مِنْ عِنْدِ اللَّهِ وَاللَّهُ عِنْدَهُ

1. ಮಾಡಂಡಿ, 10:5.

2. ಅಂತೆ ಕರ್ಮಲಕು ಫಲಿತಾಲಿಚೈ ವಿವಯಂಲೋ ಸ್ತ್ರೀ ಪುರುಷುಲ ಮಧ್ಯ ಎಲಾಂಟಿ ಭೇದಭಾವಂ ಉಂಡರು. ಪ್ರತಿ ಒಕ್ಕರಿಕೆ ವಾರಿ ಕರ್ಮಲಕು ತಗಿನ ಪ್ರತಿಫಲಮಿವ್ಯಬಹುತುಂಡಿ. ಎವ್ಯಾರ್ಕೀ ರವ್ಯಂತ ಅನ್ಯಾಯಂ ಕೂಡಾ ಇರುಗದು.

ನಾ ಮಾರ್ಗಂಲೋ ಪಲುಕಪ್ಪಾಲು ಪಡಿನವಾರು ಮರಿಯು ನಾ ಕೊರಕು ಪೋರಾಡಿನವಾರು ಮರಿಯು ಚಂಪಬಡಿನವಾರು; ನಿಶ್ಚಯಂಗಾ, ಇಲಾಂಟೀ ವಾರಂದರಿ ಚೆಡುಲನು ವಾರಿನುಂಡಿ ತುಡಿಚಿನ್ನೆಸ್ತಾನು. ಮರಿಯು ನಿಶ್ಚಯಂಗಾ, ವಾರಿನಿ ಕ್ರಿಂದ ಕಾಲುವಲು ಪ್ರವಹಿಂಚೆ ಸ್ವರ್ಗವನಾಲಲೋ ಪ್ರವೇಶಿಂಪಜೆಸ್ತಾನು; ಇದಿ ಅಲ್ಲಾಹ್ ಪದ್ದ ವಾರಿಕಿ ಲಭಿಂಚೆ ಪ್ರತಿಫಲಂ. ಮರಿಯು ಅಲ್ಲಾಹ್! ಆಯನ ಪದ್ದನೇ ಉತ್ತಮ ಪ್ರತಿಫಲಂ ಉಂದಿ.”

**196.** (ಈ ಪ್ರವರ್ತಾ!) ದೇಶಾಲಲೋ ಸತ್ಯ ತಿರಸ್ಯಾರುಲ ಸಂಚಾರಂ, ನಿನ್ನ ಮೊಸಂಲೋ ಪಡ ವೇಯಕುದರು!<sup>1</sup>

**197.** ಇದಿ ವಾರಿಕಿ ಕೊಡ್ದಿರ್ವಾಟೀ ಸುಖಂ ಮಾತ್ರಮೇ! ತರುವಾತ ವಾರಿ ಅಷ್ಟಯಂ ನರಕಮೇ. ಮರಿಯು ಅದಿ ಅತಿ ಅಧ್ಯಾನ್ಯನ್ನುಮೈನ ನಿವಾಸಸ್ಥಲಮ್ಮು.

**198.** ಕಾನಿ ಎವರೈತೆ ತಮ ಪ್ರಭುವುನಂದು ಭಯಭಕ್ತಲು ಕಲಿಗಿಂಟಾರೋ, ವಾರಿಕಿ ಕ್ರಿಂದ ಕಾಲುವಲು ಪ್ರವಹಿಂಚೆ ಸ್ವರ್ಗವನಾಲುಂಟಾಯಿ. ಅಂದುಲೋ ವಾರು ಅಲ್ಲಾಹ್ ಆತಿಥ್ಯಂ ಪೊಂದುತ್ತಾ ಶಾಸ್ಯತಂಗಾ ಉಂಟಾರು. ಮರಿಯು ಪುಣ್ಯತ್ವುಲಕು (ಧರ್ಮನಿಷ್ಠಾಪರುಲಕು) ಅಲ್ಲಾಹ್ ದಗ್ಗರ ಉನ್ನದೆ ಎಂತೋ ಕ್ರೇಷ್ಟುಮೈನದಿ!

**199.** ಮರಿಯು ನಿಶ್ಚಯಂಗಾ, ಗ್ರಂಥ ಪ್ರಜಲಲೋ, ಕೊಂದರು ಅಲ್ಲಾಹ್ ಸು ವಿಶ್ವಸಿನ್ನಾರು. ಮರಿಯು ವಾರು ಮೀಕು ಅವಶರಿಂಪಜೆಯಬಡಿನ ದಾನಿನಿ ಮರಿಯು ವಾರಿಕಿ ಅವಶರಿಂಪಜೆಯಬಡಿನ ದಾನಿನಿ (ಸಂದೇಶಾನ್ನಿ) ವಿಶ್ವಸಿಂಚಿ, ಅಲ್ಲಾಹ್ ಕು ವಿನಮ್ಯಾಲೈ, ಅಲ್ಲಾಹ್ ಸೂಕ್ತಲನು ಸ್ಯಾಲ್ವಮೈನ ಮೂಲ್ಯಾನಿಕಿ ಅಮೃತಕೋರು.<sup>2</sup> ಅಲಾಂಟೀ ವಾರಿಕಿ ವಾರಿ

حُسْنُ التَّوَابِ

لَا يَغْرِيْنَكَ تَقْلِبُ الَّذِيْنَ كَفَّارٌ فِيْ الْمَلَدِ

مَتَّلِعْ قَلِيلٌ سَثْمًا وَهُمْ جَهَنَّمُ وَإِنْ  
الْمَهَادِ

لِكِنَّ الَّذِيْنَ أَتَقْوَارَبُهُمْ لَهُمْ جَنَّتٌ تَجْرِيْ مِنْ  
تَحْتِهَا الْأَنْهَرُ خَلِدِيْنَ فِيهَا إِلَّا مَنْ عِنْدِ اللَّهِ  
وَمَا يَعْنِدَ اللَّهُ حِيرَةٌ لِلْأَبْرَارِ

وَإِنَّ مِنْ أَهْلِ الْكِتَابِ لَمَنْ يُؤْمِنُ بِاللَّهِ وَمَا  
أُنْزِلَ إِلَيْكُمْ وَمَا أُنْزِلَ إِلَيْهِمْ خَلِيْعِينَ بِلَهِ لَا  
يَشْرُوْنَ بِإِيمَانِهِ شَيْئًا قَلِيلًا وَلِلَّهِ أَكْمَ  
أَجْرُهُمْ عِنْدَ رَبِّهِمْ إِنَّ اللَّهَ سَرِيعُ الْحِسَابِ

1. ಚೂಡಂಡಿ, 40:4, 10:69, 70 ಮರಿಯು 31:24.

2. ಈ ಆಯತ್ತಲೋ ದೈವಪ್ರವರ್ತಕ ಮು'ಹಮ್ಮದ್ ('ಸು'ಅಸು')ನು ವಿಶ್ವಸಿಂಚಿನ ಪೂರ್ವಗ್ರಂಥ ಪ್ರಜಲನು ಗುರಿಂದಿ ಚೆಪ್ಪಬಡಿಂದಿ. ಉದಾ: 'ಅಭ್ಯುಲ್ಲಾಹ್ ಬಿನ್-ಸಲ್ಲಾಮ್, ಮರಿಯು ಸಲ್ಲಾನ್ ಫಾರ್ಸೀ ಮೊದಲೈನವಾರು (ರ'.ದಿ.'ಅಪ್ಪುಮ್). ವಾರಿಲೋ ದಾದಾಪ್ತ 10 ಮಂದಿ ಮಾತ್ರಮೇ ಯೂದುಲು, ಕಾನಿ ಕ್ರೈಸ್ತವುಲು ಅಧಿಕ ಸಂಖ್ಯೆಲೋ ಉಂದಿರಿ. (ಇಬ್ನ್-ಕಸೀ'ರ್).

ಪ್ರಭುವು ವದ್ದ ಪ್ರತಿಫಲಂ ಉಂದಿ. ನಿಶ್ಚಯಂಗಾ, ಅಲ್ಲಾಹ್ ಲೆಕ್ಕೆ ತೀಸುಕೋವಟಂಲೋ ಅತಿ ಶ್ರೇಷ್ಠುದು.

**200.** ಓ ವಿಶ್ವಾಸುಲಾರಾ! ಸಹಾನಂ ವಹಿಂಚಂಡಿ, ಮರಿಯು (ಮಿಥ್ಯಾವಾದುಲ ಮುಂದು) ಸ್ತೋರ್ಯನಿನ್ನ ಚೂಪಂಡಿ. ಮರಿಯು (ಮಾಟುವೇಸಿ ಉಂಡವಲಸಿನಚೋಟ) ಸ್ಥಿರಂಗಾ ಉಂಡಂಡಿ. ಮರಿಯು ಅಲ್ಲಾಹ್ ಪಟ್ಟ ಭಯಭಕ್ತುಲು ಕಲಿಗಿ ಉಂಡಂಡಿ, ಅವನುಡೇ ಮೀರು ಸಾಫಲ್ಯಂ ಪಾಂದಗಲರನಿ ಆಶಿಂಚವಚ್ಚು!<sup>1</sup> (3/4)

يَا أَيُّهَا الَّذِينَ آمَنُوا أَصْبِرُوا وَصَلِّرُوا وَرَابِطُوا  
وَاتَّقُوا اللَّهَ لَعَلَّكُمْ يُفْلِحُونَ

1. ಈ ಆಯತ್ ತಾತ್ವರ್ಯಂ ಈ ವಿಧಂಗಾ ಕೂಡಾ ಚೇಯಬಹಿಂದಿ: “ಓ ವಿಶ್ವಾಸುಲಾರಾ (ಮೀ ಶತ್ರುವುಲ ಕಂಬೆ ಎಕ್ಕುವ) ಸಹಾನಂ ವಹಿಂಚಂಡಿ ಮರಿಯು ಸಾಹಾನಂ ಚೂಪಿಂಚಂಡಿ ಮರಿಯು ಯುಥ್ರ ರಂಗಂಲೋ ದೃಢಿತ್ತುಲೈ (ಮೀ ಸರಿಪಾದ್ಯುಲನು ಕಾಪಾಡುತ್ತಾ) ಉಂಡಂಡಿ. ಮರಿಯು ಅಲ್ಲಾಹ್ ಯಂದು ಭಯಭಕ್ತುಲು ಕಲಿಗಿ ಉಂಡಂಡಿ, ಅವನುಡೇ ಮೀರು ಸಾಫಲ್ಯಂ ಪಾಂದಗಲರನಿ ಆಶಿಂಚವಚ್ಚು!”  
ರು ಆಯತ್ ತಾತ್ವರ್ಯಂ ಮುಖ್ಯಮುದ್ದೆ ಜೂನಾಗಧಿ (ರ'ಹ್ಯಾ) ಗಾರು, ಈ ವಿಧಂಗಾ ಕೂಡಾ ಚೇಸಾರು: “ಓ ವಿಶ್ವಾಸುಲಾರಾ! ಮೀ ಪಾದಾಲನು ತಡಬಡನಿವ್ಯಾಕಂಡಿ ಮರಿಯು ಒಕರಿಕೊಕರು ಸಹಾಯವಡಂಡಿ. ಜಿಹ್ವೆದ್ ಕೊರಕು ಸಿದ್ಧಂಗಾ ಉಂಡಂಡಿ ಮರಿಯು ಅಲ್ಲಾಹ್ ಯಂದು ಭಯಭಕ್ತುಲು ಕಲಿಗಿ ಉಂಡಂಡಿ, ಅವನುಡೇ ಮೀರು ಸಾಫಲ್ಯಂ ಪಾಂದಗಲರನಿ ಆಶಿಂಚವಚ್ಚು!”